

‘ಬಿ.ಎಂ.ಶ್ರೀ. ಸ್ವಾರಕ ಪ್ರತಿಷ್ಠಾನ’ವನ್ನು ಕಟ್ಟಿ ಬೆಳೆಸಿದವರಲ್ಲಿ  
ಪ್ರೇ. ಎಂ.ವಿ. ಸೀತಾರಾಮಯ್ಯನವರು ಮುಖ್ಯರು. ಅವರು ಅದನ್ನು  
೧೯ ಮೇ, ೧೯೭೯ರಲ್ಲಿ ಸಾಫ್ಟ್‌ಸಿದರು. ಈ ಪ್ರತಿಷ್ಠಾನವನ್ನು ರಾಷ್ಟ್ರಕವಿ  
ಹುದೆಂಪು ಅವರು ೧೦ ಮಾರ್ಚ್, ೧೯೮೦ರಂದು ಉದ್ಘಾಟಿಸಿದರು.  
ಕನಾರ್ಕಿಕ ಸರ್ಕಾರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ  
ಮತ್ತು ಸಾರ್ವಜನಿಕರ ಸರ್ಕಾರ, ಸಹಾಯಗಳಿಂದ ಬೆಂಗಳೂರಿನ  
ನರಸಿಂಹರಾಜ ಕಾಲೋನಿಯಲ್ಲಿ ‘ಬಿ.ಎಂ.ಶ್ರೀ. ಕಲಾ ಭವನ’  
ನಿರ್ಮಾಣವಾಗಿದೆ. ಪ್ರತಿಷ್ಠಾನದ ‘ಪ್ರೇ. ಎಂ.ವಿ. ಸೀತಾರಾಮಯ್ಯ’  
ಸಂಶೋಧನಾ ಕೇಂದ್ರದಲ್ಲಿ ಹಂಪಿಯ ಕನ್ಡ ವಿಶ್ವವಿದ್ಯಾಲಯದಿಂದ  
ಮಾನ್ಯತೆಯನ್ನು ಪಡೆದ ಲಿಎಚ್.ಡಿ., ಹಾಗೂ ಎಂ.ಫಿಲ್ ತರಗತಿಗಳು  
ನಡೆಯುತ್ತಿವೆ. ಪ್ರತಿಷ್ಠಾನ ಅವರೂಪದ ಹಸ್ತಪ್ರತಿ ಭಂಡಾರವನ್ನು  
ಹಾಗೂ ಉತ್ತಮ ಗ್ರಂಥಭಂಡಾರವನ್ನು ಹೊಂದಿದೆ. ಹಸ್ತಪ್ರತಿ ವಿಜ್ಞಾನ  
ಮತ್ತು ಹಳಗನ್ನಡ ಅಧ್ಯಯನ ತರಗತಿಗಳನ್ನು ಪ್ರತಿಷ್ಠಾನ ನಡೆಸುತ್ತಿದೆ;  
ಶ್ರೀಮಾಸಿಕ ‘ವಾತಾ-ಪತ್ರ’ವನ್ನು ಮತ್ತು ದ್ವಿತೀಯಾರ್ಥಿಕ ವಿಧ್ಯತ್ವ ಪತ್ರಿಕೆ  
‘ಕನಾರ್ಕಿಕ ಲೋಚನ’ವನ್ನು ಹಾಗೂ ಕಾಲಕಾಲಕ್ಕೆ ಉತ್ತಮ  
ಗ್ರಂಥಗಳನ್ನು ಪ್ರಕಟಿಸುತ್ತಿದೆ. ನಿರಂತರವಾಗಿ ಸಂಶೋಧನಾತ್ಮಕ  
ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರತಿಷ್ಠಾನ ನಡೆಸಿಕೊಂಡು  
ಬರುತ್ತಿದೆ. ೨೦೦೯ರಲ್ಲಿ ಪ್ರತಿಷ್ಠಾನ ರಜತ ಮಹೋತ್ಸವವನ್ನು  
ಆಚರಿಸಿತು.

# ಸಾರ್ಥಕ ಬದುಕಿನ ಶತಾಯುಷಿ

## ಪ್ರೌ. ಸೇತುರಾಮ ರಾಘವೇಂದ್ರ ಮಳಗಿ

SARTHAKA BADUKINA SHATAYUSHI PROF. SEUTHURAMA RAGHAVENDRA MALAGI - by Dr. Vijaya Subbaraj.

Published by : B.M.SRI Smaraka Prathisthana, 3rd main Road, Narasimharaja Colony, Bangalore-560019. 080-26615877

Size 1/8 Demmy

First Impression : 2014

Pages : x + 64

Copies : 500

© Reserved

Price : Rs. 70/-

ಡಾ. ವಿಜಯ ಸುಭರಾಜ್



ಬಿ.ಎಂ.ಶ್ರೀ ಸ್ವಾರಕ ಪ್ರತಿಪಾನ  
ಎಂ.ಎ.ಸಿ. ಸ್ವಾತಕೋತ್ತರ ಸಂಶೋಧನ ಕೇಂದ್ರ  
3ನೇಯ ಮುಖ್ಯರಸ್ತೇ, ನರಸಿಂಹರಾಜ ಕಾಲೋನಿ  
ಬೆಂಗಳೂರು-560019.  
ದೂರವಾಣಿ : 26615877, 26676773  
ಇಮೇಲ್ : bmsritrust@gmail.com

ಗ್ರಂಥ ಪ್ರಕಟಣಾ ಸಲಹಾ ಸಮಿತಿ  
ಪ್ರೌ. ಎಂ.ಎಚ್. ಕೃಷ್ಣಯ್ಯ (ಗೌರವಾಧ್ಯಕ್ಷರು)  
ಡಾ. ಪ.ವಿ. ನಾರಾಯಣ (ಅಧ್ಯಕ್ಷರು)  
ಪ್ರೌ. ಜಿ. ಅಬ್ದುಲ್ ಬಳೀರ್ (ಗೌರವ ಕಾರ್ಯದರ್ಶಿ)  
ಶ್ರೀ ಬಿ.ಆರ್. ರಾವೀಂದ್ರನಾಥ್ (ಗೌರವ ಕಾರ್ಯದರ್ಶಿ)  
ಶ್ರೀ ಎಂ.ಎಸ್. ರಾಮಪ್ರಸಾದ್ (ಹೋಶಾಧಿಕಾರಿ)  
ಡಾ. ಕೆ.ಆರ್. ಗಣೇಶ (ಸದಸ್ಯರು)  
ಡಾ. ಆರ್. ಲಕ್ಷ್ಮೀನಾರಾಯಣ (ಸದಸ್ಯರು)  
ಡಾ. ಎನ್.ಆರ್. ಲಲಿತಾಂಬ (ಸದಸ್ಯರು)

ಎಂ.ಶ್ರೀ ದುರ್ಗಾಲಯ  
LAKSHMI MUDRALAYA  
ಹಾಮರಾಜಪೇಟೆ, ಬೆಂಗಳೂರು-೧೮  
೭ ಏಕರೆ ಜಾಗ, ೨೫೨೧ ಉದ್ದೇಶ

## ಮುಂಹಾತು

ಬಿ.ಎಂ.ಶ್ರೀ. ಸ್ವಾರಕ ಪ್ರತಿಷ್ಠಾನವು ಮೂರು ದಶಗಳಿಗೂ ಏರಿದ ಅವಧಿಯಿಂದ ಕಾರ್ಯ ನಿರ್ವಹಿಸುತ್ತೇ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತ ಬಂದ ಸಂಸ್ಥೆ ಇದರ ಬಗ್ಗೆ ನಾಡಿನ ಎಲ್ಲ ವಿದ್ಯಾಂಶರೂ ಆದರಾಭಿಮಾನಗಳನ್ನು ಹೊಂದಿ ಸಂಸ್ಥೆಯೊಂದಿಗೆ ಸಹಕರಿಸುತ್ತಿದ್ದಾರೆ. ತಮ್ಮ ಹೊಚ್ಚ ಹೊಸ ಕೃತಿಗಳನ್ನು ಪ್ರಕಟಿಸಲು ನಮಗೆ ಅನುವು ಮಾಡಿಕೊಡುತ್ತಿದ್ದಾರೆ; ಹಾಗಾಗಿಯೇ ಅದರ ಪ್ರಕಟಣ ಕಾರ್ಯವೂ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ.

ಪ್ರತಿಷ್ಠಾನದ ಮೂಲ ನೆಲೆ ಸಂಶೋಧನೆ. ಸಂಶೋಧನೆಯೆಂಬುದು ಹಿಂದಿನದನ್ನು ಕೆದಕುವುದಕ್ಕೆ ಮಾತ್ರ ಸೀಮಿತವಾದದ್ದೇನಲ್ಲ, ಎಲ್ಲ ಕಾಲದ ಸಂದರ್ಭ, ಸ್ನಾಯೈ, ಕೃತಿ, ಕಾರ್ಯ ಇವುಗಳಲ್ಲಿ ಅಂತರ್ಗತವಾದ ಸತ್ಯವನ್ನು ಗುರುತಿಸುವ ಕೆಲಸವೇ ಸಂಶೋಧನೆಯೆನ್ನಬಹುದೆಂದು ನನ್ನ ತಿಳಿವಳಿಕೆ. ಹಾಗಾಗಿ ಸಮಕಾಲೀನವಾದದ್ದರಿಂದೂ ಶಾಶ್ವತದ ಜೋತಿಗೆ ಸದ್ಯದ ಬಗೆಯೂ ಸಂಶೋಧನೆ ನಡೆಯಬೇಕಾದುದು, ಆವಶ್ಯಕ. ಸಂಶೋಧನೆಯ ಅರ್ಥ ಹುಡುಕಾಟ ಎಂದಲ್ಲವೇ? ಆಗಲೇ ಹೇಳಿದಂತೆ 'ಸತ್ಯವನ್ನು ತೋಧಿಸುವುದು. ಆದರೆ ಸತ್ಯ ಎಂದರೇನೆಂಬುದನ್ನೇ ಯಾರೂ ಖಚಿತವಾಗಿ ನಿರ್ವಚಿಸಲಾಗುವುದಿಲ್ಲ! ಒಂದು ಕಾಲಕ್ಕೆ ಸತ್ಯ ಎನ್ನಿಸಿಕೊಳ್ಳುವಂದು ಮತ್ತೊಂದು ಕಾಲಕ್ಕೆ ಹಾಗೆ ಕಾಣಿಸಿ ಹೋಗಬಹುದು; ಅಥವಾ ಒಬ್ಬ ವ್ಯಕ್ತಿಗೆ ಸತ್ಯವೆನಿಸಿದ್ದ ಮತ್ತೊಬ್ಬಿನಿಗೆ ಹಾಗನ್ನಿಸದೇ ಇರಬಹುದು; ಅಷ್ಟೇಕೆ? ಒಬ್ಬನೇ ವ್ಯಕ್ತಿಗೆ ಒಮ್ಮೆ ಸತ್ಯವೆನ್ನಿಸಿದ್ದು ಕಾಲ ಸರಿದಂತೆ ತನ್ನ ಅನಿಸಿಕೆಯ ಬಗ್ಗೆ ಅವನಿಗೆ ಅನುಮಾನವುಂಟಾಗಬಹುದು. ಅಂದರೆ ಸತ್ಯ ಎಂಬುದು ಅನಂತಮುಖಿ; ಅದಕ್ಕನುಗುಣವಾಗಿ ಸಂಶೋಧನೆಯೂ. ಹಳೆಯದನ್ನು ಹಾಗೂ ಹೊಸದನ್ನು ಹೊಸದ್ಯಾಷ್ಟಿಯಿಂದ ನೋಡುವ, ವಿಶೇಷಿಸುವ, ಪರಿಭಾವಿಸುವ, ವ್ಯಾಖ್ಯಾನಿಸುವ, ಅದರ ಪ್ರಸ್ತುತತೆಯನ್ನು ವಿವೇಚಿಸುವ ಎಲ್ಲ ಚೌದ್ದಿಕ ಸಾಹಸಗಳೂ ಸಂಶೋಧನೆಗಳೇ.

ಇಂತಹ ಸಂಶೋಧನೆ ಹೆಚ್ಚಾಗಬೇಕು. ಅರಿಯುವ, ಬಗೆಯುವ ಪ್ರಕ್ರಿಯೆ ಹೊನಚಾಗಬೇಕು, ಆಳವಾಗಬೇಕು. ಅದಕ್ಕಾಗಿ ಹಿರಿಯರ ಮಾರ್ಗದರ್ಶನ ಬೇಕು, ಕಿರಿಯರ ಉತ್ಸಾಹ ಬೇಕು. ಪ್ರತಿಷ್ಠಾನವು ತಾನು ಆರಂಭಗೊಂಡ ಕಾಲದಿಂದ ಮೊದಲುಗೊಂಡು ಇಂತಹ ಕಾರ್ಯಗಳಿಗೆ ವೇದಿಕೆಯಾಗಿದೆ; ಉಪನ್ಯಾಸಗಳು, ವಿಚಾರ ಸಂಕಿರಣಗಳು, ಸಂವಾದಗಳು ಇವುಗಳ ಜೋತಿಗೆ ಎಂ.ಫಿಲ್ಸ್ ಮತ್ತು ಪಿಎಚ್.ಡಿ ಅಭ್ಯರ್ಥಿಗಳಿಗೆ ತರಬೇತಿ ಮತ್ತು ಮಾರ್ಗದರ್ಶನಗಳು, ಪ್ರಸ್ತರ ಪ್ರಕಟಕ್ ಇವುಗಳ

ಮೂಲಕ ಇಂಥ ಸಂಶೋಧನೆಗೆ ಪ್ರತಿಷ್ಠಾನವು ವೇದಿಕೆಯಾಗಿದೆ. ಈ ಕಾರ್ಯದಲ್ಲಿ ಎಲ್ಲರ ನೆರವು ಮತ್ತು ಪ್ರೋತ್ಸಾಹಗಳು ಆವಶ್ಯಕ.

ಡಾ. ವಿಜಯಾ ಸುಭೂರಾಜ್ ಅವರ 'ಸಾರ್ಥಕ ಬದುಕಿನ ಶತಾಯುಷಿ ಪ್ರೌ. ಸೇತುರಾಮ ರಾಘವೇಂದ್ರ ಮಳಗೆ' ಒಂದು ಅಪರೂಪದ ಕೃತಿ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರೌ. ಮಳಗಿಯವರ ವಿದ್ಯಾರ್ಥಿನಿಯಾಗಿದ್ದ ಡಾ. ವಿಜಯಾ ಸುಭೂರಾಜ್ ಅವರು ಪ್ರೌ. ಮಳಗಿಯವರನ್ನು ಹತ್ತಿರದಿಂದ ಕಂಡವರು. ಹೀಗಾಗಿ ತುಂಬ ಅಭಿಮಾನದಿಂದ ಹೆಚ್ಚ ಶ್ರಮಪಡಿಸಿ ಅನೇಕ ಕಡೆಗಳಿಂದ ವಿವರಗಳನ್ನು ಸಂಗ್ರಹಿಸಿ ಈ ಕೃತಿಯನ್ನು ರಚಿಸಿದ್ದಾರೆ. ಪ್ರೌ. ಮಳಗಿಯವರು ಸಾಹಿತ್ಯ ರಚನೆಗಿಂತ ಹೆಚ್ಚಾಗಿ ಅಧ್ಯಾಪಕ ವೃತ್ತಿಯಲ್ಲಿ ಹಾಗೂ ಆ ಬಗೆಯ ಕಾರ್ಯಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದರು ಹಾಗೂ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂಬುದನ್ನು ಲೇಖಿಕರು ತುಂಬ ಸುಂದರವಾಗಿ ನಿರೂಪಿಸಿದ್ದಾರೆ. ವಿದ್ಯಾರ್ಥಿಗಳಾಗಿ ಪತ್ಯ ಪ್ರಸ್ತಕಗಳನ್ನು ನಿರ್ಮಾಣ ಮಾಡಿದ್ದರ ಜೋತಿಗೆ ಅನೇಕ ಮೌಲಿಕವೂ ಅಪರೂಪದವೂ ಆದ ಕೃತಿಗಳನ್ನು ಪ್ರೌ. ಮಳಗಿಯವರು ರಚಿಸಿದ್ದಾರೆ. ಆದರೆ ಅವರು ಹೆಚ್ಚಿಗೆ ಬರಲಿಲ್ಲವೆಂಬುದನ್ನು ಲೇಖಿಕರು ತಿಳಿಸಿದ್ದಾರೆ.

ಅಪರೂಪದ ಕನ್ನಡ ಪ್ರಾಧ್ಯಾಪಕರೂ ಸಾಹಿತೀಗಳೂ ಆಗಿದ್ದ ಪ್ರೌ. ಎಸ್.ಆರ್. ಮಳಗಿಯವರನ್ನು ಕುರಿತು ಗ್ರಂಥವನ್ನು ರಚಿಸಿಕೊಟ್ಟಿದ್ದಾರೆ. ವಿಜಯಾ ಸುಭೂರಾಜ್ ಅವರಿಗೆ ಹೃತ್ಯಾವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಈ ಕೃತಿಯ ಕರದನ್ನು ತಿದ್ದಿ ಕೃತಿ ಸುಂದರವಾಗಿ ಹಾಗೂ ಶೀಪ್ರಾವಾಗಿ ಹೊರಬರಲು ಕಾರಣಾರಾದ ಬಿ.ಎಂ.ಶ್ರೀ. ಸ್ವಾರಕ ಪ್ರತಿಷ್ಠಾನದ ಗೌರವ ಕಾರ್ಯದತ್ತಿರ್ಗಳಾದ ಪ್ರೌ. ಜಿ. ಅಬ್ದುಲ್ ಬಜ್ಜೀರ್ ಅವರಿಗೆ ನನ್ನ ಹೃತ್ಯಾವಕ ಕೃತಜ್ಞತೆಗಳು ಸಲ್ಲಿತ್ತವೆ.

ಈ ಕೃತಿಯನ್ನು ಸುಂದರವಾಗಿ ಹಾಗೂ ಶೀಪ್ರಾವಾಗಿ ಮುದ್ರಿಸಿಕೊಟ್ಟ ಲಷ್ಟೆ ಮುದ್ರಣಾಲಯದ ಮಾಲೀಕರಿಗೆ ನನ್ನ ಹೃತ್ಯಾವಕ ಕೃತಜ್ಞತೆಗಳು ಸಲ್ಲಿತ್ತವೆ.

ಡಾ॥ ಪಿ.ವಿ. ನಾರಾಯಣ  
ಅದ್ವೈತರು  
ಬಿ.ಎಂ.ಶ್ರೀ ಸ್ವಾರಕ ಪ್ರತಿಷ್ಠಾನ

## ಲೇಖಕರ ನಡಿ

ರ್ಯಾಲ್-ಎರಲ್ಲಿ ವಿದ್ಯಾರ್ಥಿನಿಯಾಗಿದ್ದಾಗ ಪ್ರೇ. ಎಸ್.ಆರ್. ಮಳಗಿ ನಮಗೆ ಎಂ.ಎ ತರಗತಿಗೆ ಭಂದಸ್ಸಿನ ಪಾಠವನ್ನು ಮಾಡುತ್ತಿದ್ದರು. ಭಂದಸ್ಸಿನ ಪಾಠಗಳನ್ನು ಹೇಳುವಾಗ ಉದಾಹರಣೆಯಾಗಿ ಹೇಳುತ್ತಿದ್ದ ಕನ್ನಡ ಪ್ರಾಚೀನ, ಆಧುನಿಕ ಕಾವ್ಯದ ಸಾಲುಗಳನ್ನು ತಮ್ಮ ಕಂಚು ಕಂತದಿಂದ ಹೇಳುತ್ತಿದ್ದುದನ್ನು ಇವತ್ತಿಗೂ ನನಗೆ ಮರೆಯಲು ಸಾಧ್ಯವಿಲ್ಲ. ಎಂ.ಎ ನಂತರ ನಲ್ಲತ್ತು ವರ್ಷಗಳ ಅವಧಿಯಲ್ಲಿ ಎರಡು ಮೂರು ಬಾರಿ ಕಂಡಿದ್ದರೆ ಹೆಚ್ಚು, ಕಾಣಿದ್ದರೂ ನೆನಪುಗಳಂತೂ ಸಾಯಂಪುದಿಲ್ಲವಲ್ಲ ! ಇಂಥ ಸಮಯದಲ್ಲಿ ದಿರೀರನೆ ವಿ.ಸಿ. ಸಂಪದದ ಶ್ರೀ ವೆಂಕಟೇಶಮೂರ್ತಿ ಅವರು ಪೋನಿಸಿ, ಹಿರಿಯ ಚೇತನಗಳಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಒಂದು ಕೃತಿ ತರುತ್ತಿರುವುದಾಗಿಯೂ ಪ್ರೇ. ಮಳಗಿ, ನೂರ ಮೂರರ ವಸಂತದಲ್ಲಿರುವ ಮೇಷ್ಪುಗಳ ಮೇಮ್ಮೆ ಎಂದು ಗುರುತಿಸಿಕೊಂಡಿರುವ ಅವರ ಶಿಷ್ಯೆಯಾಗಿದ್ದ ಕಾರಣ ಅವರ ಬದುಕು ಬರಹಕ್ಕೆ ಲೇಖಿನ ಬರೆಯಲು ಕೇಳಿಕೊಂಡರು. ನನಗೆ ಅವರ ಬದುಕಿನ ವಿವರಗಳು ಅಪ್ಪಾಗಿ ಗೊತ್ತಿರಲಿಲ್ಲ. ಒಂದರೆಡು ವರ್ಷ ಮೇಷ್ಪುಗೆ ಇದ್ದಂತು ಬಿಟ್ಟರೆ ಬೇರೇನೂ ಗೊತ್ತಿರಲಿಲ್ಲ. ಹಾಗಾಗಿ ಲೇಖಿನ ಬರೆಯಲು ನನ್ನ ಅಸಮರ್ಥತೆ ತೋಡಿಕೊಂಡೆ. ಆದರೂ ಮೂರಿಯವರು ತಮ್ಮಲ್ಲಿರುವ ಲೇಖಿನವೇಂದನ್ನು, ಜೊತೆಗೆ ಅವರನ್ನು ಖಿದ್ದಾಗಿ ಕಾಣಲು ಅವಕಾಶವನ್ನು ಕಲ್ಪಿಸಿಕೊಡುವುದಾಗಿ ಹೇಳಿದಾಗ, ಅವರ ಶ್ರೀತಿಯ ಒತ್ತಾಯವನ್ನು ನಿರಾಕರಿಸಲು ಸಾಧ್ಯವಾಗೆದೆ ಅವರಿಂದ ಪ್ರೇ. ಮಳಗಿ ಅವರ ಮೊಮ್ಮೆಗೆ ದೂರವಾಣಿ ನರಬಾಬು ತೆಗೆದುಕೊಂಡು, ಒಂದರೆಡು ದಿನಗಳ ನಂತರ ಪೋನಿಸಿ ದೊಡ್ಡಲಕ್ಷ್ಯಂಡಿಯಲ್ಲಿನ ಆಚೆ ಬಹಳ ದೂರದ ಅವರ ಮನೆಗೆ ಮಟ ಮುಧ್ಯ ತಲುಪಿದೆ. ಮನೆ ಹುಡುಕಾಟ ಸ್ವಲ್ಪ ಕಷ್ಟವಾದರೂ, ಯಶಸ್ವಿಯಾದೆ. ಅವರ ಸೋನೆ ಮತ್ತು ಮನೆಯವರೂ ಶ್ರೀತಿ ವಿಶ್ವಾಸದಿಂದ ಬರಮಾಡಿಕೊಂಡರು. ನನ್ನ ಪರಿಚಯ ಹೇಳಿ, ಬಂದ ಉದ್ದೇಶ ತಿಳಿಸಿದೆ. ಅವರೂ ಖಿಂಪಿಟ್ಟರು. ಉಂಟದ ಸಮಯವಾಗಿತ್ತು. ಪ್ರೇ. ಮಳಗಿಯವರು ಉಂಟ ಮಾಡುತ್ತಿದ್ದರು; ಅವರ ಜೊತೆ ನನಗೂ ಉಂಟಕ್ಕೆ ಒತ್ತಾಯ. ಉಂಟ ಮಾಡುತ್ತಿಲ್ಲ ಪ್ರೇ. ಮಳಗಿಯವರನ್ನು ಮಾತಾಡಿಸಿದೆ. ಮಾತು ಸ್ವಪ್ನವಾಗಿ ಅಸ್ವಲೀತವಾಗಿತ್ತು. ಆದರೆ ಆ ಕ್ಷಣಿ ಹೇಳಿದ್ದನ್ನು ಕೇಳಿದ್ದನ್ನು ಸ್ವಲ್ಪ ಮರೆತು ಬಿಡುತ್ತಿದ್ದರು. ಬಿಸಿ ಬಿಸಿ ಉಂಟದ ನಂತರ ತಣ್ಣನೆಯ ಘ್ರಾನ್ ಕೆಳಗೆ ಮಾತುಕೆ ! ಅವರೊಂದಿಗಿಂತ ಅವರ ಸೋಸೆಯಿಂದ ವಿವರಗಳನ್ನು ಪಡೆದೆ. ಪೂರಕವಾಗಿ ಕೆಲವೇ ಕೆಲವು ಪ್ರಸ್ತಾಕಗಳು ಮಾತ್ರವೇ ಲಭ್ಯವಿದ್ದು ಅದನ್ನು ನನಗೆ ನೀಡಿ ತಂಬಾ ಸಹಕರಿಸಿದರು. ಅವರಿಂದ ಸಿಕ್ಕಣ್ಣೆ ವಿವರಗಳು ಲೇಖಿನಕ್ಕೆ ಸಾಕಾಗುತ್ತಿರಲಿಲ್ಲ. ಚೆನ್ನವೀರ ಕಣವಿಯವರಿಗೆ

ಮೇಷ್ಪುಗಿದ್ದ ವಿಷಯ ತಿಳಿದುಬಂತು. ಅದನ್ನೂ ನೆನಪಿನಲ್ಲಿಟ್ಟಕೊಂಡು ಒಂದಪ್ಪು ವಿವರಗಳೊಂದಿಗೆ ಪ್ರಸ್ತುತಗಳೊಂದಿಗೆ ಹಿಂತಿರುಗಿದೆ. ಬಂದ ಮೇಲೆ ಕಣವಿ ಅವರಿಗೆ ಪೋನ್ ಮಾಡಿ ಅವರ ಬಗ್ಗೆ ಕೆಲವು ಮಾಹಿತಿಗಳನ್ನು, ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾಗಿನ ಅವರ ಸಾಂಸ್ಕೃತಿಕ ಚಟುವಟಿಕೆಗಳನ್ನು ವಿದ್ಯಾರ್ಥಿಯಾಗಿದ್ದಾಗ ತಮ್ಮ ಕಾವ್ಯಪ್ರತಿಭೆ ಮೆಚ್ಚಿ ಬೆನ್ನು ತಟ್ಟಿದ್ದನ್ನು ಮತ್ತು ಇನ್ನೂ ಅನೇಕ ನೆನಪುಗಳ ವಿವರಗಳನ್ನು ಪಡೆದೆ. ಡಾ. ಎಸ್. ವಿದ್ಯಾಶಂಕರ್ ಅವರೂ ನನಗೆ ಕೆಲವು ಮಾಹಿತಿಗಳನ್ನು ನೀಡಿದರು. ಹೀಗಾಗಿ ಅವರಿವರಿಂದ, ಜೋತಿಯವರು ತಮ್ಮ ಗೆಳೆಯರ ಬಗ್ಗೆ ಬರೆದ ಲೇಖಿನದಿಂದಲೂ ಪತ್ತಿಕೆಯ ಜ.ಹ. ರಘುನಾಥ ಅವರು ನೂರು ತುಂಬಿದಾಗ ಪ್ರಜಾವಾಣಿಯಲ್ಲಿ ಬರೆದ ಲೇಖಿನದಿಂದಲೂ ವಿವರಗಳನ್ನು ಪಡೆದು ಜೊತೆಗೆ ಲಭ್ಯವಿದ್ದ ಅವರ ಕೃತಿಗಳ ಸೀಮಿತ ಅಧ್ಯಯನದ ಮೂಲಕ ಅವರ ಬರಹ ಸುರಿತಾದ ಸೂಕ್ತ ನೋಟಗಳನ್ನು ಕೊಡಲು ಪ್ರಯತ್ನಿಸಿದ್ದೇನೆ. ಮೇಷ್ಪುಗಿ, ಅರವಿಂದರ ಅನನ್ಯ ಅನುಯಾಯಿಯಾಗಿ ಸಾಧ್ಯಕ ಬದುಕನ್ನು ಬದುಕಿ ನೂರ ಮೂರು ವರ್ಷ ತುಂಬಿ ನೂರ ನಾಲ್ಕಕ್ಕೆ ಕಾಲಿಟ್ಟಾಗ್, ಜನವರಿ ಡಿಸೆಂಬರ್ ೨೩, ೨೦೧೪ರಂದು ಅಂತಿಮ ಪಯಣದತ್ತ ಸಾಗಿದರು. ಅದಕ್ಕೆ ಮುಂಚೆಯೇ ಎಷ್ಟೂ ವರ್ಷಗಳ ನಂತರ ಅವರನ್ನು ಕಾಣುವ, ಕಂಡು ಮಾತಾಡುವ, ಮಾತಾಡಿ ಅವರ ಬಗ್ಗೆ ಬರೆಯವ ಸದವಕಾಶ ಸಿಕ್ಕಿದ್ದ ನನ್ನಲ್ಲಿ ಒಂದು ಸಾಧ್ಯಕತೆಯ ಭಾವ ಮೂಡಿಸಿದೆ.

ಪ್ರೇ. ಮಳಗಿಯವರನ್ನು ಕುರಿತು ಕೃತಿ ರಚನೆಗೆ ಅವಕಾಶ ಮಾಡಿಕೊಟ್ಟ ಬಿ.ಎಂ.ಶ್ರೀ. ಸ್ವಾರಕ ಪ್ರತಿಷ್ಠಾನದ ಗೌರವಾಧಿಕೃತರಾದ ಪ್ರೇ. ಎಂ.ಎಚ್. ಕೃಷ್ಣಯ್ಯನವರಿಗೂ ಅಧ್ಯಕ್ಷರಾದ ಡಾ. ಬಿ.ವಿ. ನಾರಾಯಣ ಅವರಿಗೂ ಮಾజಿ ಗೌರವ ಕಾರ್ಯದರ್ಶಿಗಳಾದ ಶ್ರೀ ಎಸ್.ಎ. ಶ್ರೀನಿವಾಸರಾವು ಅವರಿಗೂ ಈಗಿನ ಗೌರವ ಕಾರ್ಯದರ್ಶಿಗಳಾದ ಪ್ರೇ. ಜಿ. ಅಬ್ದುಲ್ ಬಜ್ಜೀರ್ ಮತ್ತು ಶ್ರೀ ಬಿ.ಆರ್. ರವೀಂದ್ರನಾಥ್ ಅವರಿಗೂ ಹೋಶಾಧಿಕಾರಿಗಳಾದ ಪ್ರೇ. ಎಂ.ಎಸ್. ರಾಮಪ್ರಸಾದ್ ಅವರಿಗೂ ನನ್ನ ಹೃತ್ಯಾವರ್ಚಕ ಕೃತಜ್ಞತೆಗಳು ಸಲ್ಲಿತವೆ.

ಈ ಕೃತಿಯನ್ನು ಸುಂದರವಾಗಿ, ಶ್ರೀಪ್ರವಾಗಿ ಮುದ್ರಿಸಿಕೊಟ್ಟ ಲಕ್ಷ್ಮೀ ಮುದ್ರಣಾಲಯದ ಮಾಲೀಕರಿಗೆ ನನ್ನ ಕೃತಜ್ಞತೆಗಳು ಸಲ್ಲಿತವೆ.

-ಡಾ. ವಿಜಯಾ ಸುಭರಾಜ್

## ಪರಿವಿಡಿ

೧. ಜೀವನ-ವೃತ್ತಿ	೧
೨. ಅನುಭಂಧಗಳು	೧೬
೩. ಪೇರು, ಮಳಗಿಯವರ ಕೆಲವು ಕೃತಿಗಳ ಸಂಕ್ಷಿಪ್ತ ಪರಿಚಯ	೧೯
೪. ಸಮ್ಯೇಳನದ ಅಧ್ಯಕ್ಷೀಯ ಭಾಷಣ	೧೦
೫. ಗಾಂಧಿಜಿಯವರ ಮೇಲೆ ಪ್ರಭಾವ ಬೀರಿದ ಪುಸ್ತಕಗಳು	೧೪
೬. ಮಾಸ್ತಿಯವರ ಧಾರವಾಡದ ವಾಸ್ತವ್ಯ	೧೨

## ಸಾರ್ಥಕ ಬದುಕಿನ ಶತಾಯುಷಿ ಪ್ರೇ. ಸೇತುರಾಮ ರಾಘವೇಂದ್ರ ಮಳಗಿ

### ಗ. ಜೀವನ-ವೃತ್ತಿ

ಶತಾಯುಷ್ಯಕ್ಕೆ ಸೆಡ್ಡು ಹೊಡೆದು, ಮಾನಸಿಕ ದೈಹಿಕ ಸ್ವಾಸ್ಥ್ಯವನ್ನು ಸಂರಕ್ಷಿಸುತ್ತಿರು, ಚಟುವಟಿಕೆಯಿಂದ ಸ್ವಾವಲಂಬಿಗಳಾಗಿ ಓಡಾಡಿಕೊಂಡು ಬದುಕಿದ್ದ ಹಿರಿಯ ಜೀತನಗಳಲ್ಲಿ ಪ್ರೇ. ಎಸ್.ಆರ್. ಮಳಗಿಯವರು ಒಬ್ಬರು. ನೂರ ವರದು ವಸಂತಗಳನ್ನು ಕಳೆದು ನೂರ ಮೂರನೇ ವಸಂತಕ್ಕೆ ಕಾಲಿರಿಸಿರುವ ನಮ್ಮ ಮೇಷ್ಟು ಮಳಗಿಯವರು ಮೂವತ್ತರ ದಶಕದಿಂದ ಎಂಬತ್ತರ ದಶಕದವರಿಗೆ ಹ್ಯೆಸ್ನ್ಯಾಲು, ಕಾಲೇಚು, ವಿಶ್ವವಿದ್ಯಾಲಯಗಳಲ್ಲಿ ಎಲ್ಲ ಶೈಕ್ಷಣಿಕ ಹಂತಗಳಲ್ಲಿ ಮೇಷ್ಟಾಗಿ, ಮಹಾಮೇಷ್ಟಾಗಿ, ಮತ್ತು ಜ.ಹ. ರಘುನಾಥರು ಹೇಳಿದಂತೆ, ಮೇಷ್ಟುಗಳ ಮೇಷ್ಟಾಗಿ ಕೆಲಸ ಮಾಡಿ ಸಾರ್ಥಕ ಬದುಕನ್ನು ಬುದ್ಧಿದವರು. ತಮ್ಮ ವಿದ್ಯಾರ್ಥಿಗಳಾಗಿದ್ದ ಎಷ್ಟೋ ಮಂದಿಯನ್ನು ಯೋಗ್ಯ ಮೇಷ್ಟುಗಳಾಗಲು, ಒಳ್ಳೆಯ ವಿದ್ಯಾಂಸರೂ ಸಾಹಿತಿಗಳೂ ಆಗಲು ಪ್ರೇರಣೆ ಪ್ರೋತ್ಸಾಹ ನೀಡಿದವರು. ಮೊದಲಿನಿಂದಲೂ ಅಧ್ಯಾಪಕ ವಿದ್ಯಾಂಸರೋಂದಿಗೆ ನಾಡಿನ ಗಣ್ಯತೀಗಳ್ಲಿ, ಶ್ರೇಷ್ಠ ಹಿರಿಯ ಸಾಹಿತಿಗಳ, ರಂಗ ಕಲಾವಿದರ ಸಂಪರ್ಕದಲ್ಲಿದ್ದವರು, ಒದನಾಟ ಇರಿಸಿಕೊಂಡಿದ್ದವರು.

ನಿವೃತ್ತಿಯ ನಂತರ ಅಷ್ಟಾಗಿ ಸಾವಜನಿಕವಾಗಿ ಮೇಲಿಂದ ಮೇಲೆ ಕಾಣಿಸಿಕೊಳ್ಳಿದ್ದರೂ ತಮ್ಮ ಪಾಡಿಗೆ ತಾವು ಎಲೆ ಮರಿಯ ಕಾಯಂತೆ ಸದ್ಗಢಲವಿಲ್ಲದೆ ಸೃಜನಶೀಲ ಪ್ರತ್ಯೇಕಿಯಲ್ಲಿಯೋ ಗಂಭೀರವಾಗಿ ಶಾಸ್ತ್ರ ಗ್ರಂಥಗಳ ಅಧ್ಯಯನದಲ್ಲಿಯೋ ತೊಡಗಿಸಿಕೊಂಡು, ಮಕ್ಕಳು ಮೊಮ್ಮೆಕ್ಕೊಂಡಿಗೆ ಸುಖಿ ಮತ್ತು ಸಂತೃಪ್ತ ಜೀವನ ನಡೆಸುತ್ತಾ ಬಂದವರು ಅವರು. ಅವರನ್ನು ಸಾರಸ್ವತ ಜಗತ್ತು ಅಷ್ಟಾಗಿ ಗಮನಕ್ಕೆ ತೆಗೆದುಕೊಳ್ಳಿದ್ದರೂ ಅವರ ಶಿಷ್ಯತ್ವದ ದೀಕ್ಷೆಯಲ್ಲಿ ಇದ್ದವರ ಹೆಸರುಗಳನ್ನು ನೆನಪಿಸಿಕೊಡರೆ ದಂಗು ಬಡಿದಂತಾಗುತ್ತದೆ. ಆ ಶಿಷ್ಯರ ಪಟ್ಟಿಯಲ್ಲಿ ಹೆಸರಾಂತ ಕೆವಿಗಳು, ವಿಮರ್ಶಕರು, ಚಿಂತಕರು, ನಾಟಕಕಾರರು, ಕನ್ನಡ ಪರ ಹೋರಾಟಗಾರರು, ಮೊದಲಾದವರು ಇದ್ದಾರೆ. ಕೆಲವರನ್ನು ಹೆಸರಿಸುವುದಾದರೆ, ಗಿರಿಶ್ ಕಾನಾರ್ಡ್, ಕಿ.ರಂ. ನಾಗರಾಜ, ಚಂದ್ರಶೇಖರ ಪಾಟೀಲ, ಚೆನ್ನೇರೇ ಕಳಾವಿ, ಜಿ. ಶ್ರೀನಿವಾಸರಾಜು, ಡಾ. ಏರಣ್ಣ, ಡಾ. ವಿಜಯಾ ಸುಭರಾಚ್, ಡಾ. ಸಿದ್ಧಲಿಂಗ ಪಟ್ಟಣಶೈಟ್, ಡಾ. ಎಚ್.ಎಸ್. ರಾಘವೇಂದ್ರರಾವ್, ಪಾಟೀಲ ಪ್ರಟಿಪ್ಪ, ಡಾ. ಗಿರಿಜ್ ಗೋವಿಂದರಾಜು,

ಸು.ರಂ. ಎಕ್ಕುಂಡಿ, ಡಾ. ಜಿ.ಎಸ್. ಆಮೂರ, ಡಾ ಬರಗೂರು ರಾಮಚಂದ್ರಪ್ಪ, ಪ್ರೇ. ಜಿ. ಅಬ್ಬಲ್ ಬಜೀರ್ ಮುಂತಾದವರು ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಶಿರಾದವರೇ ಆಗಿದ್ದಾರೆ. ಈ ಸಂದರ್ಭದಲ್ಲಿ ಜ.ಹ. ರಘುನಾಥರು ಮೇಷ್ಟುಗಳನ್ನು ಕುರಿತು ಆಡಿದ ಕೆಲವು ಮಾತುಗಳನ್ನು ಸೃಜಿಸಿಕೊಂಡಾಗ, ಮೇಷ್ಟು ಮಳಗಿಯವರ ನೆಲೆ ಏನೆಂಬುದು ಸಾಷ್ಟವಾಗುತ್ತದೆ. “ಪಾಠ ಹೇಳುವ ಮೂಲಕ ನಾಡು-ನುಡಿಯ ಏಳಿಗೆಗೆ ಪಾಲು ಸಲ್ಲಿಸಿದ, ಆ ಮೂಲಕ ಜನಮನದಲ್ಲಿ ನೆಲೆನಿಂತ ಕನ್ನಡ ಮೇಷ್ಟುಗಳ ಒಂದಪ್ಪ ಹೆಸರಗಳನ್ನು ನೆನಪಿಸಿಕೊಳ್ಳಿ; ಹಳೆ ತಲೆಮಾರಿನ ಟಿ.ಎಸ್. ವೆಂಕಣ್ಣಯ್ಯ, ಎ.ಆರ್. ಕೃಷ್ಣಶಾಸಿ, ಬಿ.ಎಂ. ಶ್ರೀಕಂತಯ್ಯ, ಜಿ.ಎ. ರಾಜರತ್ನಂ, ಜಿ.ಎಸ್. ಶಿವರುದ್ರಪ್ಪ, ಹಂ.ಪ. ನಾಗರಾಜಯ್ಯ, ಜಿ. ಶ್ರೀನಿವಾಸರಾಜು, ಕಿ.ರಂ. ನಾಗರಾಜ, ಎಚ್.ಎಸ್. ವೆಂಕಟೇಶಮೂರ್ತಿ” ಮೊದಲಾಗಿ ಇನ್ನೂ ಹಲವು ಮೇಷ್ಟುಗಳಿಂದ್ದು, ಆ ಮೇಷ್ಟುಗಳ ಪರಂಪರೆ ಮುಂದುವರೆದು ಅವರಲ್ಲಿ (ಮೇಲೆ ಪ್ರಸಾಧಿಸಿದ ಹೆಸರುಗಳಲ್ಲದೆ) ಇನ್ನೂ ಹಲವಾರು ಹೆಸರುಗಳು ಇಂದಿಗೂ ಸೃಜನಶೀಯವಾಗಿ ನಿಲ್ಲುತ್ತವೆ. ಕಾರಣ ಅವರೆಲ್ಲ ಮೇಷ್ಟು ಕೆಲಸಕ್ಕಷ್ಟೇ ಸೀಮಿತವಾಗಿದೆ ಸಾಹಿತ್ಯಲೋಕಕ್ಕೂ ಜಾಚಿಕೊಂಡವರಾಗಿದ್ದಾರೆ. ಕನ್ನಡದ ಸೃಜನಶೀಲ ಸಾಹಿತ್ಯ, ಶಾಸ್ತ್ರ ಸಾಹಿತ್ಯ ಮತ್ತು ಕನ್ನಡ ಭಾಷೆ, ಸಂಸ್ಕೃತಿಗಳ ಏಳಿಗೆಗಾಗಿ ದುಡಿದು ಅಮೂಲ್ಯವಾದೆ ಕೊಡುಗೆಯನ್ನು ನೀಡಿದ್ದಾರೆ ; ಈಗಲೂ ನೀಡುತ್ತಾ ಬಂದಿದ್ದಾರೆ ; ಕನ್ನಡ ಸಾಹಿತ್ಯವನ್ನು ಶ್ರೀಮಂತಗೋಳಿಸಿದ್ದಾರೆ. ಆದರೆ ಮಳಗಿಯವರು ಮೇಷ್ಟು ಕೆಲಸವನ್ನು ಒಂದು ತಪಸ್ಸಿನಂತೆ ಭಾವಿಸಿ, ಅದಕ್ಕೆ ತಮ್ಮನ್ನು ಹೆಚ್ಚಾಗಿ ಬಧ್ಯವಾಗಿಸಿಕೊಂಡು, ಬರವಣಿಗೆಗೆ ಯಾಕೋ ಅಪ್ಪೊಂದು ಗಮನ ಹರಿಸಲಿಲ್ಲ. ಆದುವ ಪಾಠ ವಿದ್ಯಾರ್ಥಿಗಳಿಗೆ ಮನಮುಟ್ಟವಂತೆ, ಸರಿಯಾದ ಅರ್ಥಗ್ರಹಿಕೆಗೆ ಸಾಧ್ಯವಾಗುವಂತೆ ಸರಳ ರೀತಿಯಲ್ಲಿ ಬೋಧಿಸುವುದು, ಯಾವುದೇ ಕ್ಷಿಷ್ಟವಾದ ಪರ್ಯಕ್ಷ ಅಧ್ಯಾತ್ಮವಾದ ರೀತಿಯಲ್ಲಿ ಮನವರಿಕೆಯಾಗುವಂತೆ ನೋಟ್ ಸಿದ್ಧಪಡಿಸುವುದನ್ನೇ ತಮ್ಮ ಮಹತ್ವದ ಕಾಯಕವಾಗಿ ಅವರು ಭಾವಿಸಿದಂತೆ ಕಾಣುತ್ತದೆ. ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗಕ್ಕೆ ಪ್ರೌಢಸರಾಗಿ ಬಂದ ಮಳಗಿಯವರ ಈ ಸಾಮಾಧ್ಯ ಕುರಿತು ಅವರ ಸಹೋದ್ರೋಗಿಗಳಾಗಿದ್ದ ಡಾ. ವಿದ್ಯಾಶಂಕರ್ ತಮ್ಮ ನೆನಪನ್ನು ಹೀಗೆ ಬಿಜ್ಞಿಡುತ್ತಾರೆ: “ಮಳಗಿಯವರದು ಬಹಳ ಸೌಮ್ಯ ವ್ಯಕ್ತಿತ್ವ. ಅವರ ಆಶ್ರೀಯತೆ, ಪ್ರೀತಿ ಮುದ್ರಾಗಿ ಅನುಭವಿಸಿದವರಿಗೇ ಗೊತ್ತು ಅದು ಎಷ್ಟು ಮಧುರ ಎಂಬುದು. ಅವರು ಶಬ್ದಮಣಿದೆಪರಣ, ಭಂದಸ್ಸು ಪಾಠ ಮಾಡುತ್ತಿದ್ದ ರೀತಿ ಅನನ್ಯ. ಬೆಂಗಳೂರು ವಿಶ್ವವಿದ್ಯಾನಿಲಯದ ಡಾರ ಶಿಕ್ಷಣ ವಿದ್ಯಾರ್ಥಿಗಳಿಗೆ ಅವರು ಗ್ರಂಥ ಸಂಪಾದನೆ ಬಗ್ಗೆ ಬರದೆ ನೋಟ್ ಮತ್ತು ಅವರು ಸಂಪಾದಿಸಿದ ‘ಶಬ್ದಮಣಿದೆಪರಣ ಸಂಗ್ರಹ’ ಇವತ್ತಿಗೂ ಕೂಡಾ ನೆನಪಿಸಿಕೊಳ್ಳುವಂತಿದೆ. ಅದರಲ್ಲಿಯೂ ಕವಿಕಾವ್ಯಗಳ ಬಗ್ಗೆ ಅವರು ಬರೆಯುತ್ತಿದ್ದ ನೋಟ್ ಅಂಶೂ ಅದ್ಭುತ” ಎಂದು ಮತ್ತೆ ಮತ್ತೆ ಪ್ರಸಾಧಿಸಿ ಮಳಗಿಯವರ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಾರೆ. ಮಳಗಿಯವರನ್ನು ಕುರಿತ ಅವರದೇ ಒಂದು ಕಿರುಬರಹವನ್ನು ಅನುಭಂಗವಾಗಿ ಕೊಟ್ಟಿದ್ದೇನೆ.

ಮೇಷ್ಟಾಗಿ ಸೇರಿ, ಮೇಷ್ಟಾಗಿ ಬದುಕಿ, ಮೇಷ್ಟಾಗಿ ನಿವೃತ್ತರಾದ ಮಳಗಿಯವರ ಮೇಷ್ಟೆನದ್ದು ಅನುಭವಗಳು ವೈವಿಧ್ಯಮಯ. ಹುಬ್ಬಣಿ, ಧಾರವಾಡ, ದಾವಣಗೆರೆ, ಬೆಂಗಳೂರು ಮೊದಲಾದ ಉರುಗಳಲ್ಲಿ ಮೇಷ್ಟೆವೃತ್ತಿ ಮಾಡಿದವರು. ಅಲ್ಲಲ್ಲಿನ ವಿದ್ಯಾರ್ಥಿಗಳ, ಸಹೋದ್ರೋಗಿಗಳ ಸಂಬಂಧಗಳೂ ಹಲವು ರೀತಿಯದ್ವಾಗಿರುವುದು ಎನ್ನುವುದನ್ನು ಒಪ್ಪಿಕೊಳ್ಳುತ್ತಾರೆ. ಅದರೆ ಅವರ ಸುದೀರ್ಘ ಅಧ್ಯಾಪನ ಬದುಕಿನ ಅನುಭವಗಳನ್ನು ದಾವಿಲಿಸಿ ಇರಿಸಿದ್ದರೆ, ಅದೊಂದು ಅನನ್ಯ ಐತಿಹಾಸಿಕ ದಾವಿಲೆಯಾಗಿ ಉಳಿಯತ್ತಿತ್ತು. ಅವರ ಶಿಷ್ಯರಾಗಿದ್ದ ಹೆಸರಾಂತ ಸಾಹಿತಿಗಳ ವಿದ್ಯಾರ್ಥಿ ಜೀವನದ ಬಗೆಗೆ ಒಂದಿಷ್ಟು ಮಾಹಿತಿಗಳೂ ಲಭ್ಯವಾಗುತ್ತಿದ್ದವು.

ಇಂತಹ ಮೇಷ್ಟಾಗಳ ಮೇಷ್ಟೆಂದು ಕರೆಸಿಕೊಂಡ ಮಳಗಿಯವರು ಬಿಜಾಪುರ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಖ್ಯಾತ ಗ್ರಾಮದವರು. ಆಚಾರ್ಯ ಮನೆತನಕ್ಕೆ ಸೇರಿದ ರಾಘವೇಂದ್ರ ಪಾಂಡುರಂಗ ಮಳಗಿ-ಲಕ್ಷ್ಮೀಬಾಯಿ ರಾಘವೇಂದ್ರ ಮಳಗಿ ದಂಪತಿಗಳಿಗೆ ಮಗನಾಗಿ ಜನಿಸಿದ್ದ ಬುಲ್ಲೆ ಉ, ಗ್ರಂಥಿಂಗಲ್ಲಿ. ಅವರ ಓದು ಒಂದು ಕಡೆಗೇ ಸೀಮಿತವಾಗಲಿಲ್ಲ. ಹೊಳೆ ಆಲೂರು, ಗದಗ, ಧಾರವಾಡ ಮುಂತಾದ ಕಡೆಗಳಲ್ಲಿ ಓದು ಮುಂದುವರೆಯಿತು. ಇಂಜಿರಲ್ಲಿ ಕನ್ನಡ-ಸಂಸ್ಕೃತದೊಂದಿಗೆ ಬಿ.ಎ. ಆನರ್ನೋ ಪದವಿ ಮುಗಿಸಿ, ಇಂಜಿರಲ್ಲಿ ಮತ್ತೆ ಕನ್ನಡ-ಸಂಸ್ಕೃತದೊಂದಿಗೆ ಎಂ.ಎ. ಪದವಿಯನ್ನು ಗಳಿಸಿದರು. ಓದು ಅಲ್ಲಿಗೇ ನಿಲ್ಲದೆ ಇಂಜಿರಲ್ಲಿ ಮುಂಬಯಿ ವಿಶ್ವವಿದ್ಯಾನಿಲಯದಿಂದ ಬಿ.ಟಿ ಪದವಿ ಗಳಿಸಿದರು. ಕೂಡಲೇ ಅವರ ಅಧ್ಯಾಪಕ ವೃತ್ತಿ ಪೂರ್ಣಭವಾಯಿತು. ಮೊದಲು ಇಂಜಿಲರಿಂದ ಇಂಜಿಲರವರೆಗೆ ಹುಬ್ಬಣಿಯ ನ್ಯಾಂ ಇಂಗ್ಲಿಷ್ ಸ್ಕೂಲಿನಲ್ಲಿ ಅದಾದ ನಂತರ ಇಂಜಿಲರಿಂದ ಇರವರೆಗೆ ಧಾರವಾಡ ಕನಾಟಕ ಕಾಲೇಜಿನಲ್ಲಿ ಕನ್ನಡ ಲೆಕ್ಕರರ್ ಹಾಗೂ ರೀಡರ್ ಆಗಿ ಕೆಲಸ ನಿರ್ವಹಿಸಿದರು. ಧಾರವಾಡದಿಂದ ಒಂದು ದಾವಣಗೆರೆಯ ಧರ್ಮರತ್ನಾಕರ ಮದ್ವಾರಾಯಪ್ಪ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇರಿದರು. ಇಲ್ಲಿ ಹಂ.ಪ. ನಾಗರಾಜಯ್ಯ ಅವರ ಸಹೋದ್ರೋಗಿಯಾಗಿದರು. ಹಂ.ಪ.ನಾ. ಆ ದಿನಗಳಲ್ಲಿ ಅವರ ಜೊತೆಗಿನ ಮಧುರ ಸ್ನೇಹದ, ಭಂದಸ್ಸು, ವ್ಯಾಕರಣ ಇತ್ಯಾದಿ ವಿಷಯಗಳ ಬಗೆಗಿನ ಚಚೆಯ ಕ್ಷಣಿಗಳನ್ನು ನೆನಪಿಸಿ ಶೊಳ್ಳುತ್ತಾರೆ. ಅದರೆ ಮಳಗಿಯವರು ಅಲ್ಲಿ ಬಹಳ ಕಾಲ ಉಳಿಯಲಿಲ್ಲ. ಇಂಂಗಲ್ಲಿ ಮುಗಳಿಯವರ ಆಹ್ವಾನದ ಮೇರೆಗೆ ರೀಡರ್ ಆಗಿ ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗಕ್ಕೆ ಬಂದರು. ಮುಗಳಿಯವರ ಜೊತೆಗೆ ಅವರದು ಅನನ್ಯ ಸ್ನೇಹ. ಅವರನ್ನಂತರ ಅಳಿಸಿಕೊಂಡಿದ್ದರು. ಮುಗಳಿಯವರು ಸಾಹಿತ್ಯ ಚರ್ಚಿತ್ಯನ್ನು ಬರೆಯುತ್ತಿದ್ದ ಸಂದರ್ಭದಲ್ಲಿ ಮಳಗಿಯವರ ಸಹಯೋಗ ಅಪಾರವಾಗಿತ್ತು. ಬೆಂಗಳೂರಿನಲ್ಲಿ ಈ ಇಬ್ಬರ ಮನೆಗಳೂ ಅವರ ಮನಗಳಂತೆ ಹತ್ತಿರ ಹತ್ತಿರವಿದ್ದು. ಅವರ ನಡುವೆ ಸಾಹಿತ್ಯಕ ಹಾಗೂ ಬಾಧ್ಯತಿಕ ಚರ್ಚಿಗಳು ನಿರಂತರವಾಗಿ ನಡೆಯುತ್ತಿದ್ದವು. ಅವರ ನಡುವೆ ಆತ್ಮೀಯತೆ, ಸಹೋದ್ರೋಗಿ ಮಿಶನ್‌ ಸೋದರ ಶ್ರೀತಿ ಮಾತ್ರವಲ್ಲದೆ, ಬೇಂದ್ರೆಯವರಿಂದ ಇಬ್ಬರೂ ಬೆಳೆಸಿಕೊಂಡಿದ್ದ ಅರವಿಂದರ ಪ್ರೀತಿಯೂ ಕಾರಣವಾಗಿತ್ತು.

ಮುಗಳಿಯವರು ಅರವಿಂದರ ‘ಸಾಮಿತಿ’ ಮಹಾಕಾವ್ಯವನ್ನು ಅನುವಾದಿಸಿದ್ದರು ಕಾಡಾ. ಮಳಗಿಯವರಿಗೆ ಧಾರವಾಡದಿಂದಲೇ ಮುಗಳಿಯವರ ಪರಿಚಯವಿತ್ತು ಬೇಂದ್ರೆಯನ್ನು ಮುಗಳಿಯವರ ತಮ್ಮ ಕಾವ್ಯ ಗುರುವೆಂದು ಆರಾಧಿಸತ್ತೊಡಗಿದಂತೆ ಮಳಗಿಯವರೂ ಬೇಂದ್ರೆಯನ್ನು ತಮ್ಮ ಆಧ್ಯಾತ್ಮ ಗುರುವೆಂದು ಆರಾಧಿಸತ್ತೊಡಗಿದ್ದರು. ಅರವಿಂದರ ಪ್ರಭಾವಕ್ಕೆ ಒಳಗಾಗಿ ಸಂಪೂರ್ಣವಾಗಿ ಅರವಿಂದರ ತತ್ವದರ್ಶನ, ಸಂಪೂರ್ಣಯೋಗ ಪರಿಕಲ್ಪನೆಗೆ ಮಳಗಿಯವರು ತಮ್ಮನ್ನು ತೆತ್ತುಕೊಳ್ಳಲು ಮುಂದಾದದ್ದು ಬೇಂದ್ರೆಯವರ ಕಾರಣದಿಂದಲೇ. ಮುಗಳಿ-ಮಳಗಿ ಇಬ್ಬರೂ ಧಾರವಾಡದ ಗೆಳೆಯರ ಗುಂಪಿನ ಜೊತೆಗೆ ಒಡನಾಟವಿರಿಸಿಕೊಂಡಿದ್ದವರು. ಅಲ್ಲದೆ ಆ ಗುಂಪಿನಲ್ಲಿದ್ದ ಆಲೂರು ವೆಂಕಟರಾಯರು, ಮಧುರಚೆನ್ನರು (ಹಲಸಂಗಿ ಜೆನ್ನಪ್ಪ), ಆನಂದ ಕಂದ (ಬೆಂಗಳೇರಿ ಕೃಷ್ಣಶರ್ಮ), ಪ್ರಹ್ಲಾದ ನರೇಗಲ್ಲ, ಶಂ.ಬಾ. ಜೋತಿ ಮೊದಲಾದ ಅತಿರಥ-ಮಹಾರಥರ ನಿಂಟ ಪರಿಚಯವೂ ಅವರಿಗೆ ಸಾಧ್ಯವಾಯಿತು.

ಮೊದಲಿನಿಂದಲೂ ಹೀಗೆ ಪರಿಚಯವಿದ್ದ ಮುಗಳಿಯವರ ಸಹೋದ್ರೋಗಿಯಾಗಿ ಕೆಲಸ ನಿರ್ವಹಿಸುವ ಅವಕಾಶ ಬಂದದ್ದು ಮಳಗಿಯವರ ಪಾಲಿಗೆ ಒಂದು ವರದಾನವಾಗಿತ್ತು. ಇಂಜಿರಲ್ಲಿ ಕನ್ನಡ-ಸಂಸ್ಕೃತದೊಂದಿಗೆ ಬಿ.ಎ. ಆನರ್ನೋ ಪದವಿ ಮುಗಿಸಿ, ಇಂಜಿರಲ್ಲಿ ಮತ್ತೆ ಕನ್ನಡ-ಸಂಸ್ಕೃತದೊಂದಿಗೆ ಎಂ.ಎ. ಪದವಿಯನ್ನು ಗಳಿಸಿದರು. ಓದು ಅಲ್ಲಿಗೇ ನಿಲ್ಲದೆ ಇಂಜಿರಲ್ಲಿ ಮುಂಬಯಿ ವಿಶ್ವವಿದ್ಯಾನಿಲಯದಿಂದ ಬಿ.ಟಿ ಪದವಿ ಗಳಿಸಿದರು. ಕೂಡಲೇ ಅವರ ಅಧ್ಯಾಪಕ ವೃತ್ತಿ ಬಹದ್ದೂರು ಶಾಸ್ತ್ರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕೆಲಸ ನಿರ್ವಹಿಸಿ, ಮತ್ತೆ ಬೆಂಗಳೂರಿಗೆ ವಾಪಸಾಗಿ ಇಂಜಿರಲ್ಲಿ ಇಂಜಿರವರೆಗೆ ಬೆಂಗಳೂರಿನ ಸೇಂಟ್ ಜಾನ್ಸ್ ಜ್ಯಾನಿಸಿಯರ್ ಕಾಲೇಜಿನಲ್ಲಿಯೂ, ಇಂಜಿರಿಂದ ಇಂಜಿರವರೆಗೆ ಯು.ಜಿ.ಸಿ. ಪ್ರಾಧ್ಯಾಪಕ ರಾಗಿಯೂ ಕೆಲಸ ನಿರ್ವಹಿಸಿದರು.

ಈ ಎಲ್ಲ ವಿವರಗಳ ಹಿನ್ನೆಲೆಯಲ್ಲಿ ನೋಡಿದಾಗ, ಮಳಗಿಯವರ ಕೇವಲ ಮೇಷ್ಟಾಗಿ ಕೆಲಸ ಮಾಡಿದ್ದಾರೆಂಬ ಭಾವನೆ ಬರುವುದು ಸಹజ. ಅವರಿಗಿಂತ ಬೇರೆ ಪ್ರತಿಭೆಯ ಮುಲಿಗಳಾಗಲೀ, ಅವರು ಬರೆದ ಸಾಹಿತ್ಯವಾಗಲೀ ಅಪ್ಪಾಗಿ ಲೋಕದ ಗಮನಕ್ಕೆ ಬರಲೂ ಇಲ್ಲ; ಬರಿಸುವ ಪ್ರಯತ್ನವನ್ನೂ ಅವರು ಮಾಡಲಿಲ್ಲ. ಅದಕ್ಕೆ ಅವರ ಆಧ್ಯಾತ್ಮ ಹಾಗೂ ನಿರ್ಲಿಪ್ತ ಮನೋಧರ್ಮವೂ ಕಾರಣವಾಗಿತ್ತು. ಅವರು ಕೆಲಸ ಮಾಡಿದ ಶಾಲೂ ಕಾಲೇಜುಗಳಲ್ಲಿನ ಕನ್ನಡ ಸಂಘ, ಸಂಸ್ಕೃತ ಸಂಘಗಳ ಅಧ್ಯಯನ ತಾವೆ ವಹಿಸಿಕೊಂಡು, ವಿಶ್ವವಿದ್ಯಾಲಯಲ್ಲಿನ ಪ್ರತಿಭೆಯನ್ನು ಗುರುತಿಸಿ ವೇದಿಕೆಗಳನ್ನು ಕಲ್ಪಿಸಿಕೊಟ್ಟವರು ಮಳಗಿ. ಮಳಗಿಯವರಿಗೆ ಸಾಹಿತ್ಯ, ಸಂಗೀತ, ನಾಟಕಗಳ ಬಗ್ಗೆ ಸಾಕಷ್ಟು ಪರಿಶ್ರಮವಿತ್ತು. ಸ್ವತಃ ತಾವೇ ನಾಟಕಗಳನ್ನು ವಿಶ್ವವಿದ್ಯಾಲಯಗಳಾಗಿ ನಿರ್ದೇಶಿಸಿ ಪ್ರದರ್ಶನಗಳಿಗೆ ಅವಕಾಶ ಕೆಲ್ಪಿಸುತ್ತಿದ್ದರು. ವಾಸ್ತವವಾಗಿ ಗಿರೀಶ್ ಕಾನಾಡರಿಗೆ ನಾಟಕ ಜಗತ್ತಿಗೆ ಪ್ರಮೇಶ ಪಡೆಯಲು ಸಾಧ್ಯವಾದದ್ದು ಮಳಗಿಯವರ ಪ್ರೇತಾಹದಿಂದಲೇ. ಧಾರವಾಡದಲ್ಲಿನ ನಾಟಕ ಸಂಪಾದ ನೇತ್ಯಕ್ತ ವಹಿಸಿಕೊಂಡು ಗೋಕಾಕರು ರಚಿಸಿದ ‘ಜನನಾಯಕ’ ನಾಟಕವನ್ನು ನಿರ್ದೇಶಿಸಿ ವಿಶ್ವವಿದ್ಯಾ ತಂಡವನ್ನು ದಿಲ್ಲಿಯಲ್ಲಿ ಪ್ರದರ್ಶನ ನೀಡಲು ಕರೆದೊಯ್ದಿದ್ದರು. ಆ ನಾಟಕದಲ್ಲಿ ಗಿರೀಶ್ ಕಾನಾಡರಿಗೇ ನಾಯಕವಾತ್ಮಕನ್ನು

ನೀಡಿದ್ದರು. ಶಾಲಾ-ಕಾಲೇಜುಗಳ ವಾರ್ಷಿಕೋತ್ಸವ, ಸಾಂಸ್ಕೃತಿಕ ಹೆಬ್ಬಗಳು, ರಾಜ್ಯೋತ್ಸವ ಇತ್ಯಾದಿ ಸಂದರ್ಭಗಳಲ್ಲಿ ಭಜರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದರು. ಈ ಕಾರ್ಯಕ್ರಮಗಳಿಗೆ ಹಿರಿಯ ವಿದ್ಯಾಂಸರುಗಳನ್ನು, ಸಾಹಿತಿಗಳನ್ನು, ನಾಟಕಕಾರರನ್ನು ಮುಖ್ಯ ಅತಿಥಿಗಳಾಗಿ ಬರಮಾಡಿಕೊಳ್ಳುತ್ತಿದ್ದರು. ಹೀಗಾಗಿಯೇ ಅವರ ಕಾರ್ಯಕ್ರಮ ಗಳಿಗೆ ಬಾರದ ವಿದ್ಯಾಂಸರಿಲ್ಲ, ಸಾಹಿತಿಗಳಿಲ್ಲ, ನಾಟಕಕಾರರಿಲ್ಲ. ಅವರು ಕೆಲಸ ಮಾಡಿದ ಕನಾಟಕ ಕಾಲೇಜಿಗೆ ಅತಿಥಿಗಳಾಗಿ ಬಂದವರ ಪ್ರೇಕ್ಷಣೆ ಕೆಲವರನ್ನಾದರೂ ಹೆಸರಿಸಬಹುದಾದರೆ, ಬಿ.ಎಂ.ಶ್ರೀ., ತೀ.ನಂ.ಶ್ರೀ., ಡಿ.ಎಲ್.ಎನ್., ಜಿ.ಪಿ. ರಾಜರತ್ನಂ, ಸ.ಸ. ಮಾಳವಾಡ, ಶೇ.ಗೋ. ಕುಲಕರ್ನಿ, ಎನ್.ಕೆ. ಕುಲಕರ್ನಿ, ರಂ.ಶ್ರೀ. ಮುಗಳಿ, ಜಿ.ವಿ., ಶ್ರೀರಂಗ, ಕೈಲಾಸಂ, ಕುವೆಂಪು, ವಿ.ಎಂ. ಇನಾಂದಾರ್, ಎ.ನ್. ಮೂರ್ತಿರಾವ್, ಅನಕ್ಕೆ, ವಿ.ಸಿ.ಎ. ಎಂ.ಆರ್. ಶ್ರೀ., ಡಿ.ವಿ.ಜಿ., ನಾ. ಕೆನ್ನೂರಿ, ಸಿ.ಕೆ. ವೆಂಕಟರಾಮಯ್ಯ, ಕೈಷ್ಟಮೂರ್ತಿ ಪುರಾಣಿಕ ಮುಂತಾದ ಇನ್ನೂ ಎಷ್ಟೋ ಮಂದಿ ಇದ್ದಾರೆ.

ಕನಾಟಕ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದ ದಿನಗಳನ್ನು ಮಳಗಿಯವರು ನೆನಪಿಸಿಕೊಳ್ಳುತ್ತಾರೆ. ಸ.ಸ. ಮಾಳವಾಡರು ಕಾಲೇಜಿನ ಮುಖ್ಯಸ್ಥರಾಗಿದ್ದರು. ಕುವೆಂಪು ಮತ್ತು ಮಾಳವಾಡರು ದೊಡ್ಡ ಸ್ವೇಹಿತರಾಗಿದ್ದುದರಿಂದ ಪದೇ ಪದೇ ಭೇಟಿಯಾಗುತ್ತಿದ್ದರು. ಕಾಲೇಜಾಗಿ ಇದ್ದಂತಹ ಯೂನಿವರ್ಸಿಟಿಯಾಗಿ ಮಾಪಾಡಾಡಾಗ, ಮಳಗಿಯವರು ಯೂನಿವರ್ಸಿಟಿಗೆ ಹೋಗದೆ ಕಾಲೇಜಿನಲ್ಲಿಯೇ ಉಳಿದುಕೊಂಡರು. ಕಾರಣ ಮಳಗಿಯವರಿಗೆ ಕನಾಟಕ ಕಾಲೇಜಿನ್ನು ಮಾಡೆಲ್ ಕಾಲೇಜಾಗಿ ಪರಿವರ್ತಿಸಬೇಕೆಂಬ ಉದ್ದೇಶವಿತ್ತು. ಕನಾಟಕ ವಿಶ್ವದ್ಯಾಲಯದಲ್ಲಿ ಪ್ಲ್ಯಾ. ಆರ್.ಸಿ. ಹಿರೇಮತ, ತೀ.ನಂ.ಶ್ರೀಕಂಠಯ್ಯ, ಮೊದಲಾದ ವಿದ್ಯಾಂಸರಿದ್ದರು. ಚೆನ್ನುವೀರ ಕಣವಿಯವರು ಇಂಎಂ-ಇಂರವರಿಗೆ ಮಳಗಿಯವರ ವಿದ್ಯಾರ್ಥಿಯಾಗಿದ್ದರು. ತಮ್ಮ ಗುರುಗಳ ಬಗ್ಗೆ ಅವರು ಅತ್ಯಂತ ಅಭಿಮಾನದಿಂದ ಮಾತನಾಡುತ್ತಾರೆ. ಕಣವಿಯವರ ಬಗ್ಗೆ ಮಳಗಿಯವರಿಗೆ ಅಪಾರ ಪ್ರೀತಿ. ವಿದ್ಯಾರ್ಥಿ ದೇಸೆಯಲ್ಲಿ ಇರುವಾಗಲೇ ಕಣವಿಯವರ ಕಾವ್ಯ ಪ್ರತಿಭೆಯನ್ನು ಇವರು ಗುರುತಿಸಿ ಪೂರ್ತಾಪ್ತಿಸಿದರು. ಇಂಎಂರಲ್ಲಿ ಕಣವಿಯವರ ಜೊಚ್ಚಲ ಕವನ ಸಂಕಲನ ‘ಕಾವಾಸ್ತಿ’ ಪ್ರಕಟವಾಯಿತು. ಆಗಿನ್ನೂ ಅವರು ಮೊದಲ ಬಿ.ವಿ. ಓದುತ್ತಿದ್ದರು. ನಂತರ ಇಂಜಿನಿಯಲ್ಲಿ ‘ಭಾವಜೀವಿ’ ಸಂಕಲನ ಗೋಕಾರ ಮುನ್ನಡಿಯೊಂದಿಗೆ ಪ್ರಕಟವಾಯಿತು. ಈ ಎರಡೂ ಸಂಕಲನಗಳ ಬಗ್ಗೆ ಮಳಗಿಯವರು ತುಂಬು ಪ್ರೀತಿಯಿಂದ ದೊಡ್ಡ ವಿಮರ್ಶಾತ್ಮಕ ಲೇಖನವನ್ನೇ ಬರೆದು ಮೇಚ್ಚಿಗೆ ಸೂಚಿಸಿದ್ದನ್ನು ಸ್ಪಷ್ಟಃ ಕಣವಿಯವರೇ ತಿಳಿಸಿ, ತಮ್ಮ ಗುರುಗಳ ಬಗ್ಗೆ ಪ್ರೀತಿ ಆದರೆಗಳನ್ನು ವರ್ಕಪಡಿಸಿದ್ದಾರೆ. ತಾವು ಹೆಚ್ಚಾಗಿ ಬರೆಯದ್ದರೂ ಬರೆಯುವ ಸಾಮರ್ಥ್ಯ ಇರುವವರನ್ನು ಗುರುತಿಸಿ ಅವರಿಂದ ಲೇಖನ, ಕವಿತೆ ಬರೆಸಿ ಮಳಗಿ ಪೂರ್ತಾಪ್ತಿಸಿದ್ದಾರೆ.

ಹೀಗೆಂದಾಗ ಮಳಗಿಯವರು ಏನನ್ನೂ ಬರೆದಿಲ್ಲವೆಂದೇನಿಲ್ಲ. ಸಾಕಷ್ಟು ಬರೆದಿದ್ದಾರೆ. ಆದರೆ ಪ್ರಕಟವಾದದ್ದು ಮಾತ್ರ ಸ್ವಲ್ಪವೇ. ಮಳಗಿಯವರ ಒಲವು ಸ್ವಜನಶೀಲ ಸಾಹಿತ್ಯಕ್ಕಿಂತ ಶಾಸ್ತ್ರ ಸಾಹಿತ್ಯ, ಅಧ್ಯಾತ್ಮ ಸಾಹಿತ್ಯದ ಕಡೆಗೇ ಹೆಚ್ಚು. ಅದರಲ್ಲಿಯೂ ಬೇಂದ್ರೆಯವರಿಂದ

ಅರವಿಂದರು ಮತ್ತು ಮಾತಾರ ಬಗ್ಗೆ, ಅವರ ದರ್ಶನ-ಚಿಂತನಗಳ ಬಗ್ಗೆ ತಿಳಿದ ಮೇಲೆ, ಸಂಪೂರ್ಣವಾಗಿ ತಮ್ಮನ್ನು ಆಧ್ಯಾತ್ಮಿಕ ಚಿಂತನೆಗಳಿಗೆ ಬದ್ಧಗೊಳಿಸಿಕೊಂಡರು. ಶ್ರೀ ಅರವಿಂದರು ಇಂಎಂರಿಂದಲೇ ತಮ್ಮ ನಿರಂತರ ಸಾಧನೆಯ ಮೂಲಕ ಹೊಚ್ಚೆ ಹೊಸ ಶೋಧವಾದ ‘ಪೂರ್ಣಯೋಗ’ ಅಥವಾ ‘ಸಮಗ್ರಯೋಗ’ದ ಬಗ್ಗೆ ಅನುಸಂಧಾನ ಮಾಡಿದರು. ಮಳಗಿಯವರು ಅದರ ಗೊತ್ತುಗುರಿಗಳನ್ನು ಕುರಿತು ಮನನ ಮಾಡಿದರು. ತಾವು ಅಧ್ಯೈಸಿಕೊಂಡ, ಅನುಭಾವಿಸಿಕೊಂಡ ಇಂತಹ ಯೋಗದ ಪರಿಕಲ್ಪನೆಯ ಸ್ವರೂಪವನ್ನು ಜನಸಾಮಾನ್ಯರ ಅರಿವಿಗೆ ಬರುವಂತೆ ಸರಳವಾದ ರೀತಿಯಲ್ಲಿ, ಸ್ವಷ್ಟವಾದ ಮಾತುಗಳಲ್ಲಿ, ಪರಿಚಯಾತ್ಮಕ ನೆಲೆಯಲ್ಲಿ ಲೇಖನಗಳನ್ನು ಬರೆದರು. ಅರವಿಂದರು ಮತ್ತು ಮಾತಾರ ದಿವ್ಯ ಚಿಂತನೆಗಳ ಹಲವಾರು ಮುಖಿಗಳನ್ನು ಕುರಿತು ಬಹಳಪ್ಪು ಸಂಖ್ಯೆಯ ಆಧ್ಯಾತ್ಮಿಕ ಲೇಖನಗಳನ್ನು ರಚಿಸಿ ಪ್ರಕಟಿಸಿದರು. ಮಾತಾರವಿಂದರ ಬಗೆಗಿನ ಅವರ ಅಪಾರ ಶ್ರದ್ಧೆಯನ್ನು ಮನಗಂಡೆ ಪಾಂಡಿಚೇರಿಯಲ್ಲಿನ ಅರವಿಂದರ ಆಶ್ರಮದಿಂದ ಪ್ರಕಟವಾಗಿರುವ ‘ಅಶೀಲ ಭಾರತ ಪ್ರತಿಕ್ರಿಯೆ ಪ್ರಧಾನ ಸಂಪಾದಕಳ್ಳದ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿತ್ತು. ಇಂಟಿರಿಂದ ಇಂಎಂಜಿನಿಯರರಿಗೆ ಸತತವಾಗಿ ಲಿಂ ವರ್ಷಗಳ ಕಾಲ ಆ ಪ್ರತಿಕ್ರಿಯೆ ಸಂಪಾದಕರಾಗಿ ಮಳಗಿಯವರು ಬರೆದ ಸಂಪಾದಕೀಯಗಳು ಮಹತ್ವದಾಗಿ ಪರಿಗಣಿಸಲಬೇಕಿದೆ. ಅವುಗಳನ್ನು ಸಂಕಲಿಸಿ ಪ್ರಕಟಿಸಿದರೆ ಅಮೂಲ್ಯ ಆಧ್ಯಾತ್ಮಿಕ ಚಿಂತನೆಗಳ ಹೊತ್ತಿಗೆಯಾದಿತು. ಆದರೆ ಅವರಲ್ಲಿಯೇ ಆ ಪ್ರತಿಕ್ರಿಯೆ ಪ್ರತಿಗಳು ಇಲ್ಲವಾಗಿರುವುದು ದುರದೃಷ್ಟಕರ ಸಂಗತಿ. ಮಾತೆಯವರ ಬಗ್ಗೆ ಎಷ್ಟೂಂದು ಅಭಿಮಾನ, ಶ್ರದ್ಧೆಗಳನ್ನು ಇರಿಸಿಕೊಂಡು ಅವರಿಗೆ ಹತ್ತಿರವಾಗಿದ್ದರೆಂದರೆ, ಮಾತೆಯವರೇ ಖಿದ್ದಾಗಿ ಮಳಗಿಯವರನ್ನು ಬರಮಾಡಿಕೊಂಡು ಆಶೀರ್ವಾದಿಸಿ ತಮ್ಮ ಭಾವಚಿತ್ರನನ್ನು ನೀಡಿದ್ದರಂತೆ. ಹೀಗಾಗಿ ಮಳಗಿಯವರಿಗೆ ಮಾತಾರವಿಂದರ ಬಗೆಗಿನ ಅಪಾರ ಗೌರವ, ಶ್ರದ್ಧೆ ಮತ್ತು ಅಧ್ಯಾತ್ಮದ ಕಡೆಗಿನ ಒಲವಿನಿಂದಾಗಿ ಬಹುಶಃ ಸಾಹಿತ್ಯಕ ಬರಹಗಳ ಕಡೆಗೆ ಅಪ್ಪಾಗಿ ಅವರು ಗಮನಹರಿಸಲು ಸಾಧ್ಯವಾಗಿಲ್ಲದಿರಬಹದು.

ಮಳಗಿಯವರು ಸ್ವೇಹಪ್ರಾಯರು. ವಿದ್ಯಾರ್ಥಿಗಳು, ಸಹಪಾರಿಗಳು, ಸಹೋದ್ರೋಗಿಗಳು ಎಲ್ಲರ ಬಗ್ಗೆ ಅಭಿಮಾನ, ಸ್ವೇಹ, ಕಾಳಜಿ, ಇರಿಸಿಕೊಂಡಿದ್ದವರು. ಸ್ವೇಹ ಪ್ರವೃತ್ತಿಯ ಜೊತೆಗೆ ಹಾಸ್ಯಪ್ರವೃತ್ತಿಯೂ ಅವರಲ್ಲಿತ್ತು, ಜೇರೆಯವರಲ್ಲಿ ಇರುವ ಪ್ರತಿಭೆ, ಗುಣಗಳನ್ನು ಗುರುತಿಸಿ ಅವರನ್ನು ಮುಕ್ತ ಕಂತದಿಂದ ಮೆಚ್ಚಿ ಹೊಗಳುತ್ತಿದ್ದರು. ವಿದ್ಯಾರ್ಥಿ ದೇಸೆಯಲ್ಲಿ ಅವರಿಗೆ ಸಾಕಷ್ಟು ಮಂಡಿ ಸ್ವೇಹಿತರಿದ್ದರು. ಹದಿಹರೆಯದ ವಯಸ್ಸಿನಲ್ಲಿ ಇರಬಹುದಾದ ತುಂಬತನಗಳಿಂದಲೂ ಹೇರಂತಿರಲಿಲ್ಲ. ಅವರ ವಿದ್ಯಾರ್ಥಿ ದೇಸೆಯಲ್ಲಿ ದಿನಗಳ ಮೆಲುಕುಗಳನ್ನು ಅವರ ಆಪ್ತ ಗೇಳಿಯ, ಸಹಪಾರಿ ಆಗಿದ್ದ ಪಿ.ವಿ. ಜೋತಿ ಅವರನ್ನು ಕುರಿತು ಬರೆದ ಲೇಖನ ಒಂದರಲ್ಲಿ ದಾಖಲಿಸಿದ್ದಾರೆ. ಅರವತ್ತೆಂದು ವರ್ಷಗಳ ಹಿಂದಿನ ನೆನಪುಗಳ ಹಿನ್ನೆಲೆಯಲ್ಲಿ ಜೋತಿ ಅವರೆಂದಿಗೆ ಸ್ವೇಹಸಂಬಂಧ, ಅವರೆಂದಿಗೆ ಒಡನಾಟ, ಜೋತಿ ಮತ್ತು ಗೇಳಿಯರೊಂದಿಗೆ ನಡೆದ ರಸಪ್ರಸಂಗಗಳು, ಅವರೆಲ್ಲರ ಸ್ವಭಾವ ಇತ್ಯಾದಿಗಳ ಬಗ್ಗೆ ಅಲ್ಲಿ ಮಳಗಿಯವರು ಮೈದಂಬಿ ಮನದುಂಬಿ ಮಾತಾಡಿದ್ದಾರೆ.

ಧಾರವಾಡ ಕನಾಟಕ ಕಾಲೇಜಿನಲ್ಲಿ ಮೊದಲ ವರ್ಷದ ಬಿ.ಎ. ಓದುತ್ತಿದ್ದಾಗ ಮಳಗಿಯವರಿಗೆ ಜೋಶಿಯವರ ಪರಿಚಯವಾಯಿತು. ಇವರಂತೆಯೇ ಜೋಶಿಯವರೂ ವಿಜಾಪುರದ ಸರ್ಕಾರಿ ಹೈಸ್ಕೂಲಿನಿಂದ ಒಂದು ಶಿಶ್ಯವೇತನ ಪಡೆದು ಇದೇ ಕಾಲೇಜಿಗೆ ಒಂದು ಸೇರಿದ್ದರು. ಆಗ ಇವರ ಜೋಶಿಯಲ್ಲಿ ಇದ್ದ ಇನ್ನು ಕೆಲವು ವಿದ್ಯಾರ್ಥಿ ಮಿಶನ್‌ರೆಂದರೆ ಆರ್.ಬಿ. ಕುಲಕೌರ್ (ರಾಬ್ರಾಬಹಾದ್ವಾರ್ ಹೆಸರಿನ ಕಾದಂಬರಿಕಾರರು), ಏ.ಎಂ. ಇನಾಂಡಾರ್ ಮತ್ತು ಇನ್ನಿತರರು. ಇವರೆಲ್ಲ ಸೇರಿಕೊಂಡು ಇಡೀ ಕನಾಟಕ ಕಾಲೇಜಿನ ವಿಶಾಲ ರಾಜಮಾರ್ಗದಲ್ಲಿ ನಗರ್ಯಾದುತ್ತಾ ಹರಡಿ ಮೊದೆಯತ್ತಾ ಸುತ್ತಾಡುತ್ತಿದ್ದನ್ನು ಮಳಗಿ ಖಿಶಿಯಿಂದ ಸರ್ಪಿಸಿಕೊಳ್ಳುತ್ತಾರೆ. ಆರ್.ಬಿ. ಕುಲಕೌರ್ಯನ್ನು ‘ಆರ್ಬ್ರಾ’ ಎಂದು ನಗರ್ಯಾದುತ್ತಿದ್ದ, ಹೊಸ ಹೊಸ ವಾದ ವಿವಾದಗಳನ್ನು ಹೊದುತ್ತಾ ಕೇಕೆ ಹೊಡೆಯತ್ತಾ ಖೊಳ್ಳು ಖೊಳ್ಳು ನಗರ್ತಿದ್ದ ಪ್ರಸಂಗಗಳನ್ನು ನೆನಪು ಮಾಡಿಕೊಳ್ಳುತ್ತಾರೆ. ಎಲ್ಲ ಸ್ವೇಂತರಿಗಿಂತಲೂ ಹಿ.ವಿ. ಯವರ ಜೋಶಿ ಹೆಚ್ಚಿನ ಆಪ್ತತೆ, ಅಶ್ರೀಯತೆಗಳನ್ನು ಬೆಳೆಸಿಕೊಂಡಿದ್ದರು. ಅವರ ದಿಟ್ಟತನ, ಕುಶಲ ಮಾತುಗಾರಿಕೆ, ಆವೇಶ ಅಭಿರೂಪ, ಅವರಲ್ಲಿನ ಅಳಕ ಆತ್ಮವಿಶ್ವಾಸ ಇತ್ಯಾದಿ ಮಳಗಿಯವರನ್ನು ಸಂಪೂರ್ಣವಾಗಿ ಮುಗ್ಗೊಳಿಸಿದ್ದವು.

ಆ ಮೊತ್ತಿಗೆ, ಮಳಗಿಯವರು ಕನಾಟಕ ಕುಲಪುರೋಧಿತರೆಂದು ಕರೆಸಿಕೊಂಡಿದ್ದ ಆಲೂರು ವೆಂಕಟರಾಯರು, ವರಕವಿ ದ.ರಾ. ಬೇಂದ್ರೆ, ಕನಾಟಕ ಇತಿಹಾಸ ಸಂಸ್ಕೃತಿ ಸಂಶೋಧಕ ಶಂ.ಬಾ. ಜೋಶಿ., ವಿ.ಕೃ. ಗೋಕಾರ ಹಾಗೂ ರಂ.ಶ್ರೀ. ಮುಗಳ ಮುಂತಾದವರ ಪರಿಚಯವಿರಿಸಿಕೊಂಡಿದ್ದೇ ಅಲ್ಲದೆ, ಆ ಮಹಾನುಭಾವರ ದಟ್ಟ ಪ್ರಭಾವಕ್ಕೆ ಒಳಗಾಗಿದ್ದರು. ಪರಿಣಾಮವಾಗಿ ಭಾವಗೀತೆಗಳ ರಚನೆಗೆ ಕ್ಯು ಹಾಕಿದ್ದರು. ತಾವು ಬರೆದ ಭಾವಗೀತೆಗಳಿಗೆ ತಾವೇ ರಾಗ ಸಯೋಜನೆಯನ್ನು ಮಾಡಿ ಕನಾಟಕ ಸಂಘದ ಸಭೆ, ಸಮಾರಂಭಗಳಲ್ಲಿ ಹಾಡುತ್ತಿದ್ದರು. ಅವರಿಗೆ ಒಳ್ಳೆಯ ಕಂಠವೂ ಇತ್ತು. (ನಮಗೆ ಭಂದಸ್ಸಿನ ಪಾಠ ಮಾಡುವಾಗ ಉದಾಹರಣೆಗೆಂದರುವ ಕಾವ್ಯ ಭಾಗಗಳನ್ನು ಪದ್ಯಗಳನ್ನು ಸುಶ್ಲಾಪ್ಯವಾಗಿ ಅವರು ಹಾಡುತ್ತಿದ್ದುದು ಇನ್ನೂ ನನ್ನ ನೆನಪಿನಲ್ಲಿದೆ.) ತಮ್ಮ ಕವಿತೆಗಳನ್ನು ಹಾಡುವುದರ ಜೋಶಿಗೆ ಬೇಂದ್ರೆ, ವಿ.ಸೀ., ಪಂಜೆ, ಪುಟ್ಟಪ್ಪ ಮೊದಲಾದವರ ಕವಿತೆಗಳನ್ನು ಹಾಡುತ್ತಿದ್ದರು. ಅವರು ಹಾಡುತ್ತಿದ್ದ ಕವಿತೆಗಳಲ್ಲಿ ‘ಮಗು’ ಎಂಬ ಕವಿತೆಯಾಂದಿತ್ತು. ಅದನ್ನು ಹಾಡಿದ ನಂತರದ ಸಂದರ್ಭವನ್ನು ಅವರು ಹೀಗೆ ನೆನಪಿಸಿಕೊಳ್ಳುತ್ತಾರೆ: “ನನ್ನದೊಂದು ಕವಿತೆ ‘ಮಗು’ ಎಂಬುದು ಕನಾಟಕ ಕಾಲೇಜಿನ ‘ಮಿಸಲೆನಿ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದು ಮೈಸೂರು ವಿಶ್ವವಿದ್ಯಾಲಯದ ಆಗಿನ ಕನ್ನಡ ಪ್ರಾಧ್ಯಾಪಕರೂ ‘ಪ್ರಬುದ್ಧ ಕನಾಟಕ’ ಪತ್ರಿಕೆಯ ಸಂಪಾದಕರೂ ಆಗಿದ್ದ ಹೆಚ್. ಎ.ಆರ್. ಕೃಷ್ಣಶಾಸಿಗಳ ಗಮನ ಸೆಳಿದದ್ದು ನನ್ನ ಭಾಗ್ಯ ವಿಶೇಷವಾಗಿತ್ತು. ಕನಾಟಕ ಕಾಲೇಜಿನ ಪ್ರಿನ್ಸಿಪಲ್ ಆಗಿದ್ದ ಘ್ರಾಂತ್ ಅವರ ಅನುಮತಿ ಪಡೆದು ಆ ಕವಿತೆಯನ್ನು ‘ಪ್ರಬುದ್ಧ ಕನಾಟಕ’ ಪತ್ರಿಕೆಯಲ್ಲಿ ಪ್ರಕಟಿಸಿದರು. ಅದನ್ನು ಕಂಡು ಮೆಚ್ಚಿ ಮೊದಲು ಅಭಿನಂದಿಸಿದವರು ಹಿ.ವಿ. ಅವರು ಎಂಬುದು ನನ್ನ ನೆನಪು. ‘ಮಗು’ ಕವಿತೆಯ

ಕಾರಣದಿಂದ ನನಗೆ ‘ಮಗು’ ಎಂದು ಚೆಷ್ಟೆಯ ನಾಮಕರಣವಾಗಿತ್ತು. ಅದು ಗೊತ್ತಾದು ನನಗೆ ಇತ್ತಿಚೆಗೆ ಮಾತ್ರ’ ಎಂದು ವಿವರಿಸಿದ್ದಾರೆ.

ಜ್ಯೋನಿಯರ್ ಬಿ.ಎ. ಯಲ್ಲಿದ್ದಾಗಲೇ ಕನಾಟಕ ಕಾಲೇಜಿನ ‘ಮಿಸಲೆನಿ’ ಪತ್ರಿಕೆಯ ಕನ್ನಡ ವಿಭಾಗಕ್ಕೆ ಸಂಪಾದಕರಾಗಿ ಕೆಲಸ ಮಾಡಿದರು. ಹಿ.ವಿ. ಅವರ ಬಗ್ಗೆ ಇದ್ದ ಗಾಢ ಸ್ವೇಹ, ಅವರಲ್ಲಿದ್ದ ಸ್ವಜನಶೀಲ ಪ್ರವೃತ್ತಿಗೆ ಪ್ರೌತ್ಸಾಹ ಕೊಡುವ ನೆಲೆಯಲ್ಲಿ ಹಿ.ವಿ. ಜೋಶಿ ಅವರು ಬರೆದ ದಾಸರ ಪದದ ಧಾಟಿಯಲ್ಲಿ ರಚಿಸಿದ ಕವಿತೆಯನ್ನೂ ಕನ್ನಡದ ವೈಷ್ಣವ ದಾಸವಯರನ್ನು ಕುರಿತು ಬರೆದ ಲೇಖನವನ್ನೂ ‘ಮಿಸಲೆನಿ’ ಪತ್ರಿಕೆಯಲ್ಲಿ ಪ್ರಕಟಿಸಿದರು. ಬಹುಶಃ ಮಳಗಿಯವರ ಈ ಬಗೆಯ ಪ್ರೌತ್ಸಾಹವೇ ಹಿ.ವಿ. ಜೋಶಿಯವರಲ್ಲಿ ಅಡಗಿದ್ದ ಮಾಧ್ಯಸ್ಥಾಂತರದ ಬಗೆಗಿನ ಒಲವನ್ನು ತಟ್ಟಿ ಎಬ್ಬಿಸಿ, ಮುಂದೆಯೂ ಅದು ಪ್ರಬಲವಾಗಿ ಅವರಲ್ಲಿ ಬೆಳೆದು ಜೀವಮಾನದುದ್ದಕ್ಕೂ ಮಾಡ್ಬಾ ಸಾಹಿತ್ಯ, ಸಿದ್ಧಾಂತಗಳಿಗೆ ಬದ್ದರಾಗಿ ಬರೆಯಲು ಪ್ರಬಲ ಪ್ರಜೋದನೆಯಾಗಿ ಕೆಲಸ ಮಾಡಿರಬೇಕು ಎಂಬ ಭಾವನೆ ಮಳಗಿಯವರಿಗೂ ಇದ್ದಂತಿದೆ. ತಮಗಿರುವ ಹಿರಿಯ ಸಾಹಿತಿಗಳ ಪರಿಚಯ ಜೋಶಿ ಅವರಿಗೂ ಆಗಲೆಂಬ ಸದಾಶಯದೊಂದಿಗೆ ಅವರನ್ನೂ ಸಾಧನಕೇರಿಗೆ ಕರೆದೊಯ್ದು ಆಲೂರರ, ಬೇಂದ್ರೆಯವರ, ಶಂಬಾ ಜೋಶಿಯವರ ಪರಿಚಯ ಮಾಡಿಸಿದರು. ಆಲೂರರು ಅದೇ ಸಂದರ್ಭದಲ್ಲಿ ಈ ಇಬ್ಬರು ಗೆಳೆಯರಿಗೂ ನವಚೀವನ ಗ್ರಂಥಮಾಲೆಯು ಹೊರತಂದಿದ್ದ ಹೊಸ ಹೊಸ ಗ್ರಂಥಗಳ ಬಗ್ಗೆ, ಕನಾಟಕ ಏಕೀಕರಣದ ಬಗ್ಗೆ, ಮಧ್ಯಾಚಾರ್ಯರ ಸಿದ್ಧಾಂತಗಳ ಬಗ್ಗೆ ಗಂಟೆಗಟ್ಟಲೇ ಮಾತಾಡಿದ್ದರಂತೆ. ಆಲೂರರ ಕನ್ನಡ ನಾಡು, ನುಡಿಯ ಬಗೆಗಿಧ್ಯ ಅದಮ್ಮ ಹೀತಿ ಉತ್ಸಾಹಗಳನ್ನು ಕಂಡು ಬೆರಗಾಗಿದ್ದ ಮಳಗಿಯವರು ಅವರ ವಿಷಯವಾಗಿ ಆರಾಧನಾ ಭಾವನೆಯನ್ನು ಬೆಳೆಸಿಕೊಂಡುಬಿಟ್ಟಿದ್ದರು.

ಮಳಗಿಯವರು ಕನ್ನಡ ಆನ್ಸಾನಲ್ಲಿ ಪ್ರಫರ್ಮ ಅಥವಾ ಜ್ಯೋನಿಯರ್ ಬಿ.ಎ. ಪರಿಳ್ಳೆಯಲ್ಲ ಮೊದಲ ರಾಂಕ್ ಪಡೆದು ಶಿಶ್ಯವೇತನಕ್ಕೆ ಭಾಜನರಾದರು. ಕಾಲೇಜಿನ ಹತ್ತಿರದ ಲಿಬರಲ್ ಹಾಸ್ಪಿಲ್‌ನಲ್ಲಿ ಪ್ರಕ್ರೂಟಿ ವಸತಿ ಸೌಲಭ್ಯವನ್ನೂ ಗಿಟ್ಟಿಸಿಕೊಂಡರು. ಇವರ ಆಪ್ತ ಸ್ವೇಂತರಾದ ಜೋಶಿ ಅವರೂ ಇವರ ಬೆನ್ನು ಹಿಂದೆಯೇ ಬಂದು ಅದೇ ಹಾಸ್ಪಿಲ್‌ನಲ್ಲಿ ಸೇರಿಕೊಂಡರು. ಇವರದೇ ಆದ ಒಂದು ಗೆಳೆಯರ ಬಳಗ ನಿಮಾಂಜಿವಾಗಿ, ಆ ಬಳಗದಲ್ಲಿ ಹಿ.ಬಿ. ದೇಸಾಯಿ (ಮುಂದೆ ಹೆಸರಾಂತ ಇತಿಹಾಸ ಸಂಶೋಧಕರು), ನೆಗಳೂರು ರಂಗನಾಥ, ಎಚ್.ಎಸ್. ಪಾಟೀಲ, ಕಡಲಬಾಳ ಪ್ರತ್ಯಾದರು (ಹೊಸಪೇಟೆಯಲ್ಲಿ ಈಗ ಹೆಸರಾಂತ ವಕೀಲರು), ಹೇಜೆಬರು-ಮೊದಲಾದವರು ಇದ್ದ ಸ್ವೇಹದ ಸವಿಯನ್ನು ಅನುಭವಿಸುತ್ತಾ, ಮಡುಗಾಡಿಕೆ, ಜೇಷ್ಟೆಗಳಲ್ಲಿ ಸಂಶೋಷ ಕಾಟಗಳಲ್ಲಿ ಸೇರುತ್ತಾ ತಮ್ಮದೇ ಆದ ಒಂದು ಅದ್ಭುತ ಲೋಕವನ್ನು ಸೃಷ್ಟಿಸಿಕೊಂಡು ವಿದ್ಯಾರ್ಥಿ ಬದುಕಿನ ಅನಂದದ ಕ್ಷಣಗಳನ್ನು ಅನುಭವಿಸುತ್ತಿದ್ದರು. ಇಂಥ ಸಂಶೋಷಕಾಟಗಳಲ್ಲಿ ‘ಮೊಸರವಲಕ್ಷ್ಯ ಕೂಟ’ವನ್ನು ಮಳಗಿ ಶಂಬಾ ನೆನಪಿಸಿಕೊಳ್ಳುತ್ತಾರೆ. ತಮ್ಮ ಅಂದಿನ ಆ ಅನುಭವವನ್ನೂ ಅವರೇ ಹೀಗೆ ವಿವರಿಸುತ್ತಾರೆ:

“ಸಾಮಾನ್ಯವಾಗಿ ಬೆಳಗಿನ ಹೊತ್ತು ನಾವೆಲ್ಲರೂ ಜಹಾಪಾನ ಮಾಡುತ್ತಿದ್ದೇವು. ನಮ್ಮ ಗೆಳೆಯರ ಬಳಗದ ನೆಗಳೂರು ರಂಗ, ಪಾಟೀಲ ಹನುಮ ತಮ್ಮನ್ನ ರಂಗ-ಮಂಗರೆಂದು ತಾವೇ ಕರೆದುಕೊಳ್ಳುತ್ತಿದ್ದರು. ಈ ರಂಗ-ಮಂಗರ ಜೆಷ್ಟೆಗೆ ಮಿತಿಯಿರಲ್ಲಿ. ಕಾಲೇಜಿನಲ್ಲಿ ರಂಗ-ಮಂಗ ಮಂಟಪ ಸ್ಥಾಪಿಸಿ ಸಾಹಿತ್ಯ ಸೇವೆಗೂ ಮುಂದಾಗಿದ್ದರು. ಸಂತೋಷ ಕೂಟಗಳ ವ್ಯವಸ್ಥೆಯನ್ನೂ ಇವರೇ ಮಾಡುತ್ತಿದ್ದರು. ಹೀಗಿರುವಾಗ ಒಮ್ಮೆ ಮೋಸರವಲಕ್ಷೀಯ ಸಂತೋಷಕೂಟವನ್ನು ಯೋಚಿಸಿದರು. ಸಾಧನಕೇರಿಯ ನಿರ್ದಿಷ್ಟ ಜಾಗವೊಂದರಲ್ಲಿ ಗಿಡಮರಗಳ ನಡುವೆ ಸುಮಾರು ಒಂದು ಅಡಿ ಎತ್ತರದ ಕೊಳಗದ ತುಂಬ ಕೆನೆಮೋಸರವಲಕ್ಷೀ ನಮ್ಮ ದಾರಿ ಕಾಯುತ್ತಿತ್ತು. ಹತ್ತಾರು ಗಡಿಗೆ ಕೆನೆಮೋಸರನ್ನು ಹತ್ತಿರದ ಹಳ್ಳಿ ಕೆಲಗೆರೆಯಿಂದ ತರಿಸಿ ಇದನ್ನು ಸಿದ್ಧಪಡಿಸಲಾಗಿತ್ತು. ಸೂರ್ಯಾಸ್ತವಾಗಿ ಕತ್ತಲು ಕವಿದಿತ್ತು. ಬೆಳಕು ಸಾಲದೆಂದು ಪೆಟ್ಟೋಮೇಕ್ ಒಂದನ್ನು ತರಿಸಲಾಗಿತ್ತು. ಅದರ ಬೆಳಕಿನಲ್ಲಿ ಕುಳಿತು ತಟ್ಟಿಯಲ್ಲಿ ಕುಳಿತ ಮೋಸರವಲಕ್ಷೀ ನೆಮ್ಮೆಲ್ಲರಿಂದ ಬರುವುದೆಂದು ಕಾಯುತ್ತಿದ್ದೇವು. ಆದರೆ ಬರುವ ಸೂಚನೆಯೇ ಕಣಿಸಲಿಲ್ಲ. ರಂಗ-ಮಂಗರ ಆಲೋಚನೆ ಬೇರೆಯೇ ಆಗಿತ್ತು. ಇಬ್ಬರೂ ಎದ್ದು ನಿಂತು ‘ತಟ್ಟಿಗಳ ವ್ಯವಸ್ಥೆ ಇಲ್ಲ. ಎಲ್ಲರೂ ಕೊಳಗದೊಳಕ್ಕೆ ಕ್ಯಾಹಾಕಿ ಭೂಂಬಿಸಬೇಕೆ’ ಎಂದುಬಿಟ್ಟರು. ಏನು ಮಾಡುವುದು ತೋಚಲಿಲ್ಲ. ನಾನು ಮತ್ತು ಪಿ.ವಿ. ಒಬ್ಬರ ಮುಖವನ್ನೊಬ್ಬರು ನೋಡಿಕೊಂಡವು. ತಟ್ಟಿಗಳಿಲ್ಲದೆ ಹೇಗೆ ಎನ್ನುವುದೆಂದು ಯೋಚಿಸುತ್ತಿದ್ದಾಗಲೇ ರಂಗ-ಮಂಗರು, ಪಿ.ಪಿ. ದೇಸಾಯಿಯವರು ‘ಹೊಂ ಕ್ಯಾಹಾಕಿ’ ಸಾರಿ ಹೇಳಿದರು. ವಿಧಿಯಲ್ಲದೆ ಉಪಾಯ ಗಾಣದೆ ಮೋಸರವಲಕ್ಷೀಯ ಸೆಳತ ಹತ್ತಿಕ್ಕಳಾಗದೆ ಕೊಳಗದೊಳಕ್ಕೆ ಕ್ಯಾಹಾಕಿಯೇ ಬಿಟ್ಟೇವು. ಆರೆಂಬು ಮಂದಿ ಸರಭರನೆ ಮೋಸರವಲಕ್ಷೀಯ ಕೊಳಗವನ್ನು ಅರೆಗಳಿಗೆಯಲ್ಲಿಯೇ ಬರಿದು ಮಾಡಬಿಟ್ಟೇವು. ‘ಎಂಜಲು’ ಎಂಬ ಮಾತೇ ಮರೆತು ಹೊಗಿತ್ತು.” ಅವರು ಸಂಗತಿಗಳನ್ನು ನಿರೂಪಿಸಿರುವ ರೀತಿಯನ್ನು ನೋಡಿದರೆ ಒಳ್ಳೆಯ ಲಲಿತಪ್ರಭಂಧಕಾರರಾಗುವ ಸಾಧ್ಯತೆಯಿತ್ತು ಎನ್ನುವುದು ಸ್ಪಷ್ಟನೋಚರವಾಗುತ್ತದೆ.

ಮಳಗಿಯವರು ತಾವು ಕಂಡ, ಪರಿಚಯ ಮಾಡಿಕೊಂಡ, ಆಗಾಗ ಸಂಪರ್ಕವಿರಿಸಿ ಕೊಂಡಿದ್ದ ವ್ಯಕ್ತಿಗಳ ಬಗ್ಗೆ ತುಂಬ ಅಭಿಮಾನ, ತ್ರೈತಿಗಳನ್ನು ಜೀವಂತವಾಗಿರಿಸಿ ಕೊಂಡಿರುತ್ತಾರೆ. ಬೇಂದ್ರೆ, ಆಲೂರು, ರಂ.ಶ್ರೀ. ಮುಗಳಿಯಂಥವರನ್ನು ಆರಾಧನಾ ಭಾವದಿಂದ ಕಾಣುತ್ತಿದ್ದರಲ್ಲದೆ, ತಮ್ಮದೇ ಆದ ರೀತಿಯಲ್ಲಿ ಅವಕಾಶ ಸಿಕ್ಕಿದಾಗಲೆಲ್ಲ ಗೌರವ ತ್ರೈತಿ ಕೃಜ್ಞತೆಗಳನ್ನು ಸಲ್ಲಿಸುತ್ತಿದ್ದರು. ಉದಾಹರಣೆಗೆ, ದಿ॥ ರಂ.ಶ್ರೀ. ಮುಗಳಿಯವರ ಜನ್ಮತಮಾನೋತ್ಸವ ಸಂದರ್ಭದಲ್ಲಿ ಮುಗಳಿಯವರಿಗೆ ನೆನಪಿನ ಕಾಣಿಕೆಯಾಗಿ, ಇಂಖಿ-೨೦೦೦ದವರೆಗೂ ಬರೆದಿದ್ದ ಕವಿತೆಗಳಲ್ಲಿ ಕೆಲವನ್ನು ಆಯ್ದು ‘ಬಾಳ ದಾರಿಯಲ್ಲಿ’ ಎಂಬ ಸಂಕಲನವನ್ನು ಹೊರತೆಂದರು. ಈ ಸಂಕಲನದಲ್ಲಿನ ಕವಿತೆಗಳಲ್ಲವೂ ಕಾಲಬದ್ದ ಕವಿತೆಗಳೆಂದು ಕರೆದರು. ಕಾರಣ ಇಲ್ಲನ ಕವಿತೆಗಳಲ್ಲವೂ ಯಾವುದೋ ಒಂದೊಂದು ನಿರ್ದಿಷ್ಟ ಸಂದರ್ಭ, ಸನ್ನೇಶಗಳಲ್ಲಿ ಬರೆದವುಗಳಾಗಿವೆ. ಇವುಗಳ ಹಿನ್ನೆಲೆಯನ್ನು ಮಳಗಿಯವರೇ ಸ್ವತಃ ಸಂಕಲನದ ಪ್ರಾರಂಭದಲ್ಲಿ ವಿವರಿಸಿದ್ದಾರೆ.

ಇಲ್ಲಿ ಕವಿತೆಗಳನ್ನು ಒಳಗೊಂಡ ಈ ಸಂಕಲನದಲ್ಲಿ ಸುನೀತೆಗಳು, ಭಾವಗೀತೆಗಳು ಇದ್ದು ವೈವಿಧ್ಯಮಯ ಅನುಭವಗಳ ಹಿನ್ನೆಲೆಯನ್ನು ಹೊಂದಿದೆ. ಮಗು, ಮೌನ ಸಪೂಹ, ಶ್ರಮದಾನ, ಪಾಪವಾಹಿನಿ, ಏನು ಬರಲೇ ಬೇಕೆ ಪ್ರಳಯಕಾಲ ಇತ್ಯಾದಿ ಕವಿತೆಗಳಲ್ಲದೆ ರವೀಂದ್ರನಾಥ ಟ್ರಾಗೋರ್, ಜಿ.ಪಿ. ರಾಜರತ್ನಂ, ಜವಹರಲಾಲ್ ನೆಹರೂ, ತೀ.ನಂ.ಶ್ರೀ, ಮುಗಳೇ ಮೊದಲಾವರ ವ್ಯಕ್ತಿ ಜಿತೆಗಳೂ ಇವೆ. ಇವುಗಳಲ್ಲಿ ‘ಮೌನಸಪೂಹ’ ಎಂಬ ಕವಿತೆಯ ಹಿನ್ನೆಲೆ ರೋಚಕವಾಗಿದೆ. ಬೇಂದ್ರೆಯವರು ಮತ್ತು ಅವರ ಗೆಳೆಯರ ಗುಂಪಿನ ಜೊತೆಗೆ, ಒಟ್ಟು ೩ ಜನ ಸೇರಿ ಇಂಳಿಜಿ-ಇಲ್ಲರವರಿಗೆ ಮೂರು ವರ್ಷ ವಿಳೋಳು ದಿನಗಳ ಮೌನಸಪೂಹವನ್ನು ಮೂರು ಬೇರೆ ಬೇರೆ ಸ್ಥಳಗಳಲ್ಲಿ ಆಚರಿಸಿದರಂತೆ. ಅದರ ಅನುಭವದ್ವಯೇ ಈ ಕವಿತೆಯ ವಸ್ತು. ಹಾಗೆಯೇ ‘ಪಾಪವಾಹಿನಿ’ ಮತ್ತು ‘ಏನು ಬರಲೇ ಬೇಕೆ ಪ್ರಳಯ’ ಕವಿತೆಗಳು ಏತಿಯಾ ಖಂಡದ ಮೇಲೆ ಬ್ರಿಫಿಷರ ದಬ್ಬಾಳಿಕೆ ಉಲ್ಲಳಿಗೊಂಡಾಗಿನ ಸಂದರ್ಭಕ್ಕೆ ಬರೆದವುಗಳಂತೆ. ‘ಚಿರ ಯುವಕ ಜವಹರ’ ನೆಹರು ಜಯಂತಿಯ ನೆನಪಿಗಾಗಿ ಬರೆದು ಆಕಾಶವಾಣಿಯಲ್ಲಿ ಪ್ರಸಾರಗೊಂಡಿತಂತೆ.

ಇದೇ ರೀತಿಯಲ್ಲಿ ಆಲೂರರ ಬಗ್ಗೆ ತಮಗಿದ್ದ ಭಕ್ತಿ ಗೌರವಗಳನ್ನು ಸಮರ್ಪಿಸಿ ಕೊಳ್ಳಲು ಅವಕಾಶಕ್ಕಾಗಿ ಕಾಯುತ್ತಿದ್ದ ಮಳಗಿಯವರಿಗೆ ಅವಕಾಶಪೊಂದು ಸಿಕ್ಕಿಯೇ ಸಿಕ್ಕಿತ್ತು. ಧಾರವಾಡದಲ್ಲಿ ಇದ್ದಾಗಿನಿಂದಲೂ ಮಳಗಿಯವರು ಆಕಾಶವಾನೆ ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ಸುಮಾರು ಮೂರವ್ತು ವರ್ಷಗಳಿಗೂ ಏರೆ, ನಿರಂತರವಾಗಿ ಆಕಾಶವಾಣಿಯಲ್ಲಿ ಅವರ ಭಾಷಣಗಳು, ಚಿಂತನಗಳು, ನಾಟಕಗಳು, ರೂಪಕಗಳು, ಶಬ್ದಚಿತ್ರಗಳು ಇತ್ಯಾದಿಯಾಗಿ ಹಲವಾರು ಕಾರ್ಯಕ್ರಮಗಳು ಪ್ರಸಾರಗೊಂಡವು. ಕಡೆಗೆ ಪ್ರಕಟವಾದ ರೂಪಕಗಳಲ್ಲಿ ‘ಕನಾಟಕ ಕುಲಪುರೋಹಿತ ಆಲೂರ ವೆಂಕಟರಾಯರು’ ಎಂಬುದೊಂದು. ಆಲೂರರ ಬಗ್ಗೆ ತಾವು ತಿಳಿದುಕೊಂಡಿದ್ದ ಸಂಗಹಿಸಿದ್ದ ಎಲ್ಲ ವಿವರಗಳನ್ನೂ ಈ ರೂಪಕದಲ್ಲಿ ಬಳಸಿಕೊಂಡರು. ‘ನಿವೇದಕ’ ತಂತ್ರದ ಮೂಲಕ ಮತ್ತು ಕೆಲವು ಪಾತ್ರಗಳ ಸ್ವಷ್ಟಿಯ ಮೂಲಕ ಆಲೂರರ ವ್ಯಕ್ತಿಪ್ರಾಯ ಸಾಧನೆ, ಅವರ ಭಾಷಾಭಿಮಾನ, ಜೀವನ ಸಂದೇಶ, ‘ಕನಾಟಕತ್ತೆ’ ಪರಿಕಲ್ಪನೆಯ ವಿವರಗಳು, ವಿಕಿರಣದ ಅಗತ್ಯ, ವಿಕೀರಣ ಹೊರಾಡಿದ ಸ್ವರೂಪ, ಭಾಗವತಿಸಿದ ವ್ಯಕ್ತಿಗಳು, ಸಂಸ್ಕೃತಗಳು, ಸಂಘಟನೆಗಳು, ಆಲೂರರ ಕನಾಟಕದಲ್ಲಿ ಮೂಡಿಸಿದ ಜಾಗೃತಿ, ಅಂದಿನ ಕನಾಟಕದ ಸ್ಥಿತಿಗತಿ, ಇದರ ಹಿನ್ನೆಲೆಯಲ್ಲಿ ರಾಷ್ಟ್ರೀಯ ಚೆಳುವಳಿಯ ಸಾಂಧರ್ಭಿಕ ಪ್ರಸ್ತಾಪ, ದೇಶದ, ನಾಡಿನ ರಾಜಕೀಯ ಹೊರಾಟಗಳ ಬಗ್ಗೆ ಆಲೂರರ ಚಿಂತನೆ-ಎಲ್ಲವನ್ನೂ ಈ ರೂಪಕದಲ್ಲಿ ಸಮಗ್ರವಾಗಿ ಬಿಂಬಿಸಿದ್ದಾರೆ. ಆಲೂರರೇ ಕೆಂದ್ರ ಪಾತ್ರವಾಗಿರುವುದರಿಂದ, ತಮ್ಮ ಅನುಭವಗಳನ್ನು ಸ್ವತಃ ಹೇಳಿಕೊಂಡಂತೆ ಕಾನೆಸಿದ್ದಾರೆ. ನಿವೇದಕ ನಾಟಕದ ತ್ರಿಯೀಯ ಮುಂದುವರಿಕೆಗೆ ನಡೆದ ಸಂಗತಿಗಳನ್ನು ಪ್ರಸ್ತಾಪಿಸಿ, ಆಲೂರರ ಬದುಕಿನಲ್ಲಿ ತಿರುವುಗಳನ್ನು ಸೂಚಿಸುತ್ತಾರೆ. ಆಲೂರರ ನೇರ ಪ್ರವೇಶ, ಸಂಭಾಷಣೆಗಳಿಂದಲೂ ನಿವೇದಕನ ಸೂಚನೆಗಳಿಂದಲೂ ಆಲೂರರ ಸಮಗ್ರ

ಚಿತ್ರ ಕೇಳುಗರಿಗೆ ಸಾಧ್ಯವಾಗುತ್ತದೆ. ಈ ರೂಪಕದ ಜೊತೆಗೆ ಇನ್ನೂ ಕೆಲವು ರೂಪಕಗಳನ್ನು ಶಬ್ದಿ ಚಿತ್ರಗಳನ್ನು ಸೇರಿಸಿ, ಸಂಕಲನವೊಂದನ್ನು ಪ್ರಕಟಿಸಿದ್ದಾರೆ. ಈ ಸಂಕಲನದಲ್ಲಿ ಚಾಳುಕ್ಯ ಸಾಮ್ರಾಜ್ಯ ಪರಮೇಶ್ವರ ಪುಲಕೇಶಿಯ ವಿಜಯೋತ್ಸವ, ದಾನಚೆಂತಾಮನೀ ಅತ್ಯಿಮಬ್ಜೆ, ಸಂಗೋಳಿ ರಾಯಣ, ನರಗುಂದದ ಬಂಡಾಯ ಇತ್ಯಾದಿ ಇತಿಹಾಸಿಕ ವ್ಯಕ್ತಿ ಆಧಾರಿತ ರೂಪಕಗಳೂ, ವ್ಯಕ್ತಿ ಕೇಂದಿತ ರೂಪಕಗಳೂ, ಸಾಮಾಜಿಕ ರೂಪಕಗಳೂ, ಶಿಶುನಾಳ ಶರೀರ ಮೊದಲಾದ ಶಬ್ದ ಚಿತ್ರಗಳೂ ಇವೆ.

ಮಳಗಿಯವರಿಗೆ ಮೂವತ್ತರ ದಶಕದಿಂದ ಇತ್ತೀಚಿನವರೆಗಿನ ಕನ್ನಡ ರಂಗಭೂಮಿಯ ವಿಕಾಸದ ಅರಿವಿದೆ. ಕಾಲಕಾಲಕ್ಕೆ ರಂಗಭೂಮಿಯಲ್ಲಿ ಆಗ್ತಿರುವ ಸ್ಥಿತ್ಯಾಂತರಗಳನ್ನು ಗಮನಿಸಿದ್ದಾರೆ. ಜಾನಪದ ರಂಗಭೂಮಿ, ವ್ಯತ್ತಿರಂಗಭೂಮಿ, ಹವ್ಯಾಸಿ ರಂಗಭೂಮಿಯ ಸ್ವರೂಪವನ್ನು ಬಲ್ಲವರಾಗಿದ್ದಾರೆ. ಈ ಬಾನುಲಿ ರೂಪಕ ಸಂಕಲನದ ಪ್ರಸ್ತಾವನೆಯಲ್ಲಿ ಗೀರ್ಲಿಗೆ ರಿಂದ ನಾಟಕ ಸಾಹಿತ್ಯರಚನೆಯ ಇತಿಹಾಸವನ್ನು ಸ್ವಭಾವಿಗೊಳಿಸಿದ್ದಾರೆ. ಮೊದಲಿಗೆ ನಾಟಕಗಳು ಭಾಷಣಂತರ ರೂಪಾಂತರಗಳಾಗಿ ಬಂದಧನ್ಯ ಪ್ರಸ್ತಾಪಿಸಿ, ನಂತರ ಹಂತಹಂತವಾಗಿ ನಾಟಕಗಳ ರಚನೆಯಲ್ಲಿ, ವಸ್ತು, ಶೈಲಿಯಲ್ಲಿ ಆದ ಬದಲಾವಣೆಗಳನ್ನೂ ಗುರುತಿಸುತ್ತಾರೆ. ಆ ಕಾಲದ ನಾಟಕಕಾರರಾದ ಶಾಂತಕೆವಿಗಳು, ಬೆಳ್ಳಾವೆ ನರಹರಿಶಾಸ್ತೀಗಳು, ನಂಜನಗೂಡು ಶ್ರೀಕಂಠಶಾಸ್ತೀಗಳು, ಗರೂಡ ಸದಾಶಿವರಾಯರು, ನಂತರದ ಬಿ.ಎಂ.ಶ್ರೀ, ಅದಾದನಂತರ ಸಾಮಾಜಿಕ ಸ್ವತಂತ್ರ ನಾಟಕ ರಚನೆಯಲ್ಲಿ ಕ್ರಾಂತಿ ಎಬ್ಬಿಸಿದ ಟಿ.ಪಿ. ಕೈಲಾಸಂ, ಶ್ರೀರಂತ, ಸಾಹಿತಿಗಳಾಗಿದ್ದೂ ನಾಟಕ ರಚನೆಯಲ್ಲಿ ತೊಡಗಿಸಿಕೊಂಡು ಉತ್ತಮ ನಾಕಟಗಳನ್ನು ಕನ್ನಡಕ್ಕೆ ನೀಡಿದ ಕಾರಂತ, ಕುವೆಂಪು, ಡಿ.ವಿ.ಜಿ., ಬೇಂದ್ರೆ, ಎಂ.ಆರ್. ಶ್ರೀ.., ಪುತಿನ., ವಿ.ಸೀ., ವಿನಾಯಕ, ರಸಿಕರಂಗ ಹಿಂಗೆ ಒಂದು ದೊಡ್ಡ ಪಟ್ಟಿಯನ್ನೇ ನೀಡಿದ್ದಾರೆ. ವ್ಯೇವಿಧ್ಯಮುಯವಾಗಿಯೂ ಸಮರ್ಪಿತ ಬರೆಯಬಲ್ಲ ಮಳಗಿಯವರು ಸೃಜನತೀಲಕ್ಷ್ಯ, ವಿಧಿತ್ವ, ಮೇಷ್ಟ್ರಿತನಗಳನ್ನು ಮೇಗೂಡಿಸಿಕೊಂಡಿದ್ದರೂ, ಯಾಕೋ ಮೇಷ್ಟ್ರಿತನಕ್ಕೇ ಮಹತ್ವ ನೀಡಿ ನಿವೃತ್ತಿಯ ತನಕವೂ ನಂತರವಾ ಪೂರ್ಣ ಪ್ರಮಾಣದಲ್ಲಿ ಸೇವೆ ಸಲ್ಲಿಸಿದವರು, ಅದ್ಯಾಕೋ ಉಳಿದೆರಡು ಸಾಮರ್ಥ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ದುಡಿಸಿಕೊಳ್ಳಬೇಕೆ ಹೋದದ್ದು ನಿಜವಾಗಿಯೂ ಒಂದು ವಿಷಾದದ ಸಂಗತಿಯೇ ! ನೂರಕ್ಕೂ ಮೀರಿದ ಸಂಖ್ಯೆಯಲ್ಲಿ ಕವಿತೆಗಳನ್ನು ಬರೆದಿದ್ದಾರೆ ; ಪ್ರಸಾರ ಮಾಧ್ಯಮಕ್ಕಾಗಿ ರೂಪಕಗಳನ್ನು ಬರೆದಿದ್ದಾರೆ; ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಭಂದಸ್ತು, ವಾರ್ಕರಣಗಳನ್ನು ಕುರಿತು ಗ್ರಂಥಗಳನ್ನು ರಚಿಸಿದ್ದಾರೆ. ಅಲ್ಲದೆ ಹಲವಾರು ಗ್ರಂಥಗಳನ್ನು ಸಂಪಾದಿಸಿದ್ದಾರೆ. ಇಷ್ಟೆಲ್ಲದರ ಜೊತೆಗೆ ಬಿಡಿ ಲೇಖನಗಳೂ, ಸಂಪಾದಿತ ಕೃತಿಗಳೂ ಇವೆಯಾದರೂ ಸಾರಸ್ವತ ಜಗತ್ತು ಈ ಹಿರಿಯರ ಸಾಧನೆಗಳನ್ನು ಗುರುತಿಸಿ ಗೌರವಿಸುವ ಸೌಜನ್ಯವನ್ನು ತೋರಿದೆ, ಕೇವಲ ಅವರ ಮೇಷ್ಟ್ರಿತನವನ್ನಷ್ಟೇ ಅವರಿಗೆ ಅಂಟಿಸಿದ್ದಾರೆ. ಆದರೆ ಮಳಗಿಯವರು ಇದ್ದಾವುದನ್ನೂ ಮನಸ್ಸಿಗೆ ತಂದುಕೊಳ್ಳುವುದಿಲ್ಲ. ಅವರ ಆಧ್ಯಾತ್ಮಿಕ ಮನಸ್ಸಿಗೆ ಇವೆಲ್ಲ ಅಂಥ ಮಹತ್ವದ್ದನಿಸುವುದಿಲ್ಲ. ತಾವು ಬದುಕುವ ಅರ್ಥಪೂರ್ಣವಾದ ಬದುಕೊಂಡೇ

ಮುಖ್ಯ. ಬದುಕಿನ ಹಾದಿಯಲ್ಲಿ ಸಂಧಿಸಿದ ಮಹಾನ್ ಚೇತನಗಳ ಸಂಪರ್ಕ, ಒಡನಾಟ, ಅವರ ಮೆಚ್ಚುಗೆ, ಅವರ ಆಶೀರ್ವಾದ ಅನುಗ್ರಹಗಳೇ ತಮ್ಮ ಬದುಕಿನ ಅಮೂಲ್ಯ ನಿಧಿಯೆಂದು ಭಾವಿಸಿದ್ದಾರೆ. ಮಳಗಿಯವರು ಇಂಫಿರಲ್ಲಿ ಪತ್ತಿವಿಯೋಗವನ್ನು ಅನುಭವಿಸಿದರೂ, ಮಕ್ಕಳ, ಮೊಮ್ಮಕ್ಕಳ ತ್ವೀತಿಯ ಆರ್ಯಕೆಯಲ್ಲಿ ನೆಮ್ಮೆದಿಯ, ಸಂತೃಪ್ತ ಬದುಕನ್ನು ಬದುಕಿ ದಿನಾಂಕ : ಡಿಸೆಂಬರ್ ೨೨, ೨೦೧೪ರಂದು ಇಹಲೋಕವನ್ನು ತ್ವಜಿಸಿದರು.

ಈ ಹಿರಿಯ ಚೇತನದ ಆದರ್ಶಗಳು, ವ್ಯತ್ತಿ ಬದ್ಧತೆಗಳು, ಸೈರಪೂರ್ಣ ವ್ಯಕ್ತಿತ್ವ, ಅವರು ಗುರುಹಿರಿಯರ ಬಗ್ಗೆ, ನಾಡು-ನುಡಿ ಸಂಸ್ಕೃತಿಗಳ ಬಗ್ಗೆ ಇರಿಸಿಕೊಂಡಿದ್ದ ಕಾಳಜಿಗಳು, ಕ್ರಿಯಾಶೀಲ ಬದುಕು-ಇವೆಲ್ಲವೂ ಅವರ ಮುಂದಿನ ಪೀಠಗೆಯ ನಮ್ಮಂಧವರಿಗೆ ಪ್ರೇರಣೆಯಾಗಲಿ, ದಾರಿ ದೀಪವಾಗಲಿ ಎಂದು ಆಶಿಸುತ್ತೇನೆ.

○

## ೨. ಅನುಬಂಧಗಳು

### ಅನುಬಂಧ-೧

ಪ್ರೌ. ಎಸ್.ಆರ್. ಮಳಗಿ

ನಾನು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗಕ್ಕೆ ಸ್ನಾತಕೋತ್ತರ ಸಂಶೋಧನ ಸಹಾಯಕನಾಗಿ ಸೇರಿದಾಗ (೧೯೬೨) ಶ್ರೀ ಎಸ್.ಆರ್. ಮಳಗಿ ಅವರು ಸಹೋದ್ರೋಗಿಗಳಾಗಿದ್ದರು. ಸೆಂಟ್ರಲ್ ಕಾಲೇಜಿನ ಕಳೆಗಿನ ಸೇರಿದಂತೆ ಇಂಗ್ಲಿಷ್ ವಿಭಾಗ ಹಾಗೂ ಕನ್ನಡ ವಿಭಾಗಗಳಿದ್ದವು. ಕನ್ನಡ ವಿಭಾಗ ಒಂದು ಪುಟ್ಟ ಹೊತಡಿಯಲ್ಲಿ ಕೆಲಸ ಮಾಡುತ್ತಿತ್ತು. ಶ್ರೀ ಎಸ್.ಆರ್. ಮಳಗಿಯವರು ಹೊದಲಿಗೆ ಸಕಾರಿ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಬೆಂಗಳೂರು ವಿಶ್ವವಿದ್ಯಾಲಯ ಸಾಫ್ಟ್‌ಪ್ರೈಸ್‌ ಹೊಸತರಲ್ಲಿ ಅಲೋಕೇಟ್‌ವೋ ಸಿಬ್ಬಂದಿಯಾಗಿ ಅವರು ವಿಶ್ವವಿದ್ಯಾಲಯದ ಸೇವೆಯಲ್ಲಿಯೇ ಉಳಿಯಲ್ಲ ತೀರ್ಮಾನನಿಸಿದರು. ನಾನು ನ್ಯಾಷನಲ್ ಕಾಲೇಜಿನಿಂದ ಬೆಂಗಳೂರು ವಿಶ್ವವಿದ್ಯಾಲಯದ ಸೇವೆಗೆ ಬಂದಾಗ ಶ್ರೀ ಎಸ್.ಆರ್. ಮಳಗಿಯವರು ಮುಖ್ಯಸ್ಥರಾಗಿದ್ದರು. ಕನ್ನಡ ವಿಭಾಗಕ್ಕೆ ನನ್ನನ್ನು ಅವರು ಬರಮಾಡಿಕೊಂಡ ದೃಶ್ಯ ಇಂದಿಗೂ ಕಣ್ಣಿಗೆ ಕಣ್ಣಿದಂತಿದೆ. ಆ ತ್ವೀರ್ತಿ ವಿಶ್ವಾಸ ಹೃದಯದಿಂದ ಬಂದದ್ದು.

ಶ್ರೀ ಎಸ್.ಆರ್. ಮಳಗಿಯವರ ಪುಟಿಯುವ ಉತ್ತಾಪನನ್ನು ನಾನು ಅಂದೂ ಕಂಡಿದ್ದೆ. ಇಂದೂ ಕಂಡಿರುವೆನು. ಅದು ಬಾಡದ ಉತ್ತಾಪ. ಅವರು ತಮ್ಮ ಧಾರವಾಡ-ಬೆಂಗಳೂರುಗಳ ಮಧುರ ಪಾಕವಾಗಿ ತಮ್ಮ ಆಡುಭಾಷೆಗೆ ಬೆಂಗಳೂರು ಕನ್ನಡವನ್ನು ಕೆಳಿಮಾಡಿ ತಮ್ಮೇ ಧಾಟಿಯಲ್ಲಿ ಮಾತನಾಡುವಾಗ ಅಂಗಿಕ ಅಭಿನಯ ಮಾಡುತ್ತಾರೆ. ಕಣ್ಣಿನಲ್ಲಿ ಮಿಂಚುವ ಸಂಶೋಷವನ್ನು ತುಳುಕಿಸುತ್ತಾ ವಿಶ್ವವಿದ್ಯಾಲಯ ನನಗೆ ಅಂದೂ ಇಂದೂ ಬದಲಾಗದ ವ್ಯಕ್ತಿತ್ವವಾಗಿ ಕಾಣಿಸಿರುವರು.

ಇಂದಿಗೂ ಅವರ ಪಂಚೇಂದ್ರಿಯಗಳು ಚೆನ್ನಾಗಿಯೇ ವ್ಯವಹರಿಸುತ್ತಿವೆ. ಕೆಲಸದಲ್ಲಿ ಅಳ್ಳುಕಟ್ಟಿ ಅವರ ವ್ಯಕ್ತಿ ವಿಶ್ವಾಸಿಣಿ. ಸಮಯ ನಿಷ್ಠೆ ಅವರ ಇನ್ನೊಂದು ಮುಖ್ಯಗುಣ. ನಾನು ಅವರ ಲಷ್ಣಿಶನ 'ಜ್ಯೋಮಿನಿಭಾರತ ಸಂಗ್ರಹ' ಬಹಳ ಹಿಂದೆಯೇ ಓದಿದ್ದೆ. ಅವರ ಸಂಗ್ರಹಗುಣವನ್ನು ಮೆಚ್ಚಿದ್ದೆ. ಅವರು ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಕನ್ನಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೇರಿರಾಜನ ಶಬ್ದಮಾತ್ರೆ ದರ್ವಣ ಸಂಗ್ರಹವನ್ನು ಸಿದ್ಧಪಡಿಸಿಕೊಟ್ಟಿದ್ದರು. ಅಲ್ಲಿ ವ್ಯಾಕರಣದ ಮೇಲಿನ ಅವರ ಆಳವಾದ ಓದು, ಆಸ್ತಿ. ಹಳಗನ್ನಡ ವ್ಯಾಕರಣವನ್ನು ವಿದ್ಯಾರ್ಥಿಗಳಿಗೆ ತಿಳಿಹೇಳುವ ವಿಧಾನ ನನಗೆ ಬಹಳ

ಹಿಡಿಸಿದ್ದಿತು. ಬೆಂಗಳೂರು ವಿಶ್ವವಿದ್ಯಾಲಯದ ಅಂಜಿ ತೆರಪಿನ ಶಿಕ್ಷಣ ವಿಭಾಗದವರು ಶ್ರೀ ಎಸ್.ಆರ್. ಮಳಗಿಯವರ ಸೇವೆಯನ್ನು ವಿಶೇಷವಾಗಿ ಬಜಿಸಿಕೊಂಡಿರುವರು. ವಿದ್ಯಾರ್ಥಿಗಳ ಓದಿಗೆ ಅನುಕೂಲವಾಗುವ ರೀತಿಯಲ್ಲಿ ಅವರು ಹಳಗನ್ನಡ ಹಾಗೂ ಮಧ್ಯಕಾಲೀನ ಕವಿಗಳ ಬಗೆಗೆ ಲೇಖನ ಬರೆದುಕೊಟ್ಟಿರುವರು. ಗ್ರಂಥ ಸಂಪಾದನೆ ಹೀರಲು ಎಂ.ಎ. ವಿದ್ಯಾರ್ಥಿಗಳಿಗೆ ಅವರು ಬರೆದಿರುವ ನೋಟ್ಸ್ ಓದಿದ ನನಗೆ ಅವರ ಆಳವಾದ ವ್ಯಾಸಂಗ ಹಾಗೂ ವಿದ್ಯಾರ್ಥಿನ ಬಗೆಗೆ ಗೌರವ ಮೂಡಿತು.

ನಾನು ಅವರನ್ನು ಹಿಂದೆ ವಾಸವಿದ್ದ ರಾಜಾಜಿನಗರದ ಹೊದಲನೆ ಹಂತದ ಮನೆಯ ಉಪ್ಪರಗೆಯಲ್ಲಿ ಹಲವಾರು ಬಾರಿ ಭೇಟಿ ಮಾಡಿರುವೆನು. ಅವರ ಮುಗ್ಗಿ ಸ್ವಿಗ್ಗ ನಗೆ, ಆತ್ಮೀಯವಾಗಿ ಮಾತನಾಡಿಸುವ ಧಾಟಿ ನನಗೆ ಮರೆಯಲಾಗದ್ದು. ಅವರು ನನ್ನ ಪಿಎಚ್.ಡಿ. ಮಾರ್ಗದರ್ಶಿಗಳಾಗಿದ್ದ ಡಾ. ರಂ.ಶ್ರೀ. ಮುಗ್ಗಿಯವರ ಆತ್ಮೀಯ ಮಿಶ್ರಿತರು. ಈ ಬಂಧವ್ಯ ಶ್ರೀ ಎಸ್.ಆರ್. ಮಳಗಿಯವರು ನನ್ನನ್ನು ಜೀತಿಸಲು, ನಾನು ಅವರನ್ನು ಗುರುಸಾಫಲ್ಯಾಂಶಿಟ್ಟು ಗೌರವಿಸಲು ಕಾರಣವಾಗಿರಬಹುದು.

ಕಡೆಯದಾಗಿ ಒಂದು ಮಾತು. ಕನ್ನಡ ವಿದ್ಯಾರ್ಥಿ ಲೋಕ ಅವರನ್ನು ಮರೆತುಬಿಟ್ಟಿದೆ. ಮಿನುಗುವುದೆಲ್ಲ ಚಿನ್ನವಲ್ಲ ನಿಜ. ಆದರೆ, ನಮ್ಮ ಸಾಹಿತ್ಯ ಪರಿಸರದಲ್ಲಿ ಚಿನ್ನವಲ್ಲದವೇ ಹೆಚ್ಚು ಮಿನುಗುತ್ತಿವೆ; ಪ್ರಚಾರ ಗುರುತಿಸುವಲ್ಲಿ ಕರುಡುಗಣ್ಣಾಗಿದೆ. ಇದು ಬೇಸರದ ಸಂಗತಿ.

-ಡಾ. ಎಸ್. ವಿದ್ಯಾರ್ಥಿಕರ್

### ಅನುಬಂಧ - ೨

ಪ್ರೌ. ಎಸ್.ಆರ್. ಮಳಗಿ : ಬದುಕು-ಬರಹ

### ಚೀವನ ವ್ಯತ್ತಿ

ಪ್ರೌಜ್ ಹೆಸರು : ಸೇತುರಾಮ ರಾಘವೇಂದ್ರ ಮಳಗಿ (ಎಸ್.ಆರ್. ಮಳಗಿ); ಜನಸ್ವಳಿ : ವಿಜಾಪುರ ಜಿಲ್ಲೆಯ ಖ್ಯಾಡಪೆಂಬ ಗ್ರಾಮ; ಪದವಿ : ಕನ್ನಡ-ಸಂಸ್ಕೃತ ಎಂ.ಎ. (೧೯೬೨), ಬಿ.ಟಿ. (೧೯೬೦) ಮುಂಬಯಿ ವಿಶ್ವವಿದ್ಯಾಲಯ.

### ಅಧ್ಯಾಪಕ ವ್ಯತ್ತಿ

ನ್ಯೂ ಇಂಗ್ಲಿಷ್ ಹೆಸ್ಕ್ಯೂಲು, ಮುಬ್ಲಿ (೧೯೬೮-೬೯); ಕನ್ನಡ ಲೆಕ್ಕರರ್ ಹಾಗೂ ರೀಡರ್-ಕನಾಕಟಕ ಕಾಲೇಜು, ಧಾರವಾಡ (೧೯೬೧-೬೨); ಕನ್ನಡ ರೀಡರ್, ಸೆಂಟ್ರಲ್ ಕಾಲೇಜ್ ಹಾಗೂ ಬೆಂಗಳೂರು ವಿಶ್ವವಿದ್ಯಾಲಯ (೧೯೬೧-೬೨); ನಿವೃತ್ತಿ ನಂತರ ಪ್ರಾಂತುಪಾಲರು, ಲಾಲ್ ಬಹದುರ್ ಶಾಸ್ತ್ರೀ ಕಾಲೇಜ್, ಸಾಗರ (ಶಿವಮೊಗ್ಗ) (೧೯೬೨-೬೩); ಪ್ರಾಧ್ಯಾಪಕ ; ಸೇಂಟ್ ಜಾನ್ಸ್ ಜೂನಿಯರ್ ಕಾಲೇಜ್, ಬೆಂಗಳೂರು (೧೯೬೧-೬೨); ಯುಜಿಸಿ. ಪ್ರಾಧ್ಯಾಪಕ-ಬೆಂಗಳೂರು (೧೯೬೫-೬೬).

## ಸಾಹಿತ್ಯ ಕೃತಿಗಳು : (ಪ್ರಕಟಿತ)

ಫಂಡೋದರ್ಶನ (ಬ್ರಹ್ಮಣಿ ದ್ವೇವರಾತ ಕೃತೆ) ವ್ಯಾದಿಕ ಸಂಸ್ಕೃತದಿಂದ ಇಂಗ್ಲಿಷ್‌ಗೆ ಅನುವಾದ – ಭಾರತೀಯ ವಿದ್ಯಾಭವನ ಪ್ರಕಟನೆ-೧೯೬೮; ಬಿಡುಗಡೆಯ ಬೆಲ್ಲಿ-ಸ್ವಾತಂತ್ರ್ಯ ಸಂಗ್ರಹ ಚರಿತ್ರೆ, ಹಿಮಾಂಶು ಪ್ರಕಾಶನ-೧೯೬೭; ವಾಕ್ಯ ಮಾಣಿಕ್ಯ ಕೋಶ ; ಹರಿಶ್ಚಂದ್ರ ಕಾವ್ಯ ಕಥೆ ; ಕನ್ನಡ ಕವಿ ಕಾವ್ಯ ಪರಿಚಯ (ಇಂಗ್ಲಿಷನಲ್ಲಿ) (ಕೇಂದ್ರ ಸಾಹಿತ್ಯ ಅಕಾಡೆಮಿ ಎನ್‌ಸ್ಕೆಲ್ಲೋಪಿಡಿಯಾ ಸಂಪುಟಕ್ಕಾಗಿ ಬರೆದು) ; ಸಂಕೀರ್ಣ ಕನ್ನಡ ಸಾಹಿತ್ಯ ಚರಿತ್ರೆ – ಮುರಾರಿ ಜಾಣಕೋಶಕ್ಕಾಗಿ ಬರೆದು (ಡಾ. ಗೌರೀಶ ಕಾಯ್ಯಣಿ ಅವರಿಂದ ಮುರಾರಿಗೆ ಅನುವಾದಿತ) ; ಕನ್ನಡ ಎಂ.ಎ. ವರ್ಗದ ಅಧ್ಯಯನಕ್ಕೂ ಸುಗ ಎಂಟು ಸಂಪುಟಗಳು : ಆ) ಸಾಹಿತ್ಯ ವಿಮರ್ಶೆ ಆ) ವ್ಯಾಕರಣ (ಇ) ಭಂದಸ್ಸು ಈ) ಭಾಷಾಶಾಸ್ತ್ರ (ಉ) ಕಾವ್ಯ ಮೀಮಾಂಸೆ ಇತ್ಯಾದಿ. ಕನ್ನಡ ಗ್ರಂಥ ಸಂಪಾದನಾಶಾಸ್ತ್ರ, ಬೆಂಗಳೂರು ವೀ.ವಿ. ಅಂಚೆ ತೆರಪಿನ ಯೋಜನೆಯನ್ನಿಂದ; ವೀರಮಾತೆ ಗುತ್ತಲ ಗುರುಪಾದ ತಾಯಿ (ಜೀವನ ಚಿರಿತ್ರೆ) ; ಶ್ರೀ ಅರವಿಂದ ಪ್ರವೇಶಿಕೆ ; ಬಾಳದಾರಿಯಲ್ಲಿ (ಕವನ ಸಂಕಲನ ೨೦೦೫) ; ಕನ್ನಡ ಭಂದಸ್ಸು ಶಾಸ (ಕನ್ನಡ ಸಾಹಿತ್ಯ ಪರಿಷತ್ ಪ್ರಕಟನೆ ೨೦೦೫) ; ಚಕ್ಕಾ ಸಾಮಾಜಿಕ ಪರಮೇಶ್ವರ ಪುಲಕೇಶಿಯ ವಿಯೋತ್ಪತ್ತ (ಅಕಾಶವಾಣಿಗಾಗಿ ಬರೆದ ನಾಟಕ-ರೂಪಕ-ಶಬ್ದ ಚಿತ್ರಗಳ ಸಂಕಲನ).

## ಸಂಪಾದಿತ ಕೃತಿಗಳು

ಕೇಶೀರಾಜನ ಶಬ್ದ ಮತ್ತಿದರ್ವಣ ಸಂಗ್ರಹ-೧೯೬೧; ಕವಿ ಕಾವ್ಯದರ್ಶನ-೧೯೬೧; ಇಮಾವು (ಕವನ ಸಂಗ್ರಹ - ವಸಂತ ಕಟ್ಟಿ); ಬಾಳ ನಂದನ - ಕವನ ಸಂಗ್ರಹ - ಪುಲಕೇಶಿ ; ನುಡಿ ಸೋದರ (ಕವನ ಸಂಗ್ರಹ - ಪುಲಕೇಶಿ); ಆದಿದ ನಾಟಕಗಳು (ನಾಮಗಂ) ; ಸ್ವಜನಶೀಲ ಪ್ರತಿಭೆ - ವ್ಯಕ್ತಿ ಚಿತ್ರೋ - ಮಧು ಉಪಾಧ್ಯಾಯ; ವಂಶವ್ಯಕ್ತ, ಭೃಂಗನಾದ (ಕವನ ಸಂಕಲನಗಳು, ೧೯೫೪, ೧೯೫೯).

## ಪ್ರಕಟಿತ ಬಿಡಿ ಲೇಖನಗಳು, ಚಿಂತನೆಗಳು ಇತ್ಯಾದಿ

ಸಾಹಿತ್ಯಕ, ಶೈಕ್ಷಣಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಪ್ರಬಂಧಗಳು, ವ್ಯಕ್ತಿ ಚಿತ್ರಗಳು, ಬಾನುಲಿ ಬಿತ್ತರಣೆಗಳು ; ಭಾಷಣಗಳು, ರೂಪಕಗಳು, ಪಾಂಡಿಚೇರಿಯ ಶ್ರೀ ಅರವಿಂದ ಸೊಸ್ಯೆಟಿಯ ಅವಿಲ ಭಾರತ ಪತ್ರಿಕೆಯ ಸಂಪಾದಕೀಯಗಳು (ಪ್ರಥಾನ ಸಂಪಾದಕ, ೧೯೭೦-೧೯೭೯).

ಹೀಗೆ ಇಷ್ಟಾಂದೆಲ್ಲ ಬರೆದ ಮಳಗಿಯವರಿಗೆ ಅವರ ಸಾಧನೆಯನ್ನು ಗುರುತಿಸಿ ಸಂಸ್ಕೃತ ಸರಕಾರಗಳು ಪ್ರಶಸ್ತಿ, ಪುರಸ್ಕಾರ ನೀಡಿ ಗೌರವಿಸಿವೆ. ಅವರ ಅನೇಕ ಲೇಖನಗಳಿಗೆ ಬಹುಮಾನಗಳು ಬಂದಿವೆ. ೧೯೭೦ರಲ್ಲಿ URTH ಪ್ರಶಸ್ತಿ, ೧೯೭೧ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಮುಯಿಲಗೋಳ ನಾರಾಯಣರಾವ್ ಪ್ರಶಸ್ತಿ, ರಾಜಾಚಿನಗರ ಸಾ.ಸ.ದ ಅಧ್ಯಕ್ಷತೆಯ ಗೌರವ-ಅವುಗಳಲ್ಲಿ ಮುಖ್ಯವಾದವು.

(ಪ್ರೇ. ಮಳಗಿಯವರ ಬಗ್ಗೆ ಇಷ್ಟರಮಟ್ಟಿಗಾದರೂ ಬರೆಯಲು ಸಾಧ್ಯವಾದದ್ದು ಹಿರಿಯ ಕವಿಗಳೂ ಪ್ರೇ. ಮಳಗಿಯವರ ವಿದ್ಯಾರ್ಥಿಗಳೂ ಆಗಿದ್ದ ಶ್ರೀ ಜೆನ್ನೆವೀರ ಕೆಳವಿ ಮತ್ತು ಸಹೋದರ್ಯಗಳಾಗಿದ್ದ ಡಾ. ಎಸ್. ವಿದ್ಯಾಶಂಕರ್, ಡಾ. ಹಂಪನಾ.. ಡಾ. ಎನ್.ಎಸ್. ಲಕ್ಷ್ಮಣಾರಾಯಣ ಭಟ್ಟ - ಇವರು ಒದಗಿಸಿದ ಮಾಹಿತಿಗಳಿಂದ. ಹಾಗೆಯೇ ಶ್ರೀ ಚ.ಹ. ರಘುನಾಥರ ಮತ್ತು ಪ್ರೇ. ಮಳಗಿಯವರೇ ಗಳಿಯ ಜೋಡಿ ಅವರ ಬಗೆಗೆ ಬರೆದ ಲೇಖನಗಳಿಂದ, ಇವರಲ್ಲಿಗೂ ನಾನು ಕೃತಜ್ಞಾಗಿದ್ದೇನೆ.)

○

## ೨. ಪ್ರೇ. ಮಳಗಿಯವರ ಕೆಲವು ಕೃತಿಗಳ ಸಂಕ್ಷಿಪ್ತ ಪರಿಚಯ

**ಪ್ರೇ.** ಮಳಗಿಯವರು ಅಧ್ಯಾಪನ ವೃತ್ತಿಗೇ ತಮ್ಮನ್ನು ಒಂದು ತಪಸ್ಸಿನಂತೆ ತೆತ್ತುಕೊಂಡಿದ್ದೇ ಅಲ್ಲದೆ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅಭ್ಯಾಸಕ್ಕೆ ಹೆಚ್ಚು ಕಾಳಜಿ ಶೋರಿದ್ದರಿಂದ ಮತ್ತು ಅರಬಿಂದರ ತತ್ತ್ವಜ್ಞಾನಗಳಿಗೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದ ಕಾರಣ, ಅಯಾ ಕೃತಿ ಸಂಬಂಧವಾದ ಬರವಣಿಗೆಗೇ ಹೆಚ್ಚು ಪ್ರಾಶ್ನೆವನ್ನು ನೀಡಿದ್ದರಿಂದ ಸ್ವಜನರೀಲ ಕೃತಿಗಳ ಸಂಖ್ಯೆ ಕೇವಲ ಬೆರಳೆಳಿಕೆಯಷ್ಟಕ್ಕೆ ಸೀಮಿತಗೊಂಡವು. ಅವರು ಬರೆದ ಕೆಲವೇ ಕೃತಿಗಳಾದರೂ ಮನಸ್ಸು ಮಾಡಿದ್ದರೆ ಕಾವ್ಯ ನಾಟಕಗಳ ರಚನೆಯ ಅವಾರ ಸಾಮಧ್ಯವನ್ನು ಬಿಂಬಿಸುತ್ತಾರೆ. ವ್ಯಾಕರಣ, ಭಂದಸ್ಸು, ಕಾವ್ಯ ಮೀಮಾಂಸೆ, ಭಾಷಾಶಾಸ್ತ್ರ, ಸಂಪಾದನಾ ಶಾಸ್ತ್ರ ಕೃತಿಗಳು ಅಲಭ್ಯವಾಗಿರುವುದು ನಿಜವಾಗಿಯೂ ದುರಂತದೆ ಸಂಗಿಯಾಗಿದೆ. ಮಳಗಿಯವರಿಗೆ ಇಂಗ್ಲಿಷ್ ಮತ್ತು ಕನ್ನಡ ಭಷಣಗಳಿರದರಲ್ಲಿ ಸಾಕಷ್ಟು ಪ್ರಾಧಿಕೆ, ಪ್ರಭುತ್ವಗಳು ಇದ್ದರಿಂದಲೇ ಭಂದೋದರ್ಶನ, ಕವಿ-ಕಾವ್ಯ ಪರಿಚಯ ಕೃತಿಗಳನ್ನು ಇಂಗ್ಲಿಷ್‌ನಲ್ಲಿ ಬರೆದಿದ್ದಾರೆ. ಸ್ತುತಿಗಳ ರಚನೆಯ ಜೊತೆಗೆ ಕೃತಿಸಂಪಾದನೆ, ಪತ್ರಿಕಾ ಸಂಪಾದನೆಯ ಕಾರ್ಯಗಳನ್ನು ನಿರ್ವಹಿಸಿದ್ದಾರೆ. ಅಲಭ್ಯ ಕೃತಿಗಳನ್ನು ಹೊರತುಪಡಿಸಿ ಲಭ್ಯವಾದ ಒಂದೆರಡು ಕೃತಿಗಳನ್ನು ಪರಿಚಯಿಸುವವುದಕ್ಕೆ ತೈಪ್ಪಿಪಡಬೇಕಾಗಿದೆ.

### ಚಳುಕ್ಯ ಸಾಮ್ರಾಣ ಪರಮೇಶ್ವರ ಪುಲಿಕೇಶಿಯ ವಿಜಯೋಽವ

ಈ ಕೃತಿ ಆಕಾಶವಾಣಿ ಪ್ರಸಾರಕಾಗಿ ಬರೆದ ಹತ್ತು ಬಾನುಲಿ ನಾಟಕ-ರೂಪಕ-ಶಬ್ದಚಿತ್ರಗಳ ಸಂಕಲನವಾಗಿದ್ದು, ಇದರಲ್ಲಿ ವಿಶಿಷ್ಟಾಸಿಕ, ಕಾಲ್ಪನಿಕ-ಸಾಂಸ್ಕೃತಿಕ ಕಥಾನಕಗಳನ್ನು ಒಳಗೊಂಡಿದೆ. ಇವುಗಳ ಉದ್ದೇಶ ಬಾನುಲಿ ಪ್ರಸಾರವೇ ಆದ್ದರಿಂದ ಒಂದೊಂದು ಕೃತಿಯ ಸಂರಚನೆಯ ಸ್ವರೂಪ ಆಶಯಗಳಿಗೆ ಅನುಗುಣವಾಗಿ ಭಿನ್ನವಾಗಿದೆ. ಇವೆಲ್ಲ ನಾಟಕ ರಚನೆಗಳಲ್ಲ; ರಂಗಪ್ರಯೋಗಕ್ಕೆ ಒಳಪಡುವಂಥವುಗಳಲ್ಲ. ಕೇವಲ ಧ್ವನಿ ಮಾಧ್ಯಮದ ಮೂಲಕವೇ ನಾಟಕಗಳ ವಸ್ತು, ಸನ್ವಿಫೇಶ ಸಂದರ್ಭಗಳ ಪರಿಸರದ ಕಲ್ಪನೆಯನ್ನು ಶೋತ್ರಗಳಿಗೆ ಕಟ್ಟಿಕೊಡಬೇಕಾಗುತ್ತದೆ. ಆದ್ದರಿಂದ ಪಾತ್ರಗಳಿಗಿಂತಲೂ ನಿರೂಪಣೆಯ ಭಾಗಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕಾಗಿದೆ. ಶ್ರವಣ ಮಾಧ್ಯಮದ ಪರಿಚಯವಿಲ್ಲದಿದ್ದಲ್ಲಿ ಪರಿಣಾಮಕಾರಿಯಾದ ರಚನೆಗಳಾಗಲೇ ಪ್ರಸ್ತುತಿಯಾಗಲಿ ಸಾಧ್ಯವಾಗುವುದಿಲ್ಲ ಆದರೆ ಮಳಗಿಯವರಿಗೆ, ಬಾನುಲಿ ಪ್ರಸಾರಕ್ಕೆ. ರಂಗಪ್ರಯೋಗಕ್ಕೆ ಒಳಪಡುವ ರಚನೆಗಳನ್ನು ಸೃಷ್ಟಿಸುವ ಸಾಮಧ್ಯವಿದೆ. ಧಾರವಾಡ ಮತ್ತು ಬೆಂಗಳಾರು ಆಕಾಶವಾಣಿ ಕೇಂದ್ರಗಳಿಂದ ಏದು ದಶಕಗಳ ಅವಧಿಯಲ್ಲಿ

ರಚಿತವಾದ ಈ ಹತ್ತು ನಾಟಕ ಶಬ್ದಚಿತ್ರ, ರೂಪಕಗಳು ಗಿಂತ ಹೆಚ್ಚಿನ ಪ್ರಾಧಿಕಾರಿ ಮಳಗಿಯವರು ತಮ್ಮ ಇತಿಹಾಸದಲ್ಲಿ ಪ್ರಕಟಿಸಲು ಮುಂದಾದದ್ದು ಅಳಕ್ಕಿರಿಯ ಸಂಗತಿಯಾಗಿದೆ. ಮಳಗಿಯವರಿಗೆ ಕನ್ನಡ ರಂಗಭೂಮಿಯ ಬಗ್ಗೆ ಸಾಕಷ್ಟು ಅರಿವಿದೆ. ತಾವು ಧಾರವಾಡದಲ್ಲಿ ಕಾಲೇಜು ಅಧ್ಯಾಪಕರಾಗಿದ್ದ ಸಂದರ್ಭದಲ್ಲಿ, ಕಾಲೇಜಿನ ವಾಸ್ತವಿಕ ಕೋಳಿವೆ, ಸಾಫ್ಟ್‌ಟಾರ್ಮ್‌ವೈರ್ಲ್‌ವೆ ಇತ್ಯಾದಿ ಸಂದರ್ಭಗಳಲ್ಲಿ ನಾಟಕಗಳನ್ನು ವಿದ್ಯಾರ್ಥಿಗಳಿಂದ ಆಡಿಸುತ್ತಿದ್ದರೆಂಬುದು ಅವರಿಗೆ ನಾಟಕ ಸಾಹಿತ್ಯದ, ರಂಗಭೂಮಿಯ ಬಗ್ಗೆಇದ್ದ ಆಸ್ತಿಗೆ ನಿದರ್ಶನವಾಗಿದೆ. ಅಲ್ಲದೆ ಈ ಬಾನುಲಿ ನಾಟಕಗಳ ಸಂಕಲನದಲ್ಲಿ ಮಳಗಿ ಅವರು ಪ್ರಸ್ತಾವನೆಯ ಭಾಗದಲ್ಲಿ, ಕನ್ನಡ ನಾಟಕ ಸಾಹಿತ್ಯದ ಬೆಳವಣಿಗೆಯ ಇತಿಹಾಸವನ್ನು ಕುರಿತ ಮೌಲಿಕವಾದ ಅಂಶಗಳಿವೆ. ಕನ್ನಡ ನಾಟಕಗಳು ಹಂತಹಂತವಾಗಿ ಬೆಳೆದು ಬಂದ ರೀತಿಯನ್ನು ಉದಾಹರಣೆಗಳೊಂದಿಗೆ ವಿವರಿಸಿದ್ದಾರೆ. ಇನ್ನೇ ಶತಮಾನದ ಮತ್ತು ಇಂನೇ ಶತಮಾನದ ಆರಂಭದಲ್ಲಿ ಭಾಷಾಂತರ ರೂಪದಲ್ಲಿ ಕನ್ನಡ ಲೋಕಕ್ಕೆ ಅಭಿನವ ಕಾಳಿದಾಸ ಅಭಿದಾನದ ಬಸವಪ್ಪ ಶಾಸ್ತ್ರಗಳಿಂದ, ಕಾಳಿದಾಸನು ಶಾಕುಂತಲ ಮೊದಲುಗೊಂಡು, ಹೇಳೋಪಿಯರ್‌ನ ಅನೇಕ ನಾಟಕಗಳು ರೂಪಾಂತರಗೊಂಡು ಪ್ರವೇಶಿಸಿದ್ದನ್ನು ಪ್ರಸ್ತಾವಿಸುತ್ತಾರೆ. ನಂತರ ಬಂದ ವೃತ್ತಿರಂಗ ಪರಂಪರೆ ಪರಿಚಯ, ಪ್ರಯೋಗವಾಗಿಸುತ್ತಿದ್ದ ಪೌರಾಣಿಕ, ವಿಶಿಷ್ಟಾಸಿಕ, ಸಾಮಾಜಿಕ ನಾಟಕಗಳ ಪ್ರಯೋಗದ ಸ್ವಲ್ಪರಪ, ಅದ್ದುತ್ತ ನಟನಾ ಸಾಮಧ್ಯ, ಕಂತಸಿರಿಯ ಪ್ರಮುಖ ವೃತ್ತಿರಂಗನಷಟ್ರು ನಾಟಕಕಾರರಾದ ಹಯಿಲುಗೋಳ ನಾರಾಯಣರಾಯರು, ಕೆರೂರು ವಾಸುದೇವಾ ಚಾರ್ಯರು, ಬೆಳ್ಳಾವೆ ನರಹರಿಶಾಸಿಗಳು, ಶಾಂತಕವಿಗಳು ಮೊದಲಾದವರ ನಾಟಕಗಳ ಜನಪ್ರಿಯತೆ, ಆಧುನಿಕ ನಾಟಕಗಳೇ ಕಾಲಘಟ್ಟದಲ್ಲಿ ರಂಗಪ್ರಯೋಗ, ಜಿಂತನೆಗಳಲ್ಲಿ ಕಾಲೀಸಿಕೊಂಡ ಬದಲಾವಣೆ, ಹವಾಸಿ ರಂಗಭೂಮಿಗೆ ಮಹತ್ವದ ಕೊಡುಗೆ ನೀಡಿದ ಟಿ.ಪಿ. ಕೈಲಾಸಂ, ಪರವತಮಾಸಿ, ಬಿ.ಎಂ.ಶ್ರೀ, ಗೋವಿಂದ ಪ್ರೇ ಅವರ ಪ್ರಸ್ತಾಪಯೋಂದಿಗೆ ಮುಂದುವರೆಯತ್ತ ಕನ್ನಡ ರಂಗಭೂಮಿಯಲ್ಲಿ ಕ್ರಾಂತಿಗೆ ದಾರಿ ಮಾಡಿದ, ಮೊದಲ ಬಾರಿಗೆ ಸಾಮಾಜಿಕ ನಾಟಕಗಳ ರಚನೆಗೆ ಮುಂದಾದ ಟಿ.ಪಿ. ಕೈಲಾಸಂ ಮತ್ತು ಶ್ರೀರಂಗರ ನಾಟಕಗಳ ಒಂದು ಸೂಕ್ತ ವಿಶೇಷಣೆ ಮಾಡುತ್ತ, ಟಿ.ಪಿ. ಕೈಲಾಸಂ ಅವರ ಇಂಗ್ಲಿಷ್ ಮಿಶ್ರಿತ ಕನ್ನಡ ಭಾಷೆಯ ವಿಶಿಷ್ಟ ಶೈಲಿಯನ್ನು, ಶ್ರೀರಂಗರ ಉತ್ತರ ಕನಾಟಕದ ಜನಬಳಕೆಯ ದೇಸಿ ಶೈಲಿಯ ಮೂಲಕ ವಾಸ್ತವತೆ, ವೈಚಾರಿಕತೆಗಳನ್ನು ಬೆಸೆದ ರೀತಿಯನ್ನು ಗಮನಿಸಿದ್ದಾರೆ. ಇವರ ಜೊತೆಗೆ ಮೈಸೂರು ಒಡೆಯರ ಜಿಂತನೆಗೆ ಸಂಬಂಧಿಸಿದ ನಾಟಕಗಳನ್ನು ಬರೆದ ಸಂಸ, ಅಲ್ಲದೆ ಸಾಹಿತಿ ನಾಕಕಾರರಾದ ಕಾರಂತ, ಕುವೆಂಪು, ಡಿವಿಜಿ, ಬೇಂದ್ರೆ, ಮಾಸ್ತಿ, ಪ್ರತಿನ, ಎ.ಎನ್. ಮೂರ್ತಿರಾಮ್, ಮೊದಲಾದವರೊಂದಿಗೆ ನವ್ಯ ನಾಟಕಕಾರರಂದು ಗುರುತಿಸಿಕೊಂಡ ಪಿ. ಲಂಕೇಶ್, ಗಿರೀಶ್ ಕಾನಾಟಕ್, ಜಂಡಶೇರ ಪಾಟೀಲ ಮೊದಲಾದವರನ್ನೂ ಪ್ರಸಾಧಿಸಿ, ತಮಗೆ ನಾಟಕಗಳ ರಚನೆ, ಪ್ರಯೋಗದ ಬಗ್ಗೆಇದ್ದ ಅರಿವು, ಅನುಭವಗಳ ಸ್ವಷ್ಟ ಚಿತ್ರಣವನ್ನು ನೀಡಿದ್ದಾರೆ.

ಪ್ರಸ್ತುತ ಈ ಬಾನುಲಿ ನಾಟಕಗಳ ಸಂಕಲನದಲ್ಲಿನ ಹತ್ತು ನಾಟಕಗಳಲ್ಲಿ ಮೊದಲ ನಾಟಕ, ಬಾನುಲಿ ನಾಟಕವೇ ಆಗಿದ್ದು, ಇನ್ನೇ ಶತಮಾನದ ಚಳುಕ್ಯ ಸಾಮ್ರಾಜ್ಯ ಇಮ್ಮಡಿ ಪುಲಿಕೇಶಿ. ತನ್ನ ತಂದೆ ಕೀರ್ತಿವರ್ಮರ ಸಾಮಾನಿಂದಾಗಿ, ಬಾಲಕನಾಗಿದ್ದವನು ಸಿಂಹಾಸನಾರೋಹಣ ಮಾಡಲಾಗ ಚಿಕ್ಕಪ್ಪ ಮಂಗಳೇಶನೇ ಅವನ ಪ್ರತಿನಿಧಿಯಾಗಿ ರಾಜ್ಯವಾಳುತ್ತಿದ್ದವನು, ತನ್ನ ಸ್ವಾರ್ಥದಿಂದಾಗಿ, ರಾಜಕೀಯ ಪಿತೂರಿಗಳನ್ನು ನಡೆಸಿ, ತನ್ನ ಮಗನಿಗೇ ಪಟ್ಟ ಕಟ್ಟುವ ಮಹತ್ವಾಕಂಕ್ಷೆಯಲ್ಲಿ ಪ್ರಲಿಕೇಶಿಯ ಕೊಲೆಗೆ ಪ್ರಯೋಜಿಸುವ ನಾದರೂ ರಾಜನಿಷ್ಠರಾಗಿದ್ದ ಮಹಾಮಾತ್ರರ ಮತ್ತು ದಂಡನಾಯಕ ರವಿಕೀರ್ತಿ ಇವರ ಮುಂದಾಲೋಚನೆಯಿಂದ ಚಿಕ್ಕಪ್ಪನ ಹುನ್ನಾರಗಳಲ್ಲಿ ಮಣಿಪಾಲಾಗುವದೇ ಅಲ್ಲದೆ ಮಂಗಳೇಶನೂ ಮಡಿಯುತ್ತಾನೆ. ಕೈಜಾರಿ ಹೋಗಲಿದ್ದ ಚಳುಕ್ಯ ಸಾಮ್ರಾಜ್ಯ ಪ್ರಲಿಕೇಶಿಗೇ ಉಳಿಯುತ್ತದೆ. ವಿಜಯೋತ್ತರವದ ಸಂಭ್ರಮದ ಗುಂಗಿನಲ್ಲಿ ಇರುವಾಗಲೇ ಹಷಟ ಸಾಮ್ರಾಜ್ಯನ ದೃಷ್ಟಿ ದಕ್ಷಿಣಾಧರದ ಮೇಲೆ ಬಿಧಿರುವ ಸುದ್ದಿ ನಂಬಿಲಾಗದ ಸಂಗತಿಯಾಗಿ ಪರಿಣಮಿಸುತ್ತದೆ. ಚಳುಕ್ಯರ ಮತ್ತು ಹಷಟ ಸಾಮ್ರಾಜ್ಯರ ನಡುವೆ ಯಾವುದೇ ವೈರಳ್ಯವಿಲ್ಲ. ಅಲ್ಲದೆ ಹ್ಯಾಯೋತ್ಸಾಂಗರಿಗೆ ಅದ್ವಾರಿಯ ಸ್ವಾಗತ ಸನ್ನಾನಗಳನ್ನೂ ನೀಡಲಾಗಿದೆ. ಹೀಗಿರುವಾಗ ಹಷಟ ಯುದ್ಧ ಫೋಟಿಸಿ ಬಂದಿರುವುದು ಅನೇಕ ಉತ್ತಾಪ್ತಾರ್ಥಗಳಿಗೆ ಕಾರಣವಾಗುತ್ತದೆ. ಆದರೆ ಪ್ರಲಿಕೇಶಿ ಯುದ್ಧವನ್ನು ಎದುರಿಸುವುದು ಸಹಜ ಶ್ರೀಯೆ ಎಂಬಂತೆ ಭಾವಿಸಿ, ಹಷಟನನ್ನು ಸಮರ ಭೂಮಿಯಲ್ಲಿ ಮುಖಾಮುಖಿಯಾಗಲು ಶೈಯ್ರ ಸಾಹಸಗಳಿಂದ ಮುಂದಾಗುತ್ತಾನೆ. ಪ್ರಲಿಕೇಶಿಯು ತಳೆದಿದ್ದ ಭರವಸೆಯಂತೆ ಹಷಟನ ಮೇಲೆ ದಿಗ್ರಿಜಯವನ್ನು ಸಾಧಿಸುತ್ತಾನೆ. ಈ ಇಬ್ಬರೂ ಚಕ್ರವರ್ತಿಗಳು ಪರಾಕ್ರಮಿಗಳೂ ಸುಸಂಸ್ಕೃತರೂ ಆಗಿರುವುದರಿಂದ ಇಬ್ಬರ ನಡುವೆ ವೈರ ದ್ವೇಷಗಳಿಗೆ ಬದಲಾಗಿ ಸ್ವೇಹ ಸಂಬಂಧಗಳು ಗಟ್ಟಿಗೊಳ್ಳುವುದೇ ಅಲ್ಲದೆ ಹಷಟನ ಪರಮೇಶ್ವರೆ ಬಿರುದು ಪ್ರಲಿಕೇಶಿಗೆ ಉಡುಗೊರೆಯಾಗಿ ಸಲ್ಲಿತ್ತದೆ. ಒಂದು ಐತಿಹಾಸಿಕ ಘಟನೆಯ ಹಿನ್ನೆಲೆಯಲ್ಲಿ ಹೆಚ್ಚೆ ಸರಳ ನಿರೂಪಣೆಯ ನಾಟಕ ಪ್ರಲಿಕೇಶಿಯ ದ್ವೈಯ್ರ ಸಾಹಸಗಳನ್ನು ಹಷಟ ಸಾಮ್ರಾಜ್ಯನ ಸ್ವೇಹ, ಸೌಜನ್ಯಗಳನ್ನೂ ಬಿಂಬಿಸುವಲ್ಲಿ ಯಶಸ್ವಿಯಾಗಿದೆ.

ವರದನೆಯದು—ನಾಲ್ಕು ಅಂಕಗಳಲ್ಲಿನ ನಾಟಕ ದಾನ ಚಿಂತಾಮಣಿ ಅತ್ಯಿಮಬ್ಜೆ ಇಂಟಿರಲ್ಲಿ ಬೆಂಗಳೂರು ಆಕಾಶವಾಣಿಯಲ್ಲಿ ಪ್ರಸಾರವನ್ನು ಕಂಡಿದೆ. ಹೆಸರೇ ದಾನಚಿಂತಾಮಣಿ ಅತ್ಯಿಮಬ್ಜೆ ಕನ್ನಡದ ಕೆರಿರತ್ತೆಯರಲ್ಲಿ ಒಬ್ಬನಾದ ರನ್ನ ಬಾಲ್ಯದಲ್ಲಿಯೇ, ತಂದೆಯ ಜೊತೆಗೂಡಿ ಬಳ ಮಾರುತ್ತಾ ಬಂದು ಆಕ್ಷಿಕವಾಗಿ ಅತ್ಯಿಮಬ್ಜೆ, ಗುಂಡಮಬ್ಜೆ ಮತ್ತು ಇವರಿಬಿರ ತಾಯಿ ಅಭಿಜ್ಞಿಯರ ದೃಷ್ಟಿಗೆ ಬಿದ್ದು, ಎಳೆಯೆ ಪ್ರಾಯದ ರನ್ನನ ಚುರುಕುತನದಿಂದ ಆಕ್ಷಿತರಾಗಿ ರನ್ನನ ವಿದ್ಯಾಭ್ಯಾಸದ ತುಡಿತದ ಬಗ್ಗೆ ತಿಳಿದು, ಅವನಿಗೆ ಆಶ್ರಯವಿತ್ತು, ಫೋಟಿಸಿ, ಅವನಲ್ಲಿನ ಕಾವ್ಯ ಪ್ರತಿಭೆಯ ಪ್ರಕಾಶನಕ್ಕೆ ಅನುವ ಮಾಡಿಕೊಟ್ಟ ಅತ್ಯಿಮಬ್ಜೆಯ ಶೈದಾಯ್ರ, ಕಾವ್ಯಶ್ಲೋಕ, ದಾನಯ್ಯಾ, ಶೈಯ್ರ, ಸಾಹಸಗಳ ಕಥೆಯೇ ಇದರ ವಸ್ತು ಕಂಕಣ ಕಾಲದಲ್ಲಿ ನಡೆದ ಶ್ರವಣಬೆಳ್ಳಿಗಳದ ಗೊಮ್ಮೆ ವಿಗ್ರಹದ ಪ್ರತಿಷ್ಠಾಪನೆ, ಪ್ರಥಮ ಮಹಾಮಸ್ತಕಾಭಿಷೇಕ, ಇದೇ ಸಂದರ್ಭದಲ್ಲಿ ಪಂಪ-

ಪೋನ್ನರೊಡನೆ ರನ್ನನ ಭೇಟಿ, ಅತ್ಯಿಮಬ್ಜೆ—ಸುಂಡಮಬ್ಜೆಯರೊಂದಿಗೆ ಚಾಲುಕ್ಯ ಸೇನಾಪತಿ ನಾಗದೇವನೊಂದಿಗೆ ವಿವಾಹ, ಅಣ್ಣಿಗನ ಜನನ, ನಾಗದೇವನ ಸಾವು, ಇರಿವ ಬೆಂಡಂಗ ಸತ್ಯಾಶ್ರಯನೆಡಿಗೆ ರನ್ನ ಕವಿಯ ಪಯಣ, ಇರಿವ ಬೆಂಡಂಗನ ಸಾಹಸ ಪರಾಕ್ರಮಗಳನ್ನು ದರ್ಶಿಸುವ ಪರಮಾರರ ಮೇಲಿನ ದಿಗ್ರಿಜಯ—ಇತ್ಯಾದಿ ಎಲ್ಲ ಸಂಗತಿಗಳನ್ನೂ ಅಭ್ಯಂತರಾಗಿ ಹೆಣೆದ ನಾಟಕ ರೂಪ ಇಡಾಗಿದೆ. ಇದಕ್ಕೆ ಮೂಲ ಜಿ. ಬ್ರಹ್ಮಪ್ರವರ ದಾನಚಿಂತಾಮಣಿ ಅತ್ಯಿಮಬ್ಜೆ ಕಾದಂಬರಿಯಾಗಿದೆ.

ಮೂರನೆಯದಾದ ‘ಮಲುಹಣಾದೇವ’ ನಾಲ್ಕು ಅಂಕಗಳ ಬಾನುಲಿ ರೂಪಕವಾಗಿದೆ. ಇಂಟಿರಲ್ಲಿ ಬೆಂಗಳೂರು ಆಕಾಶವಾಣಿಯಲ್ಲಿ ಬಿತ್ತರಗೊಂಡಿದೆ. ಈ ರೂಪಕಕ್ಕೆ ಇನ್ನೇ ಶತಮಾನದ ಹರಿಹರನ ಮಲುಹಣಾದೇವರ ರಗಳ್ಯಿಗೇ ಪ್ರಮುಖ ಆಕರ್ವವಾಗಿದೆ. ಇಡೀ ಕಥಾನಕವನ್ನೇ ನಾಟಕವಾಗಿಸದೆ ವಯಸ್ಸಿಗೆ ಬಂದ ಮಲುಹಣ, ಮಲುಹಣಿಯರ ಪರಿಚಯವಾಗಿ ಅವರಿಬ್ಬರ ನಡುವೆ ಉತ್ತಮ ಶ್ರೀತಿ ಬೆಳೆದು, ತಂದೆಯು ಬಿಂದ್ರ ವಳು ತಲೆಮಾರುಗಳಿಗೆ ಆಗುವಪ್ಪು ಸಂಪತ್ತನ್ನು ಅವಳ ಶ್ರೀತಿಗಾಗಿ ತತ್ತ್ವ, ಕಡೆಗೆ ಆಕಯ ತಾಯಿಯಿಂದ, ನಿರ್ಗತಿಕ ಸ್ಥಿತಿಗೆ ತಲುಪಿದ ಮಲುಹಣನಿಗೆ ಅವಮಾನ, ಅವಹೇಳನ, ತಿರಸ್ಕಾರಗಳು ಉಂಟಾಗಿ ಜೀವದ ಮೇಲಿನ ಆಸೆ ಶೋರೆದು ಮಲುಹಣಿಗಾಗಿ ಮಲುಹಣಿಯ ಶ್ರೀತಿಗಾಗಿ ಹಂಬಲಿಸುತ್ತಾ, ಅಳಲುತ್ತ ಬಳಲುತ್ತ ಅವಳ ಮನಮುಂದಯೇ ಶೋರೆವ ಚಳಿಯಲ್ಲಿ ರಾತ್ರಿಯನ್ನು ಕಳೆದು, ಮೈಯೆಲ್ಲವೂ ಹಿಮಾವೃತವಾಗಿದ್ದ ಸ್ಥಿತಿಯಲ್ಲಿ ಮಲುಹಣಿ ಮತ್ತು ಸಖಿಯರ ಕಣ್ಣಿಗೆ ಬೀಳುತ್ತಾನೆ. ಮಲುಹಣನಂತೆಯೇ ಮಲುಹಣಿಯೂ ಕೂಡಾ ತಾಯಿ ಪದ್ಧಾವತಿಯ ನಿಬಂಧಗಳನ್ನು ಬೆದರಿಕೆಗಳನ್ನು ಮೀರಿ ಅವನನ್ನು ಶ್ರೀತಿಸುತ್ತಾಳೆ.

ಮಲುಹಣನಲ್ಲಿದ್ದ ಶೋಪರಿಗೆಗಟ್ಟಲೇ ಹಣವನ್ನೆಲ್ಲ ಸೂರೆಗೊಂಡು, ನಿರ್ಗತಿಕನ ನಾಗಿಸಿದ ತಾಯಿಯ ಕ್ರೈಯ ಅಮಾನುಷವನಿಸುತ್ತದೆ, ಮಲುಹಣಿಗೆ ತನ್ನ ಶ್ರೀಯಕರ ತನ್ನ ಮೇಲಿರಿಸಿಕೊಂಡಿದ್ದ ಅದಮ್ಯ ಶ್ರೀತಿಗೆ ಸೋಲುವಂತಿದ್ದರೂ ತನ್ನ ಅಸಹಾಯಕತೆಯಿಂದಾಗಿ ಅವನ ಶ್ರೀತಿಯನ್ನು ಒಬ್ಬಿಕೊಳ್ಳಲು ಸಾಧ್ಯವಾಗುವದಿಲ್ಲ. ಅವನ ಮನಸ್ಸನ್ನು ತನ್ನಿಂದ ವಿಮುಖಿಗೊಳಿಸಲು “ಎನ್ನ ಮೇಲಿಲಕ್ಷ್ಮೀ ಬಿಂದ್ರದಾಪರತೆಯನ್ನು ಪನ್ನಗಾಭರಣನಲ್ಲಿ” ಮಾಡಿಂದ ತಿಳಿಹೇಳಿ ಕಳಿಸುತ್ತಾಳೆ. ಶಂಭುವನ್ನು ಒಲಿಸಿಕೊಂಡಲ್ಲಿ ಮಲುಹಣಿದೊರೆಯುತ್ತಾಳೆ ಮಂಬು ನಂಬಿಕೆಯಲ್ಲಿ ಹೊರಡುತ್ತಾನೆ. ಪ್ರಸಾರಕ್ಕೆ ಬೇರಾದ ರೀತಿಯಲ್ಲಿ ಮಾಪಾದುಗಳನ್ನು ಮಾಡಿಕೊಂಡಿದ್ದಾರೆ. ನಾಟಕಕ್ಕೆ ಪೂರಕವಾಗಿ, ಅನಿವಾರ್ಯವನಿಸುವ ಸನ್ನಿಹಿತದಲ್ಲಿ ರಗಳ ಕಾವ್ಯದಲ್ಲಿನ ಪದ್ಧಭಾಗವನ್ನು, ಮ್ಲಾಣ ಸ್ಮಾರ್ತವನ್ನು ಸೇರಿಸಿ, ಪರಿಣಾಮಕಾರಿಯನಿಸುವಂತೆ ಪರಿಸರ ಸೃಷ್ಟಿಗೆ ದಾರಿ ಮಾಡಿದ್ದಾರೆ.

ನಾಲ್ಕನೆಯದಾದ ‘ಸಂಗೊಳ್ಳಿರಾಯಣ್ಣ’, ಇನ್ನೇ ಶತಮಾನದ ಕಿತ್ತೂರು ರಾಣಿ ಜನ್ಮನ್ನು ಯಿಕ್ಕಿತ್ತು ಓಲೀಕಾರನಾಗಿದ್ದವನು ದೇಶನಿಷ್ಠೆ, ರಾಜನಿಷ್ಠೆಗಳನ್ನು ಮೈಗೂಡಿಸಿಕೊಂಡಿದ್ದವನು ತನ್ನ ನಾಡಾದ ಕಿತ್ತೂರು ಬ್ರಿಟಿಷರ ಕೈತ್ತಾರಿ ಕಿತ್ತೂರಿನ

ರಾಣಿ ಚೆನ್ನಮ್ಮೆ ಸರೆಯಾಗಿದ್ದ ಸಂದರ್ಭದಲ್ಲಿ, ಬ್ರಿಟಿಷರ ವಿರುದ್ಧ ಹೋರಾಡಿ ತನ್ನ ದೇಶಪ್ರೇಮ, ಸ್ವಾಮಿನಿಷ್ಟೆಗಳನ್ನು ಮೇರೆದ ಕಥೆಯೇ ಈ ನಾಟಕದ ವಸ್ತು, ಬ್ಯಾಲಹೊಂಗಲದ ಸೆರುವನೆಯಲ್ಲಿ ಹತಾಶ ಸ್ಥಿತಿಯಲ್ಲಿ ನಿಟ್ಟಿಸಿರಿದುತ್ತಿದ್ದ ಚೆನ್ನಮ್ಮನ ದತ್ತ ಮಗನನ್ನು ಮತ್ತೆ ಕಿತ್ತಾರ ಗಾದಿಯ ಮೇಲೆ ಕೂರಿಸುವ ಪಣ ತೊಟ್ಟು, ಮಿಂಚಿನಂತೆ ಎಲ್ಲೆಲ್ಲೂ ಹರಿದಾಡಿ ಹಳ್ಳಿಹಳ್ಳಿಗಳಲ್ಲಿ ದೇಶಪ್ರೇಮದ ಕಡಿಗಳನ್ನು ಹೊತ್ತಿಸುತ್ತ ಜ್ಯೇತನ್ಯ ತುಂಬಿತ್ತಾ, ತರುಣ ಏರರ ಪಡೆಕಟ್ಟಿ ಬ್ರಿಟಿಷರಿಗೆ ಚೆಳ್ಳೆಹಣ್ಣು ತಿನಿಸಿದ. ತಲೆನೋವಾಗಿ ಪರಿಣಾಮಿಸಿದ ರಾಯಣ್ಣನ ದಂಗೆ ಅಶ್ಯಂತ ವ್ಯಾಪಕವಾಗಿ ಹಬ್ಬಿತು. ಆದರೆ ನಮ್ಮ ನಾಡಿನಲ್ಲಿ ದೇಶಪ್ರೇಮಿಗಳಿರುವಂತೆ ದೇಶದ್ರೋಧಿಗಳೂ ಬೆನಿಗೆ ಹೂರಿ ಇಡುವ ನಯವಂಚಕರು, ಪಿತೂರಿಕೋರರೂ ಇರುವುದು ಐತಿಹಾಸಿಕ ಸತ್ಯ. ಇತಿಹಾಸದ ಉದ್ದಕ್ಕೂ ಅನೇಕ ಹೋರಾಟಗಳಲ್ಲಿ ದೇಶದ್ರೋಧಿಗಳಿಂದಾಗಿ ಸ್ವಾಮಿನಿಷ್ಟೆ ಅಸಮಬಲರೂ ಏರರೂ ಆದರು ಅಸುನಿಗಿ ಕ್ಷೇತ್ರಿಕಾರು ದಾಗಿದ್ದ ಗೆಲುವು, ಸಾಪು ನೋವುಗಳಲ್ಲಿ ಪರಿಸಮಾಪ್ತ ಗೊಂಡ ಸಂದರ್ಭಗಳನ್ನು ಇತಿಹಾಸದ ಪ್ರಟಿಗಳಲ್ಲಿ ದಾವಿಲಾಗಿರುವುದು ತಿಳಿದ ವಿಷಯವೇ !

ಸಾವಿನಂಚಿನಲ್ಲಿ ಇರುವಾಗಲೂ ಸಂಗೋಳಿ ರಾಯಣ್ಣ ದ್ಯುರ್ಯು ಮತ್ತು ದೇಶಭಕ್ತಿಗಳನ್ನು ಮೇರೆದ ಕಥೆಯೇ ಇದಾಗದೆ. ಇಲ್ಲಿ ಈ ಬಾನುಲಿ ನಾಟಕದಲ್ಲಿ ಪಾತ್ರಗಳು ಪಾತ್ರಗಳಾಗಿ ಬರುವುದಿಲ್ಲ. ರಾಯಣ್ಣ ಮಾತ್ರವೇ ಕಾಣಿಸುತ್ತಾನೂದರೂ, ಪ್ರತಿಯೊಂದು ಘಟನೆ, ಸನ್ನಿಹಿತದ ನಿರೂಪಣೆ, ಸಂಭಾಷಣೆಗಳು ಎರಡು ಧ್ವನಿಗಳ ಮೂಲಕ ನಿರ್ವಹಿಸಲಾಗಿದೆ. ನೇರ, ಮುಖಾಮುಖಿ ಸಂಭಾಷಣೆಗಳು ಬರುವುದಿಲ್ಲ. ಕೇವಲ ನಿರೂಪಣೆಯ ಮೂಲಕವೇ ಫಾಟಿಸಿದ, ಫಾಟಿಸಲಿರುವ ಸಂಗತಿಗಳ ಪರಿಚಯ ಕೇಳುಗರಿಗೆ ಆಗುವುದಲ್ಲದೆ ಕಥೆಯ ಬೆಳವಣಿಗೆಯ ಕಲ್ಲನೆಯೂ ಉಂಟಾಗುತ್ತದೆ.

ಪದನೆಯದಾದ ‘ಸರಗುಂದ ಬಂಡಾಯ’ವೂ ಐತಿಹಾಸಿಕ ಫಾಟನೆಯನ್ನು ಆಧರಿಸಿದ ಬಾನುಲಿ ರೂಪಕವಾಗಿದೆ. ದಕ್ಷಿಣ ಭಾರತದ ಸಂಸ್ಥಾನಿಕರಾದ ಭಾಸೂರಾವ್ ಉರುಫ್ ಬಾಬಾ ಸಾಹೇಬ, ಮುಂದರಿಗೆ ಭೀಮರಾಯ, ರಾಮದುರ್ಗದ ಮಹಾರಾಜರು, ನಾನಾ ಸಾಹೇಬ ಪೇಶ್ವೆ ಮೊದಲಾದವರಲ್ಲಿರೂ ಸಂಘಟಿತರಾಗಿ ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟದ ಕಥೆಯೇ ಇದಾಗಿದೆ. ಸಂಸ್ಥಾನಿಕರ ಹಕ್ಕು ಅಧಿಕಾರಗಳಿಗೆ, ಕತ್ತರಿ ಹಾಕುವಂಥ ದತ್ತಕ ರಥಧಾತಿ ಕಾಯಿದೆ ತಂದು ವಂಶಾಭಿವೃದ್ಧಿಗೆ, ಮುಂದುವರಿಕೆಗೆ ಅವಕಾಶವಿಲ್ಲದಂತೆ ಮಾಡಿದ್ದೇ ಅಲ್ಲದೆ ನಿಶ್ಚಯಿತಿಕರಣ ಕಾಯಿದೆ ಇನಾಮುರಧಾತಿ ಕಾಯಿದೆಗಳನ್ನು ತಂದು ಎಲ್ಲಾ ರೀತಿಯಂದಲೂ ಸಂಸ್ಥಾನಿಕರನ್ನು ಅಸಹಾಯಕರನ್ನಾಗಿ ಸಿದರು. ಈ ಕಾಯಿದೆಗಳ ಅನುಷ್ಠಾನದೊಂದಿಗೆ ಹಲವು ಸಂಸ್ಥಾನಗಳ ಸುಮಾರು ೨೧,೦೦೦ ಅಸ್ತಿಗಳು ಜಪ್ಪಾದವು. ಇದರಿಂದಾಗಿ ಇನಾಂದಾರರು, ಜಹಗೀರದಾರರು, ದೇಸಾಯರು, ದೇಶಪಾಂಡಗಳು ನಿಸ್ವರ್ಣಾಯಕ ಸ್ಥಿತಿಯಲ್ಲಿ ಕುಳಿತುಕೊಳ್ಳುವಂತಾಯಿ ತಾದರೂ, ತಮ್ಮೊಳಗೆ ತಮಗಾದ ಅವಮಾನದಿಂದ ಉಂಟಾದ ರೋಷಾವೇಶದ ಕಿಷ್ಟಿನಿಂದ ಸೇಡು ತೀರಿಸಿಕೊಳ್ಳಬೇಕಾಗಿದ್ದ ಬ್ರಿಟಿಷರನ್ನು ಬಿಡಬಾರದು. ಅವರ ದೌರ್ಜನ್ಯ,

ದಬ್ಬಾಳಿಕೆಗಳನ್ನು ಹೇಡಿಗಳಿಂತೆ ಸಹಿಸಿಕೊಂಡು, ಬಾಯಿ ಕಟ್ಟಿ ಕುಳಿತುಕೊಳ್ಳುವದಕ್ಕಿಂತಲೂ ಅವರೊಂದಿಗೆ ಹೋರಾಡಿ ಸಾವನ್ನಾದರೂ ಅಪ್ಪಿಕೊಳ್ಳಲು ಸಿದ್ಧರಾದರೆ ಹೋರತು, ಸಾಪ್ತಂತ್ರ್ಯ, ಸ್ವಾಭಿಮಾನಗಳನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಬಾರದೆಂಬ ದೃಢ ನಿರ್ಧಾರವನ್ನು ಕೈಗೊಂಡು ಯುದ್ಧ ಸಿದ್ಧತೆ ಮಾಡಿಕೊಂಡರು. ಬ್ರಿಟಿಷರಿಗೆ ಅವರ ಯುದ್ಧ ಬಂಡಾಯವಾಗಿ ಕಾಣುತ್ತದೆ. ಬ್ರಿಟಿಷರ ಕಡೆಯ ಮ್ಯಾನ್‌ಸ್ನೋನ ಸಾಪು ಬಿಟಿಷರನ್ನು ಮತ್ತಪ್ಪು ಕೆರಳಿಸಿ, ನರಗುಂದದ ಕೋಟಿಯನ್ನು ಮುತ್ತಿದ್ದರು. ಬಾಬಾ ಸಾಹೇಬರ ನೇತ್ಯಾತ್ಮದಲ್ಲಿ, ಬ್ರಿಟಿಷರ ವಿರುದ್ಧ ಗೆಲುವಿನ ಹಾದಿಯಲ್ಲಿರುವಾಗಲೇ ತಮ್ಮವರೇ ಆದವರ ದೇಶದ್ರೋಹದ ಸಂಚಿನಿಂದ, ಮದ್ದಗುಂಡುಗಳಿಗೆ ನೀರು ಬೆರೆಸಿ, ಅವ ನಿಷ್ಟಯೋಜಕವಾಗುವಂತೆ ಮಾಡಿದುದರ ಫಲವಾಗಿ, ಬಾಬಾ ಸಾಹೇಬರ ಕಣಿಕೆ, ಅರಮನೆ ಲೂಟಿ, ಅರಮನೆಯ ಗ್ರಂಥಾಲಯ ದ್ವಂಸ, ಬ್ರಿಟಿಷರಿಂದ ಉಂಟಾಗಿ ಕೋಟಿಗಳ ಮೇಲೆ ಆಕ್ರಮಣ, ಬಾಬಾ ಸಾಹೇಬರ ಮಡರಿ, ತಾಯಿಯರ ಜಲಸಮಾಧಿ ಇತ್ಯಾದಿ ಅನರ್ಥಗಳು ಸಂಭಾವಿಸುತ್ತವೆ. ಕಡೆಯಲ್ಲಿ ಬಾಬಾ ಸಾಹೇಬರು ಗಲ್ಲು ಶೀಕೆಗೆ ಒಳಗಾಗಿ ಸಾವನ್ನಪಿದ್ದ ಸೂಚನೆ ಇದೆ. ಏನೇ ಆದರೂ ನರಗುಂದದ ಈ ಬಂಡಾಯವನ್ನು ತೋರುಹಾನ್ನಿಲ್ಲ ಮಹಾನ್ಯಾಸ ಶಿಲಾರೂಪ ಹಾಗೂ ಮಹಾತ್ಮೆ ಗಾಂಧಿಜಿಯವರ ಕೆನೆಯ ಯಶಸ್ವಿ ಸಾಪ್ತಂತ್ರ್ಯ ಯುದ್ಧಕ್ಕೆ ಬುನಾದಿಯಾಗಿಸಿತೆಂಬ ಮಾತಿದೆ. ನರಗುಂದದ ಬಂಡಾಯವನ್ನು ಒಳಿನಲ್ಲಿ ಸೋತು ಗೆದ್ದ ಬಂಡಾಯವೆಂದೇ ಇತಿಹಾಸ ಗುರುತಿಸಿದೆ ಎನ್ನಲಾಗಿದೆ. ಇದು ಬಾನುಲಿ ನಾಟಕವೇ ಆದರೂ ರಂಗನಾಟಕದಂತೆ ಪಾತ್ರಗಳಿವೆ. ಹಿನ್ನೆಲೆಯಲ್ಲಿ ಸನ್ನಿಹಿತಗಳ ವಿವರಣೆಯನ್ನು ಧ್ವನಿತಂತ್ರದ ಮೂಲಕವಾಗಿ ನಿರ್ವಹಿಸಲಾಗಿದೆ.

ಆರನೆಯದಾದ ‘ಶಿಶುನಾಳ ಸಂತ ಶರೀಫ್ ಸಾಹೇಬರು’ ಶುದ್ಧ ಶಬ್ದಚಿತ್ರವಾಗಿದೆ. ಸಂತ ಶಿಶುನಾಳರ ಸಮಗ್ರ ಜೀವನ ಚಿತ್ರ, ಅವರ ಅಧ್ಯಾತ್ಮಿಕ ಸಾಧನೆ, ಅನುಭಾವದ ಜೀನ್ಸುತ್ತೆ, ಅವರ ವಿಲಕ್ಷಣ ಕಾವ್ಯಪ್ರತಿಭೆ, ಗುರು ಗೋವಿಂದಭಟ್ಟರೆಂಬ ಸಂಪ್ರದಾಯಸ್ಥ ವೈದಿಕ ಬ್ರಾಹ್ಮಣನ ಅನುಗರಕ್ಕೆ ಪಾತ್ರಾಗಿದ್ದು, ಹಿಂದು-ಮುಸ್ಲಿಂರ ಇಕ್ಕೊಳ್ಳಬೇಕಿದ್ದೇ ಅಲ್ಲದೆ ಅಧ್ಯಾತ್ಮದ ಮೂಲಕ ಈ ವರಡೂ ಜಾತಿಗಳ ನಡುವೆ ಭಾವ್ಯಕೆಯನ್ನು ಸಾಧಿಸಲು ಪ್ರಯೋಜಿಸಿದ್ದು, ವೈದಿಕ ಸಂಪ್ರದಾಯಸ್ಥ ಗುರುಗಳ ಮಾರ್ಗದರ್ಶಕನದಲ್ಲಿ ಶರೀಫರು ವೇದೋಪನಿಷತ್ತು, ಶಾಸಪುರಾಣ, ಭಗವದ್ರೀತಿ, ರಾಮಾಯಣ, ಮಹಾಭಾರತಾದಿ ಮಹಾಕಾವ್ಯಗಳನ್ನು ಅಧ್ಯಯನ ಮಾಡಿ ಕರಗತ ಮಾಡಿಕೊಂಡದ್ದು, ಮೊದಲಿಗೆ ಸಾಂಸಾರಿಕ ನೋಪು, ಸಂಕಟಗಳನ್ನು ಅನುಭಾವಿಸಿದ್ದು-ಹೀಗೆ ಪ್ರತಿಯೊಂದು ವಿವರವೂ ನಿವೇದಕ ತಂತ್ರದಿಂದ ನಿರ್ವಹಿಸಿದ್ದಾರೆ. ಒಮ್ಮೊಮ್ಮೆ ನಿವೇದನ ನಿರೂಪಣೆಯ ಸಂದರ್ಭದಲ್ಲಿ, ಪ್ರಾಶ್ನಾಬ್ಯಾಸ ಮಾದರಿಯಲ್ಲಿ, ಶರೀಫರು ಮತ್ತು ಗುರುಗಳ ನಡುವಿನ ಸಂಭಾಷಣೆ, ಜನರ ಗದ್ದಲ ಇತ್ಯಾದಿಗಳನ್ನು ಧ್ವನಿ ವೈವಿಧ್ಯಗಳಿಂದ ನಿರ್ವಹಿಸಲಾಗಿದೆ. ಅಲ್ಲಲ್ಲಿ ಶರೀಫರ ತತ್ತ್ವಪರದಗಳನ್ನು ನಿರೂಪಣೆಯ ಸಂದರ್ಭದಲ್ಲಿ ಬಳಸಿಕೊಳ್ಳಲಾಗಿದೆ. ಮತ್ತೊಂದು ವಿಶೇಷವಾದ ಅಂಶವೆಂದರೆ, ಶರೀಫರ ತತ್ತ್ವಪರದಗಳಲ್ಲಿನ ತಾತ್ಪರೆ ಅಂಶಗಳ.

ತತ್ವಧರ್ಮಗಳ ವಿವರಣೆಯ ಮೂಲಕ, ಮಳಗಿಯವರ ವಿಚಾರ ಮಂಧನ, ವಿಮರ್ಶಕ ದೃಷ್ಟಿಗಳೂ ಈ ಮಾಧ್ಯಮದಲ್ಲಿಯೂ ಕಾಣಿಸಿಕೊಂಡಿರುವುದು ಮುಖ್ಯ ಸಂಗತಿಯಾಗಿದೆ.

ಇದೇ ರೀತಿಯ ಮತ್ತೊಂದು ಶಬ್ದಚಿತ್ರ (ಇನೆಯ) ಕನಾಟಕ ಕುಲಪುರೋಹಿತರೆಂದು ಕರೆಸಿಕೊಂಡ ಆಲೂರು ವೆಂಕಟರಾಯರನ್ನು ಕುರಿತಾದ್ದು. ಮಳಗಿಯವರಿಗೆ ಆಲೂರು ವೆಂಕಟರಾಯರು ಬಹಳ ಹತ್ತಿರದಿಂದ ಪರಿಚಿತರಾದವರು. ಅವರ ಮನೆಯಲ್ಲಿದ್ದುದನ್ನು, ಅವರನ್ನು ತಂದೆಯಾಗಿ ಭಾವಿಸುತ್ತಿದ್ದುದನ್ನು ಒಂದು ಕಡೆ ಹೇಳಿಕೊಂಡಿದ್ದಾರೆ. ಆಲೂರಲ್ಲಿದ್ದ ಪ್ರಚಂಡ ಕನ್ನಡ, ಕನಾಟಕಗಳ ಬಗೆಗಿನ ಟೀಕಿ, ಟಿಕೀಕರಣಕ್ಕಾಗಿ ಬಿರುಗಾಳಿಯಂತೆ ಸಂಚರಿಸಿ, ಕನ್ನಡ ಮನಗಳನ್ನು ಸಂಘಟಿಸಿ, ಕನಾಟಕ, ಕನಾಟಕತ್ವ ಪರಿಕಲ್ಪನೆಗಳಿಗೆ ಹೋಸ ವ್ಯಾಖ್ಯಾನವನ್ನು ನೀಡಿ, ತಮ್ಮ ಜೀವನ ಸರ್ಪಸ್ವವನ್ನೂ ಹೋರಾಟಕ್ಕಾಗಿ ಮೇಸಲಿಟ್ಟು, ಆಲೂರರ ಬಗೆ ಮಳಗಿ ಅವರು ತಾವು ಇರಿಸಿಕೊಂಡಿದ್ದ, ಬೆಳಿಸಿಕೊಂಡಿದ್ದ ಭಕ್ತಿ ಗೌರವಗಳ ಅಭಿವೃತ್ತಿಗೆ ಅವಕಾಶಕ್ಕಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಆಕಾಶವಾಣಿ ಪ್ರಸಾರಕ್ಕಾಗಿ ಆಲೂರರ ಬಗೆ ಬರೆಯಬೇಕಾದ ಅವಕಾಶ ತಾನಾಗಿ ಸಿಕ್ಕಿತು. ಇಲ್ಲಿಯೂ ನಿವೇದಕನ ಮತ್ತು ಪ್ರಾಶ್ನಾಬಾಕ್ ತಂತ್ರದ ಮೂಲಕ ಈ ಕನಾಟಕ ಕುಲಪುರೋಹಿತ ಆಲೂರು ವೆಂಕಟರಾಯರ ಜನನ, ಭಾಲ್ಯ, ವಿದ್ಯಾಭ್ಯಾಸ, ನಡೆಸಿದ ವೃತ್ತಿ, ಪ್ರವೃತ್ತಿ, ಅವರ ಕನಾಟಕತ್ವದ ಚಿಂತನೆಗಳು, ಕನಾಟಕದ ಸಾಂಸ್ಕೃತಿಕ ಪರಂಪರೆಯ ವೈಭವ ಶ್ರೀಮಂತಿಕೆಗಳು, ಆಲೂರರ ಕನ್ನಡಪರ ಸಂಘಟನಾತ್ಮಕ, ಪತ್ರಿಕೆಾಧ್ಯಮ, ಗ್ರಂಥರಚನೆ, ರಾಷ್ಟ್ರೀಯ ಚಳುವಳಿಯ ಸಂದರ್ಭದಲ್ಲಿ ಆಲೂರರು ವ್ಯಕ್ತಪಡಿಸಿದ ಅಭಿಪ್ರಾಯಗಳು, ನಿಲ್ವಾಗಳು ಇತ್ಯಾದಿ ಎಲ್ಲ ವಿವರಗಳನ್ನು ಬಹಳ ವಿಸ್ತೃತವಾಗಿ ನೀಡಿದ್ದಾರೆ.

ನಿವೇದಕ ಸನ್ನಿಹಿತ ಸಂದರ್ಭಗಳನ್ನು, ವಿವರಿಸಿದ ಕೂಡಲೇ, ಆ ಸಂದರ್ಭದಲ್ಲಿ ಆಲೂರರ ಮತ್ತು ಅನ್ಯಪಾತ್ರಗಳ ನಡುವಿನ ಸಂಭಾಷಣೆಗಳು ಒಂದು ನಾಟಕೀಯ ದೃಶ್ಯ ಕಲ್ಪನೆಯನ್ನು ಸೃಷ್ಟಿ ಮಾಡುತ್ತವೆ. ಆಲೂರಲೇ ಸ್ವತಃ ಅನೇಕ ಪ್ರಸಂಗಗಳನ್ನು ವಿವರಿಸುತ್ತಾರೆ. ತಮ್ಮ ಅನುಭವಗಳನ್ನು, ಅಭಿಪ್ರಾಯಗಳನ್ನು, ನಡೆದ ಫಟನೆಗಳನ್ನು ನಿವೇದಿಸುತ್ತಾರೆ. ನಿವೇದಕ-ಆಲೂರರ ಮಾತುಗಳಲ್ಲಿ ಕೇಳಬೇಕು ಎಂದು ಹೇಳಿ ಹಿಂದೆ ಸರಿಯುತ್ತಲೇ ಆಲೂರರ ಧ್ವನಿಯಲ್ಲಿ ಮಾತುಗಳು ಕೇಳಬರುತ್ತವೆ. ಮಳಗಿಯವರು ಆಲೂರನ್ನು ಸ್ವತಃ ಕಂಡಿದ್ದುದೇ ಅಲ್ಲದೆ, ಅವರ ಬಗೆ ಅನೇಕ ಮಾಹಿತಿಗಳನ್ನು, ವಿವರಗಳನ್ನು ವಿಪುಲವಾಗಿ ಸಂಗ್ರಹಿಸಿದ್ದರ ಜೊತೆಗೆ ಆಲೂರರದೇ ಆದ ‘ಸ್ತುತಿಗಳು’ ಎಂಬ ಆತ್ಮಕಥನ ಮತ್ತೆ ವಿಚಾರಗಳನ್ನು ಒದಗಿಸಿಕೊಟ್ಟದರ ಮೂಲಕ ಈ ಶಬ್ದಚಿತ್ರ ಒಂದು ಸಮಗ್ರಾಂತಿ ಮತ್ತು ಆಲೂರರ ಬದುಕು, ವೈಕಿಷ್ಠ, ನಾಡು, ನುಡಿ, ರಾಷ್ಟ್ರೀಯತೆ, ಸ್ವಾತಂತ್ರ್ಯ, ಚಳುವಳಿಗಳು ಭಾರತೀಯತೆ, ಆಗಿನ ಸಂದರ್ಭದ ವಿವರಗಳೂ ಆದೆ ರಾಜಕೀಯ, ಸಾಮಾಜಿಕ ಸ್ಥಿತಿಯಲ್ಲಿ ಇತ್ಯಾದಿಯಾಗಿ ಅನೇಕ ಪರಿಕಲ್ಪನೆಗಳ ಬಗೆಗಿನ ಅವರ ಚಿಂತನೆಗಳು, ವಿಚಾರಗಳು, ಈ ಒಂದು ಪ್ರಾಟ್ ಶಬ್ದಚಿತ್ರದಲ್ಲಿ ಅಡಕವಾಗಿ ಕಟ್ಟಿಕೊಟ್ಟಿದ್ದಾರೆ. ಮಾಸ್ತವವಾಗಿ ಈ ಶಬ್ದಚಿತ್ರ ಆಲೂರರ ಶತಮಾನೋತ್ತಮ ಆಚರಣೆಯ

ವರ್ಣದಲ್ಲಿ ಬರೆದಿದ್ದು, ಆಲೂರರಗೆ ಸಂದ ಗೌರವ ಸಮರ್ಪಣೆಯಂತಿದೆ ಈ ಶಬ್ದ ಚಿತ್ರ, ಶಬ್ದ ಚಿತ್ರವನ್ನು ಅತ್ಯಂತ ಪರಿಣಾಮಕಾರಿಯಾಗಿ ರೂಪಿಸಿದ್ದಾರೆ.

ಶ್ರೀರಂಗ-ಪುರುಷಾಧ್ರ-ಎಂಬ ಎಂಟನೆಯ ಬಾನುಲಿ ನಾಟಕ, ಇಂಗ್ಲಿಂದು ಪ್ರಸಾರವನ್ನು ಕಂಡಿದೆ. ಇದು ಶ್ರೀರಂಗರ ಪುರುಷಾಧ್ರ ಎಂಬ ಕಾದಂಬರಿಯ ರೇಣಿಯೋ ನಾಟಕ ರೂಪಾಂತರವಾಗಿದೆ. ಕಾದಂಬರಿ ಪ್ರಕಾರವನ್ನು ಧನಿ ಮಾಧ್ಯಮಕ್ಕೆ ಅಳವಡಿಸುವುದೇ ಒಂದು ದೊಡ್ಡ ಸವಾಲು. ಅಂಥಾದ್ದರಲ್ಲಿ ಶ್ರೀರಂಗರ ಅತ್ಯಂತ ಸಂಕೀರ್ಣವಾದ ಕಥಾನಕವನ್ನು ಅದೂ ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯತ್ತರ ಕಾಲಫಟ್ಟದಲ್ಲಿನ ಸನ್ನಿಹಿತಗಳನ್ನು, ಫಟನೆಗಳನ್ನು ನಿರೂಪಿಸುವುದು ಮತ್ತೂ ಕ್ಷಿಪ್ರವಾದ ಸಮಸ್ಯೆಯೇ ಆಗಿರುವಾಗ ಮಳಗಿಯವರು ಅದನ್ನು ಅಧ್ಯತ್ವವಾದ ರೀತಿಯಲ್ಲಿ ಈ ಮಾಧ್ಯಮಕ್ಕೆ ರೂಪಕವಾಗಿ ಅಳವಡಿಸಿದ್ದಾರೆ. ಇಂಗ್ಲಿಂದ ಇಂಗ್ಲಿಂದ ವರೆಗೆ ಕಢೆ. ಈ ಕಢೆಯಲ್ಲಿ ಪ್ರಮುಖವಾಗಿ ನಾಲ್ಕು ಪಾತ್ರಗಳು ಕಾಣಿಸಿಕೊಳ್ಳುತ್ತವೆ. ಈ ನಾಲ್ಕು ಜನ ಆಪ್ತ ಸ್ನೇಹಿತರಾದರೂ ಅವರ ಆಲೋಚನೆಗಳು, ತಾತ್ಕಿಕ ನಂಬಿಕೆಗಳೂ ಭಿನ್ನಭಿನ್ನವಾಗಿವೆ. ಶ್ರೀರಂಗರು ಈ ಪಾತ್ರಗಳನ್ನು ಧರ್ಮ, ಅರ್ಥ, ಕಾಮ, ಮೋಕ್ಷವೆಂಬ ನಾಲ್ಕು ಪುರುಷಾಧ್ರಗಳನ್ನು ಪ್ರತಿನಿಧಿಸುವಂತೆ ಸೃಷ್ಟಿಸಿದ್ದಾರೆ. ಒಬ್ಬೊಬ್ಬರೂ ಒಂದು ನಿಲ್ವು; ಒಬ್ಬೊಬ್ಬರಿಗೂ ಒಂದೊಂದರಲ್ಲಿ ಆಸ್ತಿ. ಈ ರೂಪಕದ ಹಿನ್ನೆಲೆಯಿಂದರೆ, ಇಂಗ್ಲಿಂದ ಜೂನ್ ಇನೆಯ ದಿನಾಂಕದಂಡು ಬ್ರಿಟಿಷ್ ಸರಕಾರ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಈ ಮೂರೂ ಪಾಕ್ಜಳು ಮಾಡಿಕೊಂಡ ಒಡಂಬಡಿಕೆಯ ಮೇರೆಗೆ ಇಂಗ್ಲಿಂಡ ಆಗಸ್ಟ್ ಹದಿನ್ಯೇದರಂದು ಭಾರತ ಒಡೆದು ಹೋಳಾಗುತ್ತೇ ಸ್ವಾತಂತ್ರ್ಯ ಪಡೆಯಿತು. ಅಧಿಕಾರ ಏರಡೂ ಕಡೆಗೆ ಹಂಚಿಕೆಯಾಯಿತು. ಪರಿಣಾಮ ಭಯಂಕರವಾಗಿತ್ತು. ಸೌಹಾದರ, ಸಂತೋಷ, ಸಂಭೂಮಜೊಂದಿಗೆ ಆಚರಿಸಿಕೊಳ್ಳಬೇಕಿದ್ದ ಸ್ವಾತಂತ್ರ್ಯದ ಹಬ್ಬದ ಸಂದರ್ಭದಲ್ಲಿಯೇ ಮತ್ತೆಯ ಗಲಭಿಗಳು, ಮಾರಣಮೋಮಗಳು ನಡೆದಿದ್ದವು. ನಿರೀಕ್ಷಿಸಿದಕ್ಕಿಂತ ಭಿನ್ನವಾದ ಪರಿಣಾಮಗಳಿಂದ ಗಾಂಧಿಜಿಯವರೂ ಆಫಾತ್ಕೆ ಒಳಗಾಗಿದ್ದರು. ಇಂತಹ ಸನ್ನಿಹಿತ, ಸಂದರ್ಭ ಫಟನೆಗಳಿಗೆ ಸಾಕ್ಷಿಯಾಗಿಯೂ, ಸ್ವತಃ ಅವುಗಳ ಭಾಗವಾಗಿಯೂ ಇದ್ದ ಈ ನಾಲ್ಕು ಪಾತ್ರಗಳ ಮೂಲಕ ಶ್ರೀರಂಗರು, ಸ್ವಾತಂತ್ರ್ಯ, ದೇಶಪ್ರೇಮ, ಆದರ್ಶಗಳು, ಮೌಲ್ಯಗಳು-ಇತ್ಯಾದಿಗಳನ್ನು ಈ ಸಂದರ್ಭದ ಹಿನ್ನೆಲೆಯಲ್ಲಿ ವ್ಯಂಗ್ಯ, ವಿದಂಬನೆಯ ಧಾಟಿಯಲ್ಲಿ ವಿಮರ್ಶೆಗೆ ವಿಶೇಷಜ್ಞತ್ವದ ತೊಡಗುತ್ತಾರೆ. ಕೆಂದ್ರ ಪಾತ್ರವಾದ ಮಾಧವ, ಗಾಂಧಿವಾದಿ, ಆದರ್ಶಾಗಿ ಮೌಲ್ಯಗಳಿಗೆ ತೆತ್ತುಹೊಂಡವನು. ಕಡೆಗೆ ಅವನ ಬದುಕು ದುರಂತದಲ್ಲಿ ಪರ್ಯಾವರಣಾವಾಗುತ್ತದೆ. ಆದರೆ ಇವನ ಉಳಿದ ಮೂವರು ಸ್ನೇಹಿತರು, ಅವರಲ್ಲಿ ಒಬ್ಬ ಶ್ರೀಧರ ಎನ್ನುವವನು ಮಾಡವನ ಆಶ್ರೀಯ ಮಿತ್ರ, ಅವನ ಬಗೆ ತೀರ್ಥಾ ಕಳಕ್ಕಿಂತ ಉಳಿದವನು, ಸಮಾಜವಾದದತ್ತ ಒಲಿದಿದ್ದವನು. ಮತ್ತೊಬ್ಬ ಅನಂತ ಬುರುಕು ಬಿಂಧಿಯ ವಾದ ಚರುರ, ಸ್ವಾರ್ಥಸಾರ್ಥಕ, ಮಗದೊಬ್ಬ ಹನುಮಂತ ರಾಜಕಾರಣೀಯೊಬ್ಬನಿಗೆ ಇರಬೇಕಾದ ಎಲ್ಲ ಚಾಣಾಕ್ ಗುಣಗಳೂ,

ಗೋಸುಂಬಿತನ ಎಲ್ಲವುಗಳಲ್ಲಿ ಬಹಳ ನಿಷ್ಕಾತನಾಗಿದ್ದವನು, ವಿನೋದಪ್ರಿಯತೆ ಸಮಯ ಸಾಧಕ ಚಾತುರ್ಯಗಳನ್ನು ಚೆನ್ನಾಗಿ ರೂಢಿಸಿಕೊಂಡಿದ್ದವನು.

ಈ ಭಾನುಲಿ ರೂಪಕ, ೧೯೨೦ರಿಂದ ೧೯೪೫ರವರೆಗಿನ ಎಲ್ಲ ಚಳುವಳಿಗಳಲ್ಲಿ. ತನ್ನ ಸೈಂಟರೋಂದಿಗೆ ಸ್ಥಿಯವಾಗಿ ಭಾಗವಹಿಸಿದ. ‘ಘರ್ಮ’ ಪ್ರತಿನಿಧಿಸುವ ಮಾಧವ ಹೋರಾಟದ ಫಲವಾದ ಸ್ವಾತಂತ್ರ್ಯವರ್ತವದ ಸಂಭವವನ್ನು, ರೋಗಪೀಡಿತ ಸ್ಥಿಯಲ್ಲಿಯೂ ಅನುಭವಿಸುತ್ತಾ ಸ್ವಾತಂತ್ರ್ಯದ ಭಾಗ್ಯ ಲಭಿಸಿದ್ದಕ್ಕಾಗಿ ಧನ್ಯತೆಯ ಭಾವವನ್ನು ತಲುಪುತ್ತಾನೆ. ಹಾಗೆಯೇ Nostalgic ಆಗಿ ೧೯೨೦ರಲ್ಲಿ ತಾವು ಗೆಳೆಯರು ಇನ್ನೂ ವಿದ್ಯಾರ್ಥಿ ಸ್ಥಿಯಲ್ಲಿ ಇರುವಾಗ ಅಂದನ ರಾಜಕೀಯ ಚಳುವಳಿಗಳನ್ನು, ಚಳುವಳಿಗಳ ಭಾಗವಾಗಿದ್ದ ಗಾಂಧಿ, ತಿಳಕರು ಮೊದಲಾದವರ ರಾಜಕೀಯ ನಿಲುವುಗಳನ್ನು, ಅಂದು ಫೆಟಿಸಿದ ಫಟನೆಗಳ ಪರಿಣಾಮಗಳನ್ನು ಮೇಲುಕು ಹಾಕುತ್ತಾರೆ. ಘಳ್ಳಶ್ರೋಭ್ಯಾಕ್ಸೋನಲ್ಲಿ ಅವರು ಭಾಗವಹಿಸಿದ ಹೋರಾಟದ ಅನುಭವಗಳನ್ನು ಹಂಚಿಕೊಳ್ಳುತ್ತಾ ಅವರವರ ರಾಜಕೀಯ ವಿಚಾರಗಳನ್ನು ವ್ಯಕ್ತಪಡಿಸುತ್ತಾರೆ. ಮಾಧವನಿಗೆ ಇದ್ದ ಗಾಂಧಿ ನಿಷ್ಪೇ. ಅಹಿಂಸೆ, ಸತ್ಯಾಗ್ರಹ ಅಸ್ತೃತೆ ಇತ್ಯಾದಿಗಳ ಬಗೆಗಿನ ಗಾಂಧಿ ನಿಲುವುಗಳನ್ನು ವ್ಯಂಗ್ಯ. ವಿದಂಬನೆಗಳಿಗೆ ಒಳಗಾಗಿಸುತ್ತಾರೆ. ಅವರವರ ನಂಬಿಕೆಯ ತತ್ವಗಳನ್ನು ಪರಸ್ಪರ ಟೀಕಿಸುತ್ತಾರೆ, ಲೇವಡಿ ಮಾಡುತ್ತಾರೆ. ಮಾಧವನ ಹೊರತು ಆ ಮೂವರು ಗೆಳೆಯರೂ ಬದುಕನ್ನು ಪ್ರಾಣಿಕೆಲ್ಲಾ ಆಗಿ ನೋಡುತ್ತಾರೆ. ಮಾಧವ ದೇಶಸೇವೆಗೆಂದು ಕಾಲೇಜು ಬಿಟ್ಟರೆ, ಶ್ರೀಧರ, ಹಮ್ಮೂ ಬದುಕಿಗೆ ಬೇರೆ ಬೇರೆ ಪರ್ಯಾಯಗಳನ್ನು ಕಂಡುಕೊಳ್ಳಲು ಕಾಲೇಜು ಬಿಡುವುದೋ, ಅಥವಾ ಮತ್ತಾವುದಾದರೂ ಹಾದಿ ಹಿಡಿಯುವುದೋ ಎಂದು ಯೋಚಿಸುತ್ತಾರೆ, ಶ್ರೀಧರನಿಗಂತೂ ಮಹಾತ್ಮಾಗಾಂಧಿಯ ಉದ್ದೇಶಗಳ ಜೊತೆಗೆ ಕೈ ಜೋಡಿಸಬೇಕೆಂಬ ಆಸೆಯಿಂದ ಚಳುವಳಿಗಳಿಗೆ ಧುಮುಕುವುದಿಲ್ಲ.

೧೯-೨೧ ವಯಸ್ಸಿನ ಅವಧಿಯಲ್ಲಿ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದವರು, ೪೪-೪೬ರ ಪಾಯದಪ್ಪು ಹೊತ್ತಿಗೆ ಸ್ವಾತಂತ್ರ್ಯವನ್ನು ಲಭ್ಯವಾಗಿಸಿಕೊಂಡರಾದರೂ ಈ ನಾಲ್ಕು ಗೆಳೆಯರ ಬದುಕುಗಳು ಬೇರೆ ಬೇರೆ ರೀತಿಯಲ್ಲಿ ರೂಪಗೊಂಡವು. ಅತಿಯಾದ ಆದರ್ಶಗಳು, ಮೌಲ್ಯಗಳು, ದೇಶಪ್ರೇಮ, ಗಾಂಧಿ ನಿಷ್ಪೇಗಳಿಗೆ ತೆತ್ತುಕೊಂಡ ಮಾಧವನಿಗೆ ದೊರೆತದ್ದು, ರೋಗರುಜಿನಗಳು, ಕಿತ್ತು ತಿನ್ನುವ ಬಡತನೆ ! ಅನಂತ ಐವಾಸ್ ಹಾಸು ಮಾಡಿ ದೊಡ್ಡ ದೊಡ್ಡ ಅಧಿಕಾರ ಸ್ವಾನಗಳಲ್ಲಿ ಮರೆದ, ಹಮ್ಮೂ ರಾಜಕೀಯ ಸೇರಿ ಶಾಸಕನಾದ, ಶ್ರೀಧರ ಸಮಾಜವಾದಿ ತತ್ವಗಳನ್ನು ನಂಬಿದವನಾಗಿ ದ್ವಾರಿಂದ ಮಾಧವನ ಪರಿಶೀತಿಗಳಿಗೆ ಸ್ವಂದಿಸುತ್ತಾ. ಅವನ ಸಂಕಟಗಳ ಬಗ್ಗೆ ಕರುಣೆ, ಅನುಕಂಪಗಳನ್ನು ತೋರಿದ. ಇಪ್ಪತ್ತು ವರ್ಷಗಳ ನಂತರ, ಸ್ವಾತಂತ್ರ್ಯವರ್ತದ ದಿನ ತಮ್ಮ ಹಳೆಯ ಗೆಳೆಯ, ಆದರ್ಶವಾದಿ ಮಾಧವನನ್ನು ಅವನ ಕನಸು ನನಸಾಗಿರುವ ಸಂದರ್ಭದಲ್ಲಿ ಅಭಿಂದಿಸಿ ಸಂತೋಷ ಹಂಚಿಕೊಳ್ಳಲು ಒತ್ತಾಯದಿಂದಲೋ, ಸ್ವಸಂತೋಷದಿಂದಲೋ ಬಂದರಾದರೂ, ಅವರಿಗೆ ಎದುರಾದದ್ದು ಜೀವಂತ ಮಾಧವನಲ್ಲ. ಕೈಲಿ ಧ್ವಜ ಹಿಡಿದೇ ದೀರ್ಘ ನಿದ್ರೆಗೆ ಸಂದಿದ್ದ ಸ್ಥಿಯಲ್ಲಿನ ಹೆಣವನ್ನು!

ನಾಟಕದ ಇಂಥ ಸಂಕೀರ್ಣ ವಸ್ತುವನ್ನು ಅಶ್ಯಂತ ಸಮರ್ಪಿಸಿದ್ದಾರೆ. ದೃಶ್ಯಗಳು ೧೯೨೦-೧೯೪೫ರ ಕಾಲಘಟ್ಟಗಳಿಗೆ ಶಿಫ್ಝ್ ಆಗುತ್ತೆಲೇ ಚಲಿಸುತ್ತೆವೆ. ಗಾಂಧಿಯ ಎಷ್ಟೋ ಚಳುವಳಿಗಳು ವ್ಯಧ ಮತ್ತು ಅರ್ಥಪೀಠ ಎನ್ನುವ ಧ್ವನಿ ಹೊಮ್ಮುತ್ತದೆ. ಮಾಧವ ಪ್ರಾಣತ್ವಾಗ ಮಾಡಿದ, ಆದರೆ ಗೆಳೆಯರಾದ ಹಮ್ಮೂ ಅನರಂತರ ಗವರ್ನರ್ ಆಗುವ ಜೀಫ್ ಸೆಕ್ರೆಟರಿ ಆಗುವ, ಕನಸುಗಳಲ್ಲಿ ಸಂಭವಿಸುವ ದೃಶ್ಯವೇ ಇಡೀ ನಾಟಕದ ವ್ಯಂಗ್ಯವಾಗಿದೆ.

ಒಂಬತ್ತನೇಯದಾದ ‘ಪಕ ಕುಟುಂಬ’ ರೂಪಕ ಒಂದು ಕುಟುಂಬದ ಆಗುಹೋಗಳ ಕಥೆಯಾಗಿದೆ. ಅವಿಭಕ್ತ ಕುಟುಂಬದ ಪ್ರಯೋಜನಗಳು, ಏಭಕ್ತ ಕುಟುಂಬದ ಸಮಸ್ಯೆಗಳು-ಇವುಗಳನ್ನು ಎತ್ತಿ ತೋರಿಸುವ ಪ್ರಯತ್ನವೇ ಈ ನಾಟಕ. ಒಂದು ಕುಟುಂಬದ ಅಣ್ಣ ತಮ್ಮಂದಿರು, ತಂದೆಯ ಸಾವಿನ ನಂತರ, ಅಣ್ಣ-ತಮ್ಮಂದಿರ ಹೆಂಡಂದಿರ ನಡುವೆ ಒಂದಲ್ಲಿ ಒಂದು ಕಾರಣಕ್ಕೆ ವಿರಸ ಉಂಟಾಗಿ, ಬೇರೆ ಬೇರೆಯಾಗಿ ಹಚಿಹೋಗಿ ಸಂಸಾರ ನಡೆಸಬೇಕಾಗಿ ಬರುತ್ತದೆ. ಆದರೆ ಕ್ರಮೇಣ, ಒಬ್ಬೋಬ್ಬರ ಮನೆಯಲ್ಲಿ ಕಷ್ಟಗಳೂ ಸಮಸ್ಯೆಗಳೂ ಉದ್ದೇಷಿಸಿ, ನಿಭಾಯಿಸಲಾಗದ ಸಂಕಟ ಪಡುವಂತಾಗುತ್ತದೆ. ಜಡ್ಟು ಹಿಡಿದು ಮಲಗಿದ ಲಜ್ಜಪನ್ನ ಹೆಂಡತಿ, ಬಾಣಂತಿಯಾಗಿರುವ ರಾಮಣ್ಣನ ಹೆಂಡತಿ, - ಎರಡೂ ಮನೆಗಳಲ್ಲಿ ಸಹಾಯಕ್ಕೆ, ಸಮಯಕ್ಕೆ ಯಾರೂ ಇಲ್ಲದಂತಾಗಿ ಕಷ್ಟ ಅನುಭವಿಸಿದ ಮೇಲೆ, ಪಾಡು ಪಟ್ಟ ಮೇಲೆ ಒಂದಾಗಿ ಬಾಳುವುದರ ಸುಖಿದ ಅರ್ಥ ತಿಳಿದುಬಂದಾಗ, ಪೂರ್ವ ವೈರ, ವಿರಸಗಳನ್ನು ಮರೆತು, ಗಂಡಸರು ಅಷ್ಟೇ ಅಲ್ಲ ಹೆಂಗಸರೂ ಒಂದಾಗುತ್ತಾರೆ. ಕೂಡಿ ಬಾಳುವುದರಲ್ಲಿ ಸುವಿವಿದೆ ಎಂಬ ಸಂದೇಶವನ್ನು ಸಾರುವ ಈ ನಾಟಕ ಅಶ್ಯಂತ ಸರಳವಾಗಿದೆ. ಆಪತ್ತಾಲದಲ್ಲಿ, ಸಂಕಷ್ಟಗಳಲ್ಲಿ ಒಬ್ಬಿಗೆಂಬರು ನೆರವಾಗಲು, ಸುಖ ಸಂತೋಷಗಳಲ್ಲಿ ಬದುಕಲು ಪಕ ಕುಟುಂಬ ಅರ್ಥವಾ ಅವಿಭಕ್ತ ಕುಟುಂಬವೇ ಸರಿಯಾದ ಸಮರ್ಪಿಸಿದವ ಹಾದಿ ಎನ್ನುವುದು ಲೋಕಾನುಭವದ ಮಾತಾಗಿದೆ.

ಇನ್ನು ಕಡೆಯದಾದ ‘ಪ್ರೌಣಾಂ ಪುಂಗವ’ ಎನ್ನುವ ನಾಟಕವನ್ನು ಲೇಖಕರೇ ಅಸಂಬಧಿಸಬೇಕಾಗಿ, ಹುಟ್ಟು ನಗೆಯೇ ಇದರ ಪರಮಗುರಿ ಎಂದು ಗುರುತಿಸುತ್ತಾರೆ. ಈ ನಾಟಕ ಅರ್ಥವಾ ರೂಪಕದಲ್ಲಿನ ಹೆಸರುಗಳೇ ಮೊದಲಿಗೆ ವಿಚಿತ್ರವೆನಿಸಿದೆ. ‘ಶಾಪಂ’ ಎಂಬ ರಂಗಮಂದಿರ, ನಾಯಾರ್ ಖಾನ್ ಎಂಬ ಗವಾಯಿ, ಟ್ರಿಕ್ಕುಗಟ್ಟಲೆ ವಾದ್ಯಗಳು, ಭಜಕರ ಪ್ರಚಾರ, ಟಿಕೆಟಿಗಾಗಿ ನೂಕೆನುಗ್ಗಲು, ಗಲಭೆ ಏನೇನೋ ನಿರೀಕ್ಷೆಗಳನ್ನು ಇಟ್ಟಿಕೊಂಡು ಒಂದವರಿಗೆ ಟಿಕೆಟು ದೊರೆಯದೆ ಹತಾಶೆ, ನಿರಾಶೆ ಎಲ್ಲವೂ ಅಣಿಯಾಗಿ. ಹಾಡುಗಾರಿಕೆಗೆ ವೇದಿಕೆ ಸಜ್ಜಾಗಿ ಕಾರ್ಯನಿರ್ವಹಕನಿಂದ ಶ್ರೋತೃಗಳಿಗೆ, ಸಂಗೀತ ಶಾದೂಲರ ಬಗೆಗೆ ಹೊಗಳಿಕೆಯ ಸುರಿಮಳೆ, ಹೊಸ ಹೊಸ ರಾಗಾಲಾಪದ ಭರವಸೆಗಳು ಮುಗಿದ ಮೇಲೆ ಸಂಗೀತ ಶಾದೂಲರಿಂದಲೇ ತಾವು ಹಾಡುವ ರಾಗಗಳ ಬಗೆಗೆ ಅಸಂಬಧಿಸಬೇಕಾಗಳು, ಮಿಯಾಮಲ್ಲಾರ್, ಹಯ ಹಯವಂತಿ, ವೃಕ್ಷಧ್ವನಿ, ಹಿಂದೋಳ ಮುಂದೋಳ, ಯಮನ ಕಲ್ಯಾಣ-ಇತ್ಯಾದಿ ಅಸಂಬಧಿಸಬೇಕಾಗಳನ್ನು

ಹಾಡಿ ಶೈತ್ಯಗಳನ್ನು ಮರಣಾಸನ್ನು ಸ್ಥಿತಿಗೆ ಕೊಂಡೊಯ್ದುವ ಸ್ಥಿತಿಯೇ ಇಡೀ ನಾಟಕದ ವಸ್ತುದ್ವಷ್ಟು, ವಿಕೃತ ಹಾಡುಗಾರಿಕೆ, ಅಸಂಬಧದ ರಾಗಸಂಯೋಜನೆ ಇವೆಲ್ಲವೂ ಹುಚ್ಚಾಟದ ಅಭಿವೃತ್ತಿಗಳೇ ಆಗಿರುವುದರಿಂದ ಇದನ್ನು ಅಸಂಬಧದ ಹುಚ್ಚಾಟವೆಂದೇ ಹೆಸರಿಸಿದ್ದಾರೆ.

ಮಳಗಿಯವರಿಗೆ ಮಾಡ್ಯಮಗಳ ಅರಿವಿದೆ, ರಂಗನಾಟಕ, ರೇಡಿಯೋ ನಾಟಕಗಳ ಸ್ಪರ್ಧಾಪ ಲಕ್ಷ್ಯಾಗಳ ಸೂಕ್ಷ್ಮನುಭವ ಇರುವುದರ ಮೂಲಕ ತಾವು ಬರೆದು ಪ್ರಸಾರಕ್ಕೆ ಒಳಪಡಿಸಿದ ಈ ಎಲ್ಲ ರೂಪಕಗಳು, ನಾಟಕಗಳು, ಶಬ್ದಚಿತ್ರಗಳು ಧಾರವಾಡ ಮತ್ತು ಬೆಂಗಳೂರು ಆಕಾಶವಾಸಿ ಕೇಂದ್ರಗಳಿಂದ ಪ್ರಸಾರವಾಗಿ ಒಳ್ಳೆಯ ಪ್ರತಿಕ್ರಿಯೆ ಪಡೆದಿದೆ.

**ಬಾಳ ದಾರಿಯಲ್ಲಿ :** ಪ್ರೌ. ಮಳಗಿಯವರು ಬೇರೆ ಬೇರೆ ಕೃತಿಗಳನ್ನು ಬರೆದಿರುವರಾದರೂ ‘ಬಾಳದಾರಿಯಲ್ಲಿ’ ಎಂಬುದೋಂದೇ ಕವನ ಸಂಕಲನ ಅವರ ಕಾವ್ಯಪುಟಿಭಿಗೆ ಸಾಕ್ಷಿಯಾಗಿದೆ. ಸಾಂದರ್ಭಿಕವಾಗಿ ಕವಿತೆಗಳನ್ನು ಬರೆದರೇ ಹೊರತು, ಕಾವ್ಯವನ್ನು ಪ್ರಮುಖ ಮಾಡ್ಯಮವನ್ನಾಗಿ ಮಾಡಿಕೊಳ್ಳಲಿಲ್ಲ. ಈ ಸಂಕಲನವೂ ಕೂಡಾ ದಿ. ಡಾ. ರಂ.ಶ್ರೀ. ಮುಗಳಿಯವರ ಜನಕತಮಾನೋತ್ತವದ ನೆನಪಿನ ಕಾಶಿಕೆಯಾಗಿ ೨೦೦೫ರಲ್ಲಿ ಪ್ರಕಟಗೊಂಡಿದೆಯಾದರೂ ಇದರಲ್ಲಿ ತಾವು ಬೇಂದ್ರೆ ಅವರ ಗಳಿಯರ ಗುಂಪಿನ ಸದಸ್ಯರಾಗಿದ್ದು. ಆ ಸಂದರ್ಭದಲ್ಲಿ ಅವರು ಹತ್ತಿರದಿಂದ ಗೌರವದಿಂದ ಕಂಡ ಹಿರಿಯ ಕವಿಗಳನೇಕರ ನೆನಪಿನಲ್ಲಿ ಬರೆದು ಕೃತಜ್ಞತೆ ಸಲ್ಲಿಸುವ ರೀತಿಯೂ ಇದಾಗಿದೆ. ಒಂದೊಂದು ಕವಿತೆಯೂ ಒಂದು ನಿರ್ದಿಷ್ಟ ಸಂದರ್ಭದ ಹಿನ್ನೆಲೆಯಲ್ಲಿ ಬರೆದುದಾಗಿರುವುದರಿಂದ ಇವುಗಳನ್ನು ಕಾಲಬದ್ಧ ಕವಿತೆಗಳಿಂದು ಕರೆದಿದ್ದಾರೆ. ಇಂದಿರಿಂದ ೨೦೧೦ರವರೆಗೆ ಬರೆದ ಒಟ್ಟು ಇಲ್ಲ ಕವಿತೆಗಳ ಸಂಕಲನ ಇದಾಗಿದೆ. ಪ್ರತಿಯೊಂದು ಕೃತಿಯಲ್ಲಿ ಮಳಗಿಯವರು ‘ಮೊದಲ ಮಾತಾಗಿ’ ತಮ್ಮ ಬರಹಗಳ, ಸನ್ನೀಹಿತ, ಅಲ್ಲಿನ ವಸ್ತು ಯಾಕೆ ಬರೆದೆ ಎಂಬುದಕ್ಕೆ ಸಮರ್ಥನೆ-ಇತ್ಯಾದಿಗಳನ್ನು ಕೂಡುವುದರ ಕಾರಣದಿಂದ ಸುಲಭವಾಗಿ ಓದುಗರ ಗ್ರಹಿಕೆಗೆ ದಪ್ಪತ್ತದೆ. ಈ ಸಂಕಲನದ ಕವಿತೆಗಳನ್ನು ‘ಕಾಲಬದ್ಧ ಕವಿತೆಗಳಿಂದ ಕರೆದದ್ದೇಕೆ ಎಂಬುದಕ್ಕೆ ಈ ರೀತಿ ವಿವರಣೆ ನೀಡುತ್ತಾರೆ. ‘ಬಾಳದಾರಿಯಲ್ಲಿ’ ಎಂಬ ನನ್ನ ಕವಿತಾ ಸಂಕಲನವನ್ನು ‘ಕಾಲಬದ್ಧ’ ಎಂದು ಶೀಇಂಕೆಯ ಬುಡದಲ್ಲಿ ಕಾಣಿಸ್ತೇನೆ. ಈ ಕವಿತೆಗಳು ಪ್ರತಿಯೊಂದೂ ಯಾವ ವರ್ಷ ಪ್ರಕಟಗೊಂಡಿತೆಂಬುದನ್ನೂ ಆಯಾ ಕವಿತೆಯ ಎಡಬದಿಯಲ್ಲಿ ಉಲ್ಲೇಖಿಸಿದ್ದೇನೆ. ಇದಕ್ಕೆ ಕಾರಣವೆಂದರೆ-ಆಯಾ ಕವಿತೆಯ ಮುಣ್ಣಿಗೆ ಆಯಾ ವರ್ಷ ನಡೆದ ಯಾವೋಂದು ಘಟನೆಯ ಅನುಭವವು ಹಿನ್ನೆಲೆಯಾಗಿತ್ತುಂದು ಸೂಚಿಸುವುದಾಗಿದೆ- ಎಂದು ತಮ್ಮ ಕವಿತೆಗಳ ಹಿನ್ನೆಲೆ ಜೊತೆಗೆ ಕವಿತೆಯ ವಸ್ತು ನಿರ್ದೇಶನವೂ ಸಾಧ್ಯವಾಗಿದೆ.

ಅವರೇ ಹೆಸರಿಸಿರುವ ಕವಿತೆಗಳಲ್ಲಿ ಒಂದಾದ ‘ಮಗು’ ಆಲೂರು ಪೆಂಕಟರಾಯರ ಮನೆಯಲ್ಲಿ ಇದ್ದಾಗ ವಿದ್ಯಾರ್ಥಿ ದೆಸೆಯಲ್ಲಿರುವಾಗ, ತಾವು ಪ್ರತ್ಯಕ್ಷವಾಗಿ ಕಂಡ

ಅನುಭವವನ್ನೇ ಕವಿತೆಯಾಗಿಸಿ, ಎ.ಆರ್.ಕ್ರೀ. ಅವರಿಂದ ಮತ್ತು ಬೇರೆ ಬೇರೆಯವರಿಂದ ಮೆಚ್ಚಿಗೆ ಪಡೆದು, ಪ್ರಯೋಧ ಕನಾರ್ಟಕದಲ್ಲಿ ಪ್ರಕಟವಾದ ಸಂಗೀತಿಯನ್ನು ನೆನಪಿಸಿಕೊಳ್ಳುತ್ತಾರೆ.

‘ಮೌನ ಸಪ್ತಾಹ’ ಕವಿತೆಗೆ ಹಿನ್ನೆಲೆ, ಗಳಿಯರ ಗುಂಪಿನ ಏಳು ಮಂದಿ ಸದಸ್ಯರು ಬೇರೆ ಬೇರೆ ಇಡೆಗಳಲ್ಲಿ ಮೌನ ಸಪ್ತಾಹ ಆಚರಿಸಿದ ನೆನಪಿನ ಚಿತ್ರಣವಾಗಿದೆ. ಅದೇ ರೀತಿಯಲ್ಲಿ “ಪುನರ್ಮಿಲನದ ನಂತರ” ಶಾಪಂತಲ ನಾಟಕ ಪಾಠ ಮಾಡಿದ ಅನುಭವವಿದ್ದರೆ, ‘ಶ್ರಮದಾನ ಮಾರ್ಗ’ಕ್ಕೆ ಅಧ್ಯಾಪಕರು ವಿದ್ಯಾರ್ಥಿಗಳು ಸೇರಿ ಗುದ್ದಲಿ ಸನಿಕೆ ಹಿಡಿದು ಶ್ರಮದಾನ ಮಾಡಿದ ಪ್ರಸಂಗದ ವಿವರಣೆ ಇದೆ. ಹೀಗೆ ಹಲವಾರು ಕವಿತೆಗಳು ಸನ್ನಿವೇಶ ಸಂದರ್ಭಗಳ ನೆನಪಿನ ವಿವರಣೆಯನ್ನು ಒಳಗೊಂಡಿದ್ದರೆ, ಬೇಂದ್ರೆ, ತೀ.ನಂ.ಶ್ರೀ., ರಾಜರತ್ನಂ, ಜವಾಹರ, ರಂ.ಶ್ರೀ.ಮುಗುಳಿ, ಅರವಿಂದ ಗಳಿಯ ಹೇಮಂತ-ಮುಂತಾದವರ ಪ್ರತಿಭೆ, ಪಾಂಡಿತ್ಯ ವಚನಸ್ವಿ ವ್ಯಕ್ತಿಪ್ಪ ಸ್ನೇಹ ಸಂಬಂಧಗಳ, ಶ್ರೀತಿಯ ಅನಾವರಣದ ಪ್ರಯತ್ನವನ್ನು ಕಾಣುತ್ತೇವೆ. ಮಳಗಿಯವರ ಮೇಮ್ಮೆತನದ ಗಾಢ ಅನುಭವಗಳೇ ಅವರ ಕೃತಿಗಳ ರಚನೆಗೆ ಅಧ್ಯತ ಪ್ರಚೋದನೆ, ಪ್ರೇರಣೆಗಳಾಗಿವೆ. ಮಳಗಿಯವರಲ್ಲಿ ಅಧ್ಯತ ಕಾವ್ಯಸ್ವಜಿನ ಸಾಮಧ್ಯ-ವಿದೆಯಾದರೂ ಯಾಕೋ ಏನೋ ಅದಕ್ಕಿಂತ ಬೇರೆ ಬೇರೆ ಶಿಸ್ತಗಳ ಕಡೆ ಮುಖ ಮಾಡಿಟ್ಟಿರು. ನಾದಲಯಭಾವ ಸಂಯೋಜನೆಯ ಸುಂದರ ಅಭಿವೃತ್ತಿಯನ್ನು ಸಾಧಿಸಿಕೊಂಡಿರುವುದಕ್ಕೆ ಹಲವಾರು ಕವಿತೆಗಳು ನಿದರ್ಶನಗಳಾಗಿವೆ.

ಮೋಲೆಯಂಡು ಪ್ರಶಾಂತವಾಗಿ ನಿದ್ದೆಗೆ ಸಂದ ಮಗುವನ್ನು ನೋಡ ನೋಡುತ್ತಿದ್ದಂತೆಯೇ ಕವಿಮನಸ್ಸು ಪಪ್ಪಲ್ಲಿತವಾಗಿ, ಮಗುವಿನ ಮುಗ್ಗತೆ, ಮನದ ಶುದ್ಧತೆ, ಮಗುಳುನಿಗೆ ಇವುಗಳ ಬಗ್ಗೆ ಬಿಂತಿಸುತ್ತ-ಮಗುವಿನ ಈ ಎಲ್ಲ ಸ್ಥಿರಗಳ ಮರ್ಮವನ್ನು ಯಾರಿಗಾದರೂ ಅರಿಯಲು ಸಾಧ್ಯವೇ ಎಂದು ಬರಗಿನಿಂದ ಪ್ರಶ್ನಿಸಿಕೊಳ್ಳುತ್ತಾರೆ. ‘ಅಕ್ಕ ಮದಿದಳೇ !’ ಸೋದರಿಯ ಸಾವಿನ ದುರಂತದ ಬಗ್ಗೆ ವಿಷಾದ ಗೀತೆಯಾದರೆ, ದೇವ, ಮನ್ನಿಸು ಕವಿತೆ, ನಿಸಗ್ರದಲ್ಲಿನ ಲತೆ, ಅರಳು, ಅಲೆಗಳು ನಗುವನ್ನು ಸ್ವಭಾವವಾಗಿ ರೂಢಿಸಿಕೊಂಡಿರುವಾಗ ತನಗೆ ಮಾತ್ರ ನಗಲು ಸಾಧ್ಯವಾಗುತ್ತಿಲ್ಲವಲ್ಲ, ಜಗತ್ತಿನ ದನಿಯೋಂದಿಗೆ ತನ್ನ ದನಿಯನ್ನು ಬರೆಸಲಾಗುತ್ತಿಲ್ಲವಲ್ಲ ಎಂಬ ಸಂಕಟದೊಂದಿಗೆ, ತನ್ನ ಈ ಸ್ಥಿತಿಗೆ ಭಗವಂತನೇ ಕಾರಣನೇನೋ ಎನಿಸುತ್ತದೆಯಾದರೂ. ಅವನಲ್ಲಿ ಕ್ಷಮೆಯಾಚನೆಗೆ ಮುಂದಾಗುತ್ತಿರುವುದನ್ನು ಕಾಣಿಸಿದ್ದಾರೆ.

ಸುಂದರ ಹೋಮಲ ಭಾವಗಳ ನಿರೂಪಣೆಗೆ ನಲ್ಲಿಯ ಹೋಪ ಕವಿತೆಯ ಈ ಸಾಲುಗಳನ್ನು ಗಮನಿಸಬಹುದು.

ನಲ್ಲಿಯನ್ನು ನಲ್ಲಿ, ಪರಮೆಯಾಗಿ, ಸುಳಿಗಳಿಯಗಿ ಬಂದು ಸಾಗ್ರತವನ್ನು ಈಯಬೇಕೆಂದು, ನಗಬೇಕೆಂದು ಬಯಸಿದಾಗ, ನಲ್ಲಿ ನೀಡುವ ಉತ್ತರ ಹೀಗಿದೆ :

“ಪರಮೆಯಾಗುತ ಬಂದು ಮೋರೆವಾಗ ಸ್ವಾಗತವ  
ಅರಳಾಗಿ ಈವೆನಂತೆ !

ಸುಳಿಗಾಳಿಯಾಗಿ ಬಾ, ಕೊಳವಾಗಿ ನಕ್ಕೇನು,  
ತಿಳಿದೀಗ ಹೋಹುದಲ್ಲೇ ?”

ಸುಂದರವಾದ ಜಿತ್ತಿಗಳು ! ದುಂಬಿಯಾಗಿ ಬಂದಾಗ ಹೂಗಳಿಂದ ಸ್ವಾಗತ,  
ಗಾಳಿಯಾಗಿ ಬಿಸಿದಾಗ, ಕೊಳದ ನೀರು ಕದಲಿ ಅಲೆಯ ರೂಪದಲ್ಲಿ ನಗೆಯ  
ಕಾಣಿಕೆ !

‘ಪುನರ್ಮಿಲನದ ನಂತರ’ ಕವಿತೆಯಲ್ಲಿ ದುಷ್ಯಂತನ ವಿರಹದ ನಂತರ ಮತ್ತೆ  
ಅವನನ್ನು ಸೇರಿಕೊಂಡಾಗ ಶಕುಂತಲಯ ಭಾವಷ್ಟಿಗಳು ಹೇಗಿದ್ದಿತೆಂಬುದರ ಕಲ್ಪನೆಯ  
ಚಿತ್ತ-ಹೀಗಿತ್ತು.

ಮಾತು ಏಂಚಾಗಿತ್ತು,  
ಮೌನ ಮೋಳಗಾಗಿತ್ತು  
ಸೂಸುಪೋಲುಮೆಯಮೋಫ ವರ್ಣವಾಯ್ತು  
ನಾಲ್ಕು ದಿನದಾ ಬಾಳು  
ಸಮರಸದ ಹೊಂಬಾಳು  
ಆತ್ಮಗಳ ಬಿತ್ತಿ ಬೆಳೆಕೊಂಡುದಾಯ್ತು !”

ನವ್ಯೋದಯದ ಎಲ್ಲ ಅಂಶಗಳನ್ನು ಒಳಗೊಂಡ ಹಲವು ಕವಿತೆಗಳು  
ಇರುವುವಾದರೂ, ವ್ಯಕ್ತಿ ಜಿತ್ತಿಗೀತೆಗಳು ಮಳಗಿಯವರ ಅನನ್ಯವಾದ ಭಕ್ತಿ, ಶ್ರದ್ಧೆ,  
ಗೌರವಗಳನ್ನು ಆ ವ್ಯಕ್ತಿಗಳ ಬಗೆಗೆ ಇರುವ ಬಗೆಯನ್ನು ಅನ್ಯಾದ್ಯತವಾಗಿ ಕಟ್ಟಿಹೊಡುತ್ತವೆ.  
ಸ್ವಷ್ಟ ತಂತ್ರದ ಮೂಲಕ ಭಾರತೀಯ ಕಣ್ಣಿದುರು ಕೃಷ್ಣ, ಪಾಢ್ಯ, ಸಿದ್ಧಾರ್ಥ, ಅಶೋಕ,  
ರಾಮಕೃಷ್ಣಪರಮಹಂಸ, ವಿವೇಕಾನಂದ ಮುಂತಾದ ಮಹಾ ಮಹಾ ಚೇತನಗಳ,  
ಮಹಾಸಾಧನಗಳು-ಮುಳಿದಾಡುತ್ತಿರುವಂತೆಯೇ, ತನ್ನ ಮಡಿಲೋಳಗೆ, ಆಗಸದ ಜಂದನೇ  
ಶಿಶುರೂಪ ತಳೆದು ಬಂದು ಬಿದ್ದುದು, ಅನುಭವವಾಗಿ, ಧಟ್ಟನೆ ನಿದ್ದೆ ತಿಳಿದೆದ್ದು.  
ಕನಸು ಸ್ತುತಿಗೆ ತೆಂದುಕೊಂಡು ಆ ಶಿಶು ಯಾರೆಂದುಕೊಂಡಾಗ ಆತ ಜವಹರ  
ಚಿರಯುವಕ ಜವಹರ ! ಎಂಬ ವಾಸ್ತವಾದ ಅರಿವುಂಟಾಗುತ್ತದೆ. ಜವಹರಲಾಲರ  
ಬಗೆ ಮಳಗಿಯವರಿದ್ದ ಉದಾತ್ತ ಭಾವನೆಯೇ ಕವಿತೆಯ ಮಟ್ಟಿಗೆ ಕಾರಣವಾಗಿದೆ.  
ಶೀನಂತ್ರೀ, ಕನ್ನಡದ ವಚಶ್ರೀ !-ಎಂಬಲ್ಲಿ ಶೀನಂತ್ರೀ ಅವರ, ವ್ಯಕ್ತಿತ್ವ ಸಾಧನೆಗಳ  
ಸೂಕ್ಷ್ಮ ನಿರೂಪಣೆಯಿದೆ. ಅವರ ಕಾವ್ಯ ಶಾಸ್ತ್ರ ಪ್ರತಿಭೆ ಸಮಾಲೋಚನಾ ಸಾಮರ್ಥ್ಯ,  
ಸಮದರ್ಶದೊಡವು ವಾಗ್ ವಿಲಾಸರ್ಥಿ, ಪದಲಾಸ್, ತೂಕದ ನುಡಿ, ಜೋಕಿಯ  
ನಡ, ಸಮನ್ವಯದೊಲವು, ಮೃದು ಮಧುರ ಭಾವಗಳ, ಕನ್ನಡದ ಭಕ್ತಿ-ಇವೆಲ್ಲಕ್ಕೂ  
ಸಾಕಾರಮೂರ್ತಿಯಂತಿದ್ದವರ ಸಾವು ಕವಿ ಮನಸ್ಸನ್ನು ಕಲಕ, ಶೀವ್ ದುಃಖಿಕ್ಕೆ

ಒಳಗಾಗಿಸಿದಾಗ, ಸಾವಿನ ಬಗೆ ಸಿಟಾಗುತ್ತಾರೆ. ಹಾಗೆಯೇ ತಮ್ಮನ್ನು ಸಂತವಿಸಿಕೊಳ್ಳಲು  
ಪ್ರಯತ್ನಿಸುತ್ತಾರೆ.

“ಮೃದು ಮಧುರ ಭಾವ ಅದೆ ಬೆಳೆದ ಜೀವ  
ಸಾವಿಗಾಯ್ತೆ ಜೀನು ।  
ಕಾಲನಿಗೆ ಕಾಲವೇನು ！” - ಎಂದು

ಬಹುಶಃ ಸಾವಿಗೂ ಅವರು ಪ್ರಿಯರಾದರೇನೋ ಎಂದೇಣಿಸುತ್ತಾರೆ.

ಮುಗಳಿಯವರ ಲಿಂನೇ ಹುಟ್ಟುಹಬ್ಬಿಕ್ಕಿಂದು ಬರೆದ ‘ರಸಿಕರಂಗರು’ ಎಂಬ  
ಸುನೀತದಲ್ಲಿ ಮುಗುಳಿಯವರ ಸಮಗ್ರ ವೈಕ್ಷಿಪನನ್ನು ಕೇವಲ ಇಲ್ಲ ಸಾಲುಗಳಲ್ಲಿ  
ಅಡಕಗೊಳಿಸಿ ಅದ್ಭುತವಾಗಿ ಜಿತ್ತಿಸಿದ್ದಾರೆ. ಅವರನ್ನು

“ಮಾನದ ನಗೆ ಮುಗುಳು । ನಾಲಗೆಯ ಮೃತ ಸಾರಸ್ಸು  
ತದ ಸೊಲ್ಲನೆಲೆ ; ಹುಟ್ಟು ಸಜ್ಜನಿಕೆ ; ಬಾಳುರಿಗೆ  
ಬೆಂದವರ, ಕಾಲ್ಮೋತು ನಿಂದವರ ಸಂತ್ಯೇಸಿ  
ಕೃಷಿದಿವ ಕೆಳಿಮಾತು ; ಹದದ ಬಾಳುವೆ....”

ಇತ್ಯಾದಿಯಾಗಿ ಅವರ ಪ್ರತಿಭೆ ಮಾನವೀಯತೆ, ಸ್ವಂದನಶೀಲತೆಗಳನ್ನು ಬಣ್ಣಿಸಿ-  
ಇಂತಹ ಗುಣಗಳು ಯಾರಲ್ಲಿರಲು ಸಾಧ್ಯ ? ಎಂಬ ಪ್ರಶ್ನೆಯೆತ್ತಿ, ಅದಕ್ಕೆ ಉತ್ತರವಾಗಿ,  
ಅಂತಹ ಮಹೋದಯ ಬೇರಾರು ಅಲ್ಲ ; ಅವರೇ ರಸಿಕರಂಗರು ಕಣಾ ! ಸರಸತಿಗೆ  
ನೋಂತವರು” ಎಂದು ಅಚ್ಚಿರಿ ಭಾವದ ಪ್ರಶಂಸಯನ್ನು ಕಾಣಿಸುತ್ತಾರೆ. ಪ್ರತಿಯೊಂದು  
ಕವಿತೆಯೂ ಒಂದು ವಿಶಿಷ್ಟ ಗುಣದೊಂದಿಗೆ ಉಜ್ಜ್ವಲವಾಗಿ ಕಾಣಿಸುತ್ತದೆ. ಇದೇ  
ಅಲ್ಲದೆ ಕನ್ನಡದ ಕಂಪನ್ಯು ಜೆಲ್ಲುವ “ಶಾಯೆ” ನಲ್ಲಾಯೆ ! ನನ್ನ ಹಡೆದಮ್ಮು !”  
ಆತ್ಮೀಯ ಗೆಳೆಯ ಹೇಮಂತ ಕವನ ಎಚ್.ಬಿ. ಕುಲಕೆರ್ನ ಅವರು ಅಕಾಲ ಮೃತ್ಯುವಿಗೆ  
ತುತ್ತದ ಸಂದರ್ಭದಲ್ಲಿ ಕವಿ ಮನಸ್ಸಿಗೆ ಆದ ಆಫಾತದ ಪರಿಯನ್ನು ವಿವರಿಸುವುದಾಗಿದೆ.  
ಹಾಗಾಗಿ ಕವಿತೆಗಳ ಅಧ್ಯೇಸುವಿಕೆಯ ಸಾಧ್ಯತೆ ಅವರ ಕವಿತೆಗಳ ಹಿಂದಿನ ಸಂದರ್ಭದ  
ಅರಿವು ಅನಿವಾರ್ಯವಾಗುತ್ತದೆ. ಸಾಂದರ್ಭಿಕವಾಗಿ ಹೊರ ಪ್ರೇರಣೆಗಳಿಂದ ಸ್ವಂದಿಸುವ  
ಕವಿ ಮನಸು ಯಾಕೋ ಏನೋ ಒಳಚಿಂತನೆಗಳನ್ನು ಹೊರಹಾಕುವ ಪ್ರಯತ್ನಕ್ಕೆ  
ಮುಂದಾಗಲಿಲ್ಲವೆಂಬುದು ಒಂದು ಅಚ್ಚರಿಯ ಸಂಗತಿಯೂ ಹೌದು, ವಿಷಾದದ  
ಸಂಗತಿಯೂ ಹೌದು, ಅವರಲ್ಲಿ ಅದ್ಭುತವಾದ ಕಾವ್ಯಪ್ರತಿಭೆಯಿದೆ; ಸೌಂದರ್ಯ  
ಗ್ರಹಿಕೆಯಿದೆ ; ಅನುಭಾವಿಕ ಆಲೋಚನೆಗಳವೆ. ಹೀಗಿದ್ದೂ ಕಾವ್ಯ ಕ್ಷೇತ್ರದಲ್ಲಿ  
ಮುಂದುವರೆಯದೆ ಶ್ರೀ ಅರವಿಂದರ ಮತ್ತು ಶ್ರೀಮಾತಾರ ತಾತ್ತ್ವಿಕ, ಅಧ್ಯಾತ್ಮಿಕ ಮತ್ತು  
ಪೂರ್ಣಯೋಗ ಸಂಬಂಧ ಚಿಂತನೆಗಳ ಗಾಢ ಪ್ರಭಾವಕ್ಕೆ ಒಳಗಾಗಿ, ಅವರನ್ನು  
ಅರ್ಥ ಮಾಡಿಕೊಳ್ಳುವ ಮತ್ತು ಜನಕ್ಕೆ ಅರ್ಥ ಮಾಡಿಸುವ ನಿಟ್ಟಿನಲ್ಲಿಯೇ  
ಮುಂದುವರೆದರು. ಇಂಂರಿಂದ ಇಲ್ಲಂ-ಎಂರವರೆಗೆ ಕವಿತೆಗಳನ್ನು ರಚಿಸಿದರೂ,

ನವ್ಯ ಜಳುವಳಿಯ ಆಶಯಗಳನ್ನು ಅರಿತಿದ್ದರೂ ನವೋದಯ ಮಾದರಿಗಳಿಗೇ ಅಂಟಿಕೊಂಡು ಭಾವ-ಅನುಭಾವ ಸ್ತರಗಳಲ್ಲಿಯೇ ಉಳಿದುಬಿಟ್ಟರು.

**ಅಮೃತ ಶಿಂಚನ :** ಈ ಕೃತಿ ಪ್ರೌ. ಮಳಗಿಯವರು, ಶ್ರೀ ಅರವಿಂದರು, ಮಾತಾರವಿಂದರ ಬಗ್ಗೆ ತಮಗಿದ್ದ ಶ್ರದ್ಧಾ, ಭಕ್ತಿ, ಅವರ ತಾತ್ಕಿಕ ಚಿಂತನೆಗಳ ಬಗೆಗಿದ್ದ ನಂಬಿಕೆಗೆ ನಿದರ್ಶನವಾಗಿ ೨೧೦೧ರಲ್ಲಿ ತಮ್ಮ ಜನ್ಮತಾಳಿಯ ಸಂಭಾಷದಲ್ಲಿ ಹೊರತಂದ ಕೃತಿಯಾಗಿದೆ. ಅರವಿಂದರ ಪರಮ ಅನುಯಾಯಿಗಳಾಗಿದ್ದ ಬೇಂದ್ರೆಯವರ ಸಂಸಗ್ರಹಿದಿಂದ ಅರವಿಂದರ ಪರಿಚಯವಾದಂದಿನಿಂದ ಸಂಪೂರ್ಣವಾಗಿ ಅವರ ಪ್ರಭಾವಕ್ಕೆ ಒಳಗಾಗಿ, ಅವರ ಮತ್ತು ಮಾತಾರವಿಂದರ ಚಿಂತನೆಗಳಿಗೆ, ತತ್ವಗಳಿಗೆ ಸಂಪೂರ್ಣವಾಗಿ ತಮ್ಮನ್ನು ತೆಪ್ಪಿಕೊಂಡದ್ದೇ ಅಲ್ಲದೆ ಸುಮಾರು ಶಿಖ ವರ್ಷಗಳ ಕಾಲ (೧೯೬೫-೧೯೭೫) ಶ್ರೀ ಅರಬಿಂದ್ರೋ ಸೌಸ್ಯಟಿಯ ಕನ್ನಡ ಅವಶರಣಿಕೆ ‘ಅಖೀಲ ಭಾರತ ಪತ್ರಿಕೆಯ’ ಪ್ರಥಾನ ಸಂಪಾದಕರಾಗಿ, ಮಾತಾರವಿಂದರ ಹಲವು ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿದ್ದೇ ಅಲ್ಲದೆ ಅನೇಕ ಉಪನ್ಯಾಸಗಳನ್ನು ನೀಡುವುದರ ಮೂಲಕ ಮಾತಾರವಿಂದರ ತತ್ವಗಳನ್ನು ಕರಗತ ಮಾಡಿಕೊಂಡಿದ್ದಾರೆ. ಮಳಗಿಯವರ ನಿರಂತರ ಅಧ್ಯಯನ, ಚಿಂತನೆ, ಸಾಧನೆಗಳಿಂದಾಗಿ, ಕನ್ನಡದಲ್ಲಿ ಶ್ರೀ ಮಾತಾರವಿಂದರ ಚಿಂತನೆಗಳನ್ನು ಸಮಗ್ರಯೋಗದ ಪರಿಚಯವನ್ನು ಈ ಕಿರುಹೊತ್ತಿಗೆಯಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳ, ಸ್ಪಷ್ಟವಾದ ಶೈಲಿಯಲ್ಲಿ, ಮಾಡಿಕೊಡಲು ಪ್ರಯತ್ನಿಸಿದ್ದಾರೆ. ಮಾತಾರವಿಂದರು ಹೇಳುವ ಪ್ರತಿಯೋಂದು ವಿಚಾರವನ್ನು ತಮ್ಮ ಗ್ರಹಿಕೆಯ ಮೂಲಕ ವಿಶೇಷಿಸಿ ವಿವರಿಸಿದ್ದಾರೆ. ಮುಖ್ಯವಾಗಿ ಶ್ರೀ ಮಾತಾರವಿಂದರು ಒಂದು ವಿಚಾರವನ್ನು ಹೇಳಿದ್ದರೆ, ಆ ಮಳಗಿಯವರು ಅದರ ಹಿನ್ನೆಲೆ, ಅದರ ಅರ್ಥವಿವರಣೆ-ಇತ್ಯಾದಿಯಾಗಿ ಬಿಡಿಸಿ ಬಿಡಿಸಿ ಸರಳವಾಗಿ ಕೇಳುಗರಿಗೆ, ಓದುಗರಿಗೆ ಮನದಟ್ಟ ಮಾಡಿಕೊಡುತ್ತಾರೆ. ಈ ಕೃತಿಯಲ್ಲಿ ಶ್ರೀಮಾತಾರವಿಂದರ, ‘ಹೊಸ ಮಟ್ಟ’ ಭಗವಂತನು ನಿಮ್ಮ ಶೈಷ್ವ ಗೆಳೆಯ, ಕಿಲವು ಸತ್ಯದ ಗುಟುಕುಗಳು, ಉಪನಿಷತ್ತಿನ ಎರಡು ಪಣ್ಣಿಗಳ ದೃಷ್ಟಾಂತ ಕಥೆ, ಜನಜಾಗ್ಯಿತಿಗೆ ಶ್ರೀ ಅರವಿಂದರ ಕೊಡುಗೆ, ಜೀವನ ಸುಖ, ಜಾಗತಿಕ ಐಕ್ಯತೆ, ಭಗವಂತನ ಸಂಕಲ್ಪ, ಶ್ರೀ ಅರವಿಂದರ ಪೂರ್ಣಯೋಗದ ಕಿರುಪರಿಚಯ ಮತ್ತು ಕಡೆಯುದಾಗಿ ತಮ್ಮ ಉಪನ್ಯಾಸದ ಲೇಖನ-ಎಲ್ಲಾ ಸೇರಿ ೧೦ ಲೇಖನಗಳಿವೆ ಈ ಕೃತಿಯಲ್ಲಿ.

ಮೊದಲ ಲೇಖನದಲ್ಲಿ, ಮಾತಾರವಿಂದರು ಹೇಳಿರುವ ಹೊಸ ಮಟ್ಟನ್ನು, ಮಳಗಿಯವರು, ಆಧ್ಯಾತ್ಮಿಕ ಜೀವನವೇ ಹೊಸ ಮಟ್ಟಿಂದು ಅಧ್ಯುತ್ಪಾದಿಸುತ್ತಾರೆ. ನಮೋಽಗಿನ ಅಂತಾರಕ್ತದ ಅರಿವೇ ಹೊಸ ಮಟ್ಟ, ಈ ಹೊಸ ಮಟ್ಟ ತಳೆದಾಗ ಅಂತರಾತ್ಮವು ನಮ್ಮನ್ನು ಪ್ರಭುವಿನಂತೆ ಆಳುತ್ತಿರುತ್ತದೆ ಎಂದು ನಂಬುತ್ತಾರೆ. ಆತ್ಮವನ್ನು ವಿಶ್ವವ್ಯಾಪಿ ವಾತಾವರಣವಿಂದು ಗುರುತಿಸುತ್ತಾರೆ. ಅವರ ಗ್ರಹಿಕೆಯಲ್ಲಿ ಆತ್ಮವಿಶ್ವವ್ಯಾಪಿಯೂ ಹೊದು, ವಿಶ್ವಾತ್ಮಿತ್ವಾ ಹೊದು. ಆತ್ಮದ ಈ ವಾತಾವರಣದ ಒಂದಂತೆ ನಮೋಽಗಿನ ‘ಅಂತರಾತ್ಮ’ ಆತ್ಮದ ವಾತಾವರಣವನ್ನು ಉಸಿರಾಡಿಸುತ್ತಾ ಬಾಳುವವನಿಗೆ ಈ ಜೀವನ ಸಾಗರದ

ಮತ್ತೊಂದು ದಡಕ್ಕೆ ಬಂದು ಹತ್ತಿದ ಅನುಭವವಾಗಿರುತ್ತದೆ ! ಹೊಸ ಮಟ್ಟಿನ ಈ ಅನುಭವ ಬರಬರುತ್ತೆ ಗಟ್ಟಿಗೊಳಿಬ್ಬತ್ತದೆ. ಆಗ ಆತ್ಮದ ಸ್ವರ್ತದಿಂದ ದಿವ್ಯಾನಂದವಾಗುತ್ತದೆ. ಹೊರಗಿನ ವಿಕೃತ ಶಕ್ತಿಗಳಿಗೆ ಕೆವಿಗೊಡದೆ ಅಂತರಾತ್ಮದ ದನಿಗೆ ಕೆವಿಗೊಟ್ಟಾಗಲೇ ಹೊಸ ಮಟ್ಟ ಪಡೆಯಲು ಸಾಧ್ಯ-ಎಂಬುದು ಮಳಗಿಯವರ ಅಭಿಪ್ರಾಯ.

ವರದಜನೆಯ ಲೇಖನದಲ್ಲಿ ಭಗವಂತನನ್ನು ಶೈಷ್ವ ಗೆಳೆಯನೆಂದು ನಿರೂಪಿಸುವ ಪ್ರಯತ್ನವಿದೆ. ಭಗವಂತನು ಶೈಷ್ವ ಗೆಳೆಯನೆಂದು ನಂಬಿ ನಡೆದಾಗ ನಮಗೆ ಯಾವುದೇ ಮುಜ್ಬಿಗರಗಳಲ್ಲಿದೆ ನಮ್ಮೆಲ್ಲ ಅಂತರಂಗವನ್ನು ಅವನ ಮುಂದ ತೆರೆದಿಸಿಕೊಳ್ಳುಹುದು. ಎಲ್ಲೆಲ್ಲಾ ಭಗವಂತನಿಂದ್ದು ಸರ್ವವ್ಯಾಪಿ ಎನಿಸಿಕೊಂಡಿದ್ದಾನೆ. ನಿಜವಾದ ಗೆಳೆಯನಾದ್ದರಿಂದ ಅವನಲ್ಲಿ ನಮ್ಮ ತಪ್ಪಿಗಳನ್ನು ಕೊಳ್ಳಿಸುವ ಗುಣವಿದೆಯಲ್ಲದೆ, ನಮ್ಮ ಆಗತ್ಯದ ಸಂಭಾಗಗಳಲ್ಲಿ ದಯೆ, ಕರುಣೆ, ಅನುಕಂಪ, ಸಹಾನುಭೂತಿಗಳನ್ನು ಹೊಮ್ಮಿಸುತ್ತಾನೆ ; ಮನಸ್ಸನ್ನು ಪರಿಶುದ್ಧಗೊಳಿಸುತ್ತಾನೆ. ಸಿದ್ಧಿಯ ರಾಜಮಾರ್ಗ ಹೋರುತ್ತಾನೆ. ದ್ಯುಹಿಕ ಮಾನಸಿಕ ಸಮಸ್ಯೆಗಳನ್ನೆಲ್ಲ ನಿವಾರಿಸುತ್ತಾನೆ. ಬಾಳದಾರಿಯಲ್ಲಿ ಸರಿಯಾದ ಮಾರ್ಗದರ್ಶನ ಮಾಡಿಸುತ್ತಾನೆ. ಆದ್ದರಿಂದ ಯಾವುದೇ ಪ್ರತಿಫಲಾಪೇಕ್ಷಿಯಲ್ಲದೆ, ನಮ್ಮೆಲ್ಲ ಆಗತ್ಯಗಳಿಗೆ ನೆರವಾಗಿ ನಿಲ್ಲುವವನಾದ್ದರಿಂದ ಅವನೇ ನಿಜವಾದ ಗೆಳೆಯ ಎಂಬುದನ್ನು ದೃಷ್ಟಾಂತಗಳೊಂದಿಗೆ ಸಾದರಪಡಿಸುತ್ತಾರೆ.

‘ಕೆಲವು ಸತ್ಯದ ಗುಟುಕುಗಳು’ ಲೇಖನದಲ್ಲಿ ಮುಖ್ಯವಾಗಿ ಮಕ್ಕಳಿಗೆ ಕಲಿಸಿಕೊಡಬೇಕಾದ ಜೀವನ ಪಾಠಗಳಿವೆ. ಅವುಗಳಿಂದರೆ – ಪರಿಣಾಮಗಳೇನೇ ಆಗುತ್ತಿದ್ದರೂ ಸುಳ್ಳು ಹೇಳಬಾರದು : ಸಿದ್ಧಿ ಸೆದವ, ಕರಳಿಕೆ ಜೀರಾಟ ರೇಗಾಟ ಮುಂತಾಗಿ ಮನಸ್ಸಿಗೆ ನೋವುಂಟು ಮಾಡುವುದನ್ನು ಹಳೇಂಟಿಯಲ್ಲಿರಿಸಿಕೊಳ್ಳಬೇಕು. ದೇವರ ಬಗ್ಗೆ ಸಂಪೂರ್ಣ ಭಕ್ತಿ ಭಾವವನ್ನು ಇರಿಸಿಕೊಳ್ಳಬೇಕು, ತನ್ನ ತಾನರಿತುಕೊಂಡು ತನ್ನ ಮನದ ಮೇಲೆ ನಿಯಂತ್ರಣವಿರಿಸಿಕೊಳ್ಳಬೇಕು ಇತ್ಯಾದಿ ಇತ್ಯಾದಿ ಪಾರಗಳ ಮೂಲಕ ಸನ್ಯಾಗದಲ್ಲಿ ನಡೆಯುವಂತಾಗುವುದು. ಇವುಗಳ ಜೊತೆಗೆ, ತಾನು ಮಾಡುತ್ತಿರುವ ಕೆಲಸಗಳೇನು ? ಅವುಗಳ ಉದ್ದೇಶಗಳೇನು ? ತಾನೇಕೆ ಹೀಗೆ ಮಾಡುತ್ತಿದ್ದೇನೆ ? ತನ್ನೂಳಗೆ ಹೀಗೆಕೆ ಆಗುತ್ತಿದೆ ? – ಇತ್ಯಾದಿಗಳ ಬಗ್ಗೆ ಚಿಂತಿಸಿ, ವಿವೇಕಯುತವಾದ ನಿರ್ಧಾರವನ್ನು ಕೇಗೊಳಿಸು ಸಾಧ್ಯವಾಗುತ್ತದೆ ಅರಿವನ್ನು ಎಳೆಯ ವಯಸ್ಸಿನಿಂದಲೇ ಅವರಲ್ಲಿ ಉಂಟು ಮಾಡುವುದೇ ಈ ಲೇಖನದ ಆಶಯ.

ಉಪನಿಷತ್ತಿನ ಎರಡು ಪಣ್ಣಿಗಳ ದೃಷ್ಟಾಂತ ಲೇಖನದಲ್ಲಿ ಪಣ್ಣಿಗಳ ರೂಪಕಗಳ ಮೂಲಕ ಮೋಹ ಮಾಯೆಗಳ ಸ್ವರೂಪವನ್ನು ವಿವರಿಸಲಾಗಿದೆ. ಸಿಹಿ ಹಣ್ಣುಗಳನ್ನು ತಿನ್ನುವಾಗ ಒಂದು ಪಣ್ಣಿಗೆ, ತನ್ನ ಪಕ್ಷದಲ್ಲಿನ ಪಣ್ಣಿಯ ನೆನಪಾಗುವುದೇ ಇಲ್ಲ, ಅದೆ ಕಹಿ ಹಣ್ಣು ತಿನ್ನುತ್ತಿದ್ದಂತೆಯೇ ಬೆಜ್ಜಿ, ಗಮನವನ್ನು ಪಕ್ಷದ ಪಣ್ಣಿಯತ್ವ ಹರಿಸುತ್ತದೆ.

ಈ ಕಥೆ ವಾಸ್ತವದಲ್ಲಿ ವ್ಯೇಯಕ್ತಿಕ ಆಶ್ಮೋದಧ್ಬಾರದ ಬೋಧನೆ ಸಂಬಂಧಿಸಿದ್ದ ಸಾಂಸಾರಿಕ ಜೀವಿಗಳು ಇಹಜೀವನದ ಸುಖ-ಭೋಗದಲ್ಲಿ ಮುಳುಗಿರುವಾಗ,

ಮೇಲಿರುವ ಪರಮಾತ್ಮನು ತಮ್ಮೊಳಗಿನ ಜೀವಾತ್ಮದ ಅಶ್ವಚ್ಚ ಸ್ವರೂಪವೆಂಬುದನ್ನೇ ಮರೆತು ಬಿಟ್ಟರುತ್ತಾರೆ. ಈ ಜಗದ ಮೋಹ-ಮಾಯೆಗಳೇ ಇದಕ್ಕೆ ಕಾರಣ. ಆದರೆ ಮೋಹ-ಮಾಯೆಗಳ ಜಾಲದಿಂದ ಬಿಡಿಸಿಕೊಳ್ಳುವ ಕಾಲ ಬಂದೇ ಬರುತ್ತದೆ. ಕಷ್ಟ-ಸಂಕಷ್ಟಗಳ ಅನುಭವವೇ ಪರಮಾತ್ಮನೆಡೆಗೆ ಮುಖಿ ಮಾಡುವಂತೆ ಮಾಡುತ್ತದೆ. ಇಂದು ಪಾಶ್ಚಿಮಾತ್ಮ ಪ್ರಭಾವದಿಂದ ನಮ್ಮ ಮನಸ್ಸು ದಾರಿ ತಪ್ಪಿದೆ. ಈ ವಿದೇಶಿ ಪದ್ಧತಿ ಶಿಕ್ಷಣಕ್ಕೆ ಸಂಬಂಧಿಸಿದಂತೆ, ಮನ ಬುದ್ಧಿಗಳನ್ನು ಬಂಧಿಸಿದೆ. ಇಂತಹ ಸಂದರ್ಭದಲ್ಲಿ ನಮನ್ನು ನಾವೇ ಶೋಧ ಮಾಡಿಕೊಂಡು ನಮ್ಮೊಳಗಿನ ಸ್ವರಾಜ್ಯ, ಸ್ವಾತಂತ್ರ್ಯಗಳನ್ನು ಕಂಡುಕೊಳ್ಳಬೇಕಿದೆ ಎಂಬುದು ಮಳಗಿಯವರ ಆಶಯ.

‘ಜನಜಾಗೃತಿಗೆ ಅರವಿಂದರ ಕೊಡುಗೆ’ ಲೇಖನದಲ್ಲಿ, ಅರವಿಂದರು ಜನಜಾಗೃತಿಗಾಗಿ ಕೈಕೊಂಡ ಕಾರ್ಯ ಚಟುವಟಿಕೆಗಳನ್ನು ವಿವರಿಸಿದ್ದಾರೆ. ಇವರು ಕಂಡುಕೊಂಡಂತೆ ಅರವಿಂದರು ತಾವೇ ತಮ್ಮ ಅಧ್ಯಾತ್ಮಿಕ ಬದುಕಿನ ಶೈಲಿಯಿಂದಾಗಿ ಮಾನವ ಸಮುದಾಯಕ್ಕೆ ಅಂತಹೂತಿಯಾಗಿರುವುದರ ಜೊತೆಗೆ, ಎರಡು ಬಗೆಯ ಜನಜಾಗೃತಿಗಳನ್ನು ಕೈಗೆತ್ತಿಕೊಂಡದ್ದನ್ನು ಪ್ರಸ್ತಾಪಿಸುತ್ತಾರೆ. ಅವೆಂದರೆ ಅಂತರಂಗ ಜಾಗೃತಿ, ಬಹಿರಂಗ ಜಾಗೃತಿ, ನಮ್ಮ ರಾಷ್ಟ್ರದ ಸ್ವಾತಂತ್ರ್ಯ ಯುದ್ಧದ ರಾಜಕೀಯ ರಂಗದ್ದಾದರೆ, ಅಂತರಂಗ ಜಾಗೃತಿ ಅಧ್ಯಾತ್ಮಿಕ ರಂಗದ್ದು ವಿಶಿಷ್ಟವೂ ವಿಚಿತ್ರವೂ ಎಂಬಂತೆ ಅರವಿಂದರ ಶಿಕ್ಷಣವೆಲ್ಲವೂ ನಡೆದದ್ದು ಇಂದ್ರಿಂಡಿಸಲ್ಪಿ. ಪಾಶ್ಚಿಮಾತ್ಮ ಸಂಸ್ಕೃತಿ ಸಾಮಾಜಿಕ ಪರಿಸರ ! ಅದೆ ಸ್ವದೇಶಕ್ಕೆ ಮರಳಿದಾಗ, ಈ ದೇಶದ ಮಣಿನ ಸ್ವರ್ವವಾಗುತ್ತಿದ್ದಂತೆ ಅರವಿಂದರಿಗೆ ಒಂದು ರೀತಿಯ ಅನಿವಾರ್ಯನಿಂದ ಅನುಭವ ವಾಯಿತಂತೆ. ಬಡೋದೆಯ ಮಹಾರಾಜರ ಅಪೇಕ್ಷೆಯಂತೆ ಮತ್ತು ಎಲ್ಲ ಸಾಮಾನ್ಯರಂತೆ ಅವರೂ ಸರ್ಕಾರಿ ನೌಕರಿಯಲ್ಲಿ ಸೇವೆ ಸಲ್ಲಿಸುತ್ತಲೇ ಸಾಹಿತ್ಯ ರಚನೆ, ಯೋಗಾಭಾಸ, ದೇಶಸೇವೆ ಮೊದಲಾದವಗಳಲ್ಲಿ ತಮನ್ನು ತೊಡಗಿಸಿಕೊಂಡು ವಿದ್ಯಾರ್ಥಿಗಳನ್ನೂ ರಾಷ್ಟ್ರೀಯ ಚಳುವಳಿಗೆ ಅಣಿಯಾಗಿಸುತ್ತಿದ್ದರಂತೆ. ಪಾಠ ಪವರ್ಚನಗಳು, ಪ್ರಶ್ನೋದ್ಯಮದಲ್ಲಿದ್ದ ಉಗ್ರಟೀಕೆಗಳನ್ನು ಒಳಗೊಂಡ ರಾಜಕೀಯ ಲೇಖನಗಳ ಬರಹ, ಕ್ರಾಂತಿಕಾರಿ ತರುಣರ ಗುಪ್ತ ಸಂಘಟನೆಗಳ ವ್ಯವಸ್ಥೆ-ದೇಶಾಭಿಮಾನ ಪ್ರಮೋದಕ, ಬ್ರಿಟಿಷ್ ಸಾಮ್ರಾಜ್ಯ ಸತ್ಯೆಯ ಬಗೆ ಉಗ್ರ ಪ್ರತಿಭಟನೆ ಇತ್ಯಾದಿಗಳನ್ನು ವಿವರಿಸುವ ‘ಭವಾನಿ ಮಂದಿರ’ ಪ್ರಸ್ತಕದ ರಚನೆ ಕ್ರಾಂತಿಕಾರಿಗಳ ಕೈಪಿಡಿ, ಭಗವದ್ವಿತೀಯಂತಿದ್ದ ಈ ಪ್ರಷ್ಟ ಕೃತಿಯಿಂದ ಅಸಂಖ್ಯೆ ಬಂಗಾಲಿ ಯುವಕರನ್ನು ರಾಷ್ಟ್ರದ ಸ್ವಾತಂತ್ರ್ಯ ಯಜ್ಞದಲ್ಲಿ ಬಲಿಯಾಗಲು ಅಣಿಗೊಳಿಸಿದರು.

ಸಮಾಂತರದಲ್ಲಿಯೇ ಸ್ವಾತಂತ್ರ್ಯ ಸಿದ್ಧಿಗಾಗಿ ಅಧ್ಯಾತ್ಮ ಚಿಂತನೆ ಯೋಗ ಸಾಧನೆಗಳಲ್ಲಿ ನಿರತರಾದರು. ವಿವೇಕಾನಂದರ ಮಾನಸಪುತ್ರಿ ಎನಿಸಿದ್ದ ಉಗ್ರಕ್ರಾಂತಿಕಾರಿಣಿ ಸಿಸ್ಟ್ರೋ ನಿವೇದಿತಾರನ್ನು ತಮ್ಮ ಅಂದೋಲನಕ್ಕೆ ಸಳೆಹುಕೊಂಡರು. ಆ ಕಾಲಫ್ರಾಟ್‌ದಲ್ಲಿ ನಡೆಯುತ್ತಿದ್ದ ಪ್ರತಿಯೊಂದು ರಾಜಕೀಯ ಫಟನೆ, ಸಂದರ್ಭಗಳಲ್ಲಿ ಪಾಲುಗೊಳ್ಳುತ್ತಲೇ, ದೇಶದೋಷಿ ಆರೋಪಗಳನ್ನು ಎದುರಿಸುತ್ತಲೇ, ರಾಷ್ಟ್ರನಾಯಕರೆಂದು ಕರೆಸಿಕೊಳ್ಳುವ ಮಟ್ಟಕ್ಕೆ

ಬೆಳೆದರು. ಅನೇಕ ಮಂದಿಯ ತ್ಯಾಗ ಬಲಿದಾನಗಳಿಂದ ಭಾರತಕ್ಕೆ ಬಿಡುಗಡೆಯೂ ಆಯಿತು. ನಂತರ ಅರವಿಂದರು, ಅಂತರಾತ್ಮದ ಆದೇಶದಂತೆ ಪ್ರಂಜ್ಲಿ ಆಡಳಿತದ ಚಂದ್ರನಗರಕ್ಕೆ, ಅನಂತರ ಪಾಂಡಿಚೆರಿಗೆ ತಮ್ಮ ಕೆಲವು ಆತ್ಮೀಯ ಶಿಪ್ಪರೋಂದಿಗೆ ಹೋಗಿ ಯೋಗ ಸಾಧನೆಯಲ್ಲಿ ನೆಲೆಗೊಂಡದ್ದನ್ನು ಮಳಗಿಯವರು ಅರವಿಂದರ ಬಹಿರಂಗ ಜನಜಾಗೃತಿಯ ಫಟ್ಟವೆಂದು ಗುರುತಿಸುತ್ತಾರೆ.

ಮುಂದೆ ಅವರು ಸಂಪೂರ್ಣವಾಗಿ ಆಧ್ಯಾತ್ಮಿಕ ಸಾಧನೆ, ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಪಾಲ್ ರಿಚರ್ಡ್ ಸೂಜನೆ ಮೇರೆಗೆ ಆಧ್ಯಾತ್ಮಿಕ ವಿಚಾರಗಳನ್ನು ಪ್ರಚುರಪಡಿಸಲು ‘ಆಯ್’ ಪತ್ರಕೆಯನ್ನು ಆರಂಭಿಸಲಾಗುತ್ತದೆ. ಈ ಪತ್ರಿಕೆ ಅರವಿಂದರ ಆಧ್ಯಾತ್ಮಿಕ ವಿಚಾರಗಳ ಅಭಿವೃತ್ತಿಗೆ ಒಂದು ಸಮರ್ಥ ಮಾಧ್ಯಮವಾಗಿ ಪರಿಣಮಿಸುತ್ತದೆ. ಈ ಪತ್ರಿಕೆಯಲ್ಲಿಯೇ ಅರವಿಂದರ ಗೀತಾ ಪ್ರಬಂಧಗಳು ; ದಿವ್ಯ ಜೀವನ ; ಯೋಗ ಸಮಸ್ಯೆಯ ; ವೇದ ರಹಸ್ಯ ; ಉಪನಿಷತ್ತಗಳು ಭಾರತ ; ಸಂಸ್ಕೃತಿಯ ಮೂಲ ತತ್ವಗಳು-ಮುಂತಾದ ಬೃಹದ್ದಂಧಗಳು ಧಾರಾವಾಹಿಯಾಗಿ ಪ್ರಕಟವಾದವು. ಇವೆಲ್ಲವುಗಳ ಕೆರೀಟ ಪ್ರಾಯವೆಂಬಂತೆ, ‘ಸಾವಿತ್ರಿ’ ಮಹಾಕಾವ್ಯ, ‘ಸಮಗ್ರ ಯೋಗ’-ಮೋದಲಾಗಿ ಅವರು ತಮ್ಮ ಜೀವನದ ಉದ್ದೇಶಕ್ಕೂ ನಿರಂತರವಾಗಿ ಜಿಂತನಶೀಲ, ಸ್ವಜನಶೀಲ ಕೃತಿರಚನೆಯನ್ನು ಮುಂದುವರಸಿಕೊಂಡು ಹೋದರು. ಮದರ್ ಶ್ರೀಮಾತೆಯಾಗಿ ಗುರುತಿಸಿಕೊಂಡ ಶ್ರೀಮತಿ ರಿಚರ್ಡ್ ಅವರೂ ಅರವಿಂದಾಶ್ರಮ ಕಟ್ಟಿ ಅಲ್ಲಿಯೇ ಉಳಿದುಕೊಂಡರು. ಅಸಂಖ್ಯಾತ ಆಧ್ಯಾತ್ಮ ದಾಖಿಗಳು ಅರವಿಂದರ ತತ್ವಾದರ್ಶಗಳಿಗೆ ಆರ್ಕಿಫಿತರಾಗಿ ಅವರಲ್ಲಿಗೆ ಬರುವಂತಾದುದು, ಅರವಿಂದರ ಎರಡನೆಯ ಚಟುವಟಿಕೆಯಾದ ಅಂತರಂಗ ಜನಜಾಗೃತಿ -ಹೀಗೆ ಅರವಿಂದರ ಬದುಕಿನ ಸೂಕ್ತ ಅಧ್ಯಯನದ ಮೂಲಕವೇ ಅವರು ಮಾಡಿದ ಕೆಲಸಗಳನ್ನು ಬಹಿರಂಗ ಜನಜಾಗೃತಿ ಅಂತರಂಗ ಜನಜಾಗೃತಿ ಎಂದು ಮಳಗಿಯವರು ಗುರುತಿಸುತ್ತಾರೆ.

‘ಜೀವನ ಸುಖ’ ಕುರಿತ ಲೇಖನದಲ್ಲಿ ಶ್ರೀ ಅರವಿಂದರು ಮತ್ತು ಶ್ರೀಮಾತ್ ಅವರು ‘ಸುಖ’ ಪರಿಕಲ್ಪನೆಯ ಬಗ್ಗೆ ಏನನ್ನು ಹೇಳುತ್ತಾರೆ ಎನ್ನುವುದನ್ನು ಚರ್ಚಿಸುತ್ತಾರೆ. ‘ಸುಖ’ ಬಯಕೆ ವಲ್ಲರಿಗೂ ಇರುವುದು ಸಹಜವೇ ಆದರೂ, ಪ್ರಾಪಂಚಿಕ ಸುಖ, ಆಧ್ಯಾತ್ಮಿಕ ಅಂದರೆ ಆಕ್ರಮಾಲದಿಂದ, ಅಂತರಾತ್ಮದಿಂದ ಹೊಮ್ಮುವ ಸುಖ, ಇವರೆಡರಲ್ಲಿ ಯಾವುದು ಮುಖ್ಯವಾಗಬಹುದು ಎನ್ನುವ ಪ್ರಶ್ನೆಗೆ ಉತ್ತರವಾಗಿ, ಆತ್ಮಸುಖವನ್ನೇ ನಿಜವಾದ ಸುಖವೆಂದು ಪರಿಗಣಿಸುತ್ತಾರೆ. ಸಾಮಾನ್ಯ ಲೋಕ ಸುಖದ ಉಗಮ ಮಾನವನ ಪ್ರಾಣಮಯ ಕೋಶದಲ್ಲಿ ಮತ್ತು ಮನೋಮಯ ಕೋಶದಲ್ಲಿ, ಆದ್ದರಿಂದ ಇದಕ್ಕೆ ಮುದ್ದತೆಯಾಗಲಿ, ಜಿರಂತನತೆಯಾಗಲಿ ಇರುವುದಿಲ್ಲ. ಆತ್ಮಸುಖ ‘ಪ್ರಶಾಂತ: ಸದಾ ನಗು ನಗುತ್ತಿರುವುದು ಅದರ ಗುಣಧರ್ಮ. ಅದರ ಸಾಧನ ಮಾನವ ಹೃದಯ. ಹೃದಯದಲ್ಲಿಯೇ ಭಗವಂತನ ವಾಸ. ಹೃದಯ ಸುಖಕ್ಕೆ ಯಾವುದೇ ಹೀಡೆ ಇಲ್ಲ. ಇದೇ ನಿಜವಾದ ಸುಖ. ಈ ಸುಖಕ್ಕೆ ಭಗವಂತನ ಅನುಗ್ರಹದ ಅಗತ್ಯವಿದೆ. ಮನದಲ್ಲಿ ಸುಖಿವ ಆಲೋಚನೆ ಹಂಬಲಗಳಲ್ಲಿ ಕಾಣಿಸಿಕೊಳ್ಳಬಹುದಾದ ನಿರಾಶೆಯನ್ನು ಹತ್ತಿಕ್ಕೆ

ಆತ್ಮನಂದದ ಆಶಾವಾದಿಯಾಗಿರುವುದೇ ಪರಮ ಸುಖ” – ಎಂಬ ಅರವಿಂದರ ಆಲೋಚನೆಯನ್ನು ಸರಳವಾಗಿ ನಿರೂಪಿಸಿದ್ದಾರೆ. ಅನೇಕ ಉದಾಹರಣೆಗಳ ಮೂಲಕ ಅರವಿಂದರ ಚಿಂತನೆಗಳ ಮಹತ್ವವನ್ನು ಎತ್ತಿ ಹಿಡಿಯುತ್ತಾರೆ. ಕಡೆಯಲ್ಲಿ ಅರವಿಂದರ ಮಾತನ್ನು ಉದಾಹರಿಸುತ್ತಾರೆ. “ಈ ಸೃಷ್ಟಿ ಪರಮಾತ್ಮನ ಲೀಲೆ. ಅಂತೆಯೇ ಅದು ಆನಂದಮಯ ಸೃಷ್ಟಿ” ಜೊತೆಗೆ ತಮ್ಮ ಸಂದೇಶವನ್ನು ಹೀಗೆ ಹೇಳುತ್ತಾರೆ. “ಪ್ರತಿಯೊಬ್ಬ ಮಾನವನೂ ಪರಮಾತ್ಮನೊಂದಿಗೆ ಸದಾ ನಕ್ಷೆ ನಲಿದಾಡುವುದನ್ನು ಕಲಿತುಕೊಳ್ಳಬೇಕು. ಆತನೊಂದಿಗೆ ಆಟವಾಡುತ್ತಿರುವುದೇ ನೈಜ ಜೀವನ. ಅದೇ ಪರಮ ಸುಖ” – ಎಂದು ಮುಗಿಸುತ್ತಾರೆ.

ಮತ್ತೊಂದು ‘ಜಾಗತಿಕ ಐಕ್ಯತೆ’ ಎಬ ಲೇಖನ ಜಗತ್ತೇ ಐಕ್ಯತೆಯನ್ನು ಬಯಸುತ್ತದೆ. ಎಲ್ಲರೂ ಅದಕ್ಕಾಗಿ ಹಾತೊರೆಯುತ್ತಾರೆ. ‘ಸರ್ವೋಽಜ್ಞ ಜನಾಃ ಸುಖಿನೋ ಭವಂತು’ ಎಂಬ ಫೋಷಣೆ ವೈದಿಕ ಸಂಸ್ಕೃತಿಯಿಂದ ಬಂದದ್ದು ಈ ‘ಐಕ್ಯತೆ’ ಪರಿಕಲ್ಪನೆಯ ಉಗಮದ ಇತಿಹಾಸವನ್ನು ಸೂಕ್ಷಿಪ್ತಿ ಹಾಗಿ ಈ ಲೇಖನದಲ್ಲಿ ಪ್ರಸ್ತಾಪಿಸುತ್ತಾರೆ. ಅರವಿಂದರೆ ಈ ವಿಷಯದ ಬಗ್ಗೆ ಸುದೀರ್ಘವಾದ ಚಿಂತೆ ನಡೆಸಿದ್ದನ್ನು ದಾಖಲಿಸಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಂಬ್ಜ್ಯಾ ಕೂರಂತಿ, ರಷ್ಯಾ ಕೂರಂತಿಗಳ ಬಗ್ಗೆ ಪ್ರಸ್ತಾಪಿಸಿ, ಮಾನವ ಸಮಾಜ, ಸ್ವಾತಂತ್ರ್ಯ, ಸಮತಾಭಾವ, ಭಾತ್ಯತ್ವ ಇತ್ಯಾದಿ ಪರಸ್ಪರ ಪೂರಕ ತತ್ವಗಳ ಬುನಾದಿಯ ಮೇಲೆ ನಿರ್ಮಾಣವಾಗಬೇಕೆಂಬ ಅಭಿಪ್ರಾಯ ಪ್ರಕ್ರಿಯವಾಯಿತಾದರೂ, ಎರಡು ಜಾಗತಿಕ ತಳಹದಿಯ ಮೇಲೂ ಐಕ್ಯತೆ ಸಾಧ್ಯವಾಗಲಿಲ್ಲ. ಅರವಿಂದರ ಐಕ್ಯತೆಯ ಕನಸು ನಿಜವಾಗಲೇ ಇಲ್ಲ ಎಂದು ಹೇಳುತ್ತಾ ಹಾಗಾಗಲು ಕಾರಣಗಳು ಏನಿರಬಹುದೆಂಬುದರ ವಿವರಗಳನ್ನು ವಿಸ್ತರಿಸಿ ಹೇಳುತ್ತಾ ಅರವಿಂದರ ಐಕ್ಯತೆಯ ನಿರೀಕ್ಷೆ ಸಫಲವಾಗಲಿಲ್ಲವೆಂದು ಸಮರ್ಥಿಸುತ್ತಾರೆ. ಅವರ ಮಾತುಗಳಲ್ಲಿ ಹೇಳುವುದಾದರೆ, “ಸ್ವಾತಂತ್ರ್ಯ ಸಮತಾಭಾವ ಹಾಗೂ ಭೂತ್ಯತ್ವ-ಈ ಮೂರರಲ್ಲಿ ಯಾವೋಂದು ಧ್ಯೇಯವೂ ಮನುಷ್ಯನ ಕೈಗೆ ಎಟುಕಿಲ್ಲ ಎಂಬುದು ಶ್ರೀ ಅರವಿಂದರ ವಿಚಿತ ವಿಚಾರ. ಸ್ವಾತಂತ್ರ್ಯ ಹಾಗೂ ಸಮತಾಭಾವಗಳು ಬಾಹ್ಯದಲ್ಲಿ ತೋರುವ ಯಾಂತ್ರಿಕ ಹಾಗೂ ಸುಳಿನ ಸ್ವಾತಂತ್ರ್ಯ-ಸಮತಾ ಭಾವಗಳಾಗಿವೆ. ಭೂತ್ಯತ್ವವಂತೂ ವ್ಯಾವಹಾರಿಕ ತತ್ವವೇ ಅಲ್ಲವೆಂದು ಹೀಗಳೆಯಲ್ಪಟಿದೆ. ಭೂತ್ಯತ್ವಕ್ಕೆ ಬದಲಾಗಿ ಸಮಾನ ಪಾಲುಗಾರಿಕೆಯ ತತ್ವಪೋಂದನ್ನು ಸೂಚಿಸಲಾಗಿದೆ. ಇದು ತೋರಿಕೆಯ ಹಾಗೂ ಯಾಂತ್ರಿಕ ರೀತಿಯದೇ ಎಂದು ಶ್ರೀ ಅರವಿಂದರ ಸುಸ್ವಷ್ಟಾಣಿ” – ಹೀಗೆ ಅರವಿಂದರ ತತ್ವ ವಿಚಾರಗಳನ್ನೇ ಎತ್ತಿಹಿಡಿಯುತ್ತಾರೆ. ಅರವಿಂದರ ನಿರೀಕ್ಷೆಸುವ ಯಾವ ಮೌಲ್ಯಗಳೂ “ಮಾನವನ ಆಂತರಂಗಿಕ ಸ್ವಭಾವ ಮತ್ತು ಅದಕ್ಕನುಗೂಳ್ಳಿಸುತ್ತಿದ್ದಿಲ್ಲ. ಭೂತ್ಯತ್ವ, ಸಮತೆ, ಸ್ವಾತಂತ್ರ್ಯ-ಇವೆಲ್ಲವೂ ಆತ್ಮಗೂಣಗಳಾದ್ದರಿಂದ ಧರ್ಮದ ಇಂಗಡಂತೆ ಆತ್ಮಶಕ್ತಿಯನ್ನು ರೂಢಿಸಿಕೊಳ್ಳುವುದರ ಮೂಲಕ, ಸಾಕ್ಷಾತ್ಕಾರಿಸಿಕೊಳ್ಳಲು ಸಾಧ್ಯವಾಗುತ್ತದೆ ಎನ್ನುವ ಅರವಿಂದರ ವಿಚಾರಧಾರೆಯನ್ನು ಸ್ಪಷ್ಟಪಡಿಸುತ್ತಾರೆ.

‘ಭಗವಂತನ ಸಂಕಲ್ಪದ ಬಗ್ಗೆ ಅರವಿಂದರು ಹೇಳುವ ಮಾತುಗಳನ್ನು ಉದ್ದರಿಸುತ್ತಾರೆ ಪೂರಕವಾಗುವಂತಹ ವಿಚಾರಗಳನ್ನು ಜೋಡಿಸುತ್ತಾರೆ. ಅರವಿಂದರ ತತ್ವಗಳ ಅಂತರಾರ್ಥವನ್ನು ಸ್ಪಷ್ಟಪಡಿಸುತ್ತಾರೆ. ಮಾನವ ಬದುಕಿನಲ್ಲಿ ಸಂಭವಿಸುವ ಸೋಲು ಗೆಲುವುಗಳ ಅರಿವು, ನಮ್ಮ ಆಂತರಿಕ ಮನಃಶೈತನದಲ್ಲಿನ ಸಮತೋಲನದಲ್ಲಿ ವೃತ್ಯಯ ಗಳಿಂದ ಉಂಟಾಗುವುದು ಅಲ್ಲದೆ ಈ ಸೋಲು ಗೆಲುವುಗಳು ಭಗವಂತನ ಸಂಕಲ್ಪದಂತೆ ಸಂಭವಿಸುತ್ತವೆಯೇ ಹೊರತು ನಿಜವಾಗಿಯೂ ನಾವು ಹೊಣೆಗಾರರಾಗುವುದಿಲ್ಲ. ಆದ್ದರಿಂದ ಸೋಲುಗೆಲುವುಗಳಿಗೆ ಕುಗ್ಗುವುದು ಹಿಗ್ಗುವುದು ಎರಡೂ ಸರಿಯಲ್ಲ. ಪ್ರಿಯ-ಅಪ್ರಿಯ, ಶುಭ-ಅಶುಭ-ಎಲ್ಲವೂ ಭಗವಂತನ ಸಂಕಲ್ಪದಂತೆ ಮಾನವ ವ್ಯಕ್ತಿಯ ವಿಕಾಸ ಕ್ರಮವೊಂದು ನಡೆದಿರುತ್ತದೆ. ಇಂತಹ ಅರವಿಂದರ ವಿಚಾರಗಳ ಸಾರ ಸಂಗ್ರಹವಾಗಿದೆ ಈ ಲೇಖನ.

ಮುಂದಿನ ಲೇಖನ ಶ್ರೀ ಅರವಿಂದರ ಪೂರ್ಣಯೋಗದ ಸಂಕ್ಷೇಪ ಪರಿಚಯಾತ್ಮಕ ಲೇಖನವಾಗಿದೆ. ಪೂರ್ಣಯೋಗ, ಅರವಿಂದರ ಹೊಳೆ ಹೊಸ ಶೋಧನೆಯ ಫಲವಾಗಿ ಅನ್ಯಯೋಗ ಪದಗಳಿಗಿಂತ ಭಿನ್ನವಾದ ರೂಪದಲ್ಲಿ ಮೂಡಿಬಂದ ಚಿಂತನಫಲವಾಗಿದೆ. ಮಳಗಿಯವರು ಇದನ್ನು “ಸಾಮಾನ್ಯ ಅಜ್ಞಾನಮಯ ಪ್ರಜ್ಞಯೋಳಿಗಿಂದ ಹೊರಬಂದು, ಮೇಲೇರಿ ಹೋಗುವುದೋಂದೇ ಈ ಯೋಗದ ಗುರಿಯಲ್ಲ. ಮೇಲಿನ ದಿವ್ಯಚೀತನದ ‘ಅತಿಮಾನಸ’ವೆಂಬ ಶಕ್ತಿಯನ್ನು ಮನ, ಪೂರ್ಣ, ದೇಹಗಳ ಜ್ಞಾನದಲ್ಲಿ ಕೆಳಗಿಳಿಸಿ ತಂದು, ಅವುಗಳ ಸಂಪೂರ್ಣ ಪರಿವರ್ತನೆಯನ್ನು ಸಾಧಿಸುವ ಪನವಾದ ಉದ್ದೇಶ ಇದರದಾಗಿದೆ ; ಮತ್ತು ಜಡದಲ್ಲಿ ದಿವ್ಯ ಜೀವನವನ್ನು ಸೃಷ್ಟಿಸುವುದಿದೆ.” ಎಂದು ವಿವರಿಸಿದ್ದಾರೆ.

ಇಂತಹ ಯೋಗ ಸಾಧನ ಸಾಧ್ಯವಾಗುವುದು, ಪರಮಾತ್ಮನನ್ನು ಕುರಿತ ಉತ್ಸಂಪದ ಅಭಿಪ್ರೇತ, ಆತ್ಮಕಾಗ್ರಾಂತಿಗಳಿಂದ ಮಾತ್ರ. ಮಾನವನ ಆಸೆ-ಆಕಾಂಕ್ಷೆಗಳ ಪೂರ್ಯಕೆಗಾಗಲಿ, ಮನದ ವಿಚಾರಗಳ ಸಿದ್ಧಿಗೂಣಮಾಗಾಗಲಿ ಈ ಯೋಗ ಪ್ರಯೋಜನಕಾರಿ ಯಾಗಲಾರದು. ಏನಿದ್ದರೂ ಈ ಯೋಗದ ಉದ್ದೇಶ, ಭಗವಂತನ ಸಂಕಲ್ಪವು ತನ್ನ ದಿವ್ಯ ಸತ್ಯವನ್ನು ಪ್ರತಿಷ್ಠಿಸುವಂಥ ಜಗತ್ತೊಂದನ್ನು ಸೃಷ್ಟಿಸುವುದಾಗಿದೆ. ಅದಕ್ಕಾಗಿ ಸಮಗ್ರ ಯೋಗದ ಸಾಧಕ ತಾನು ಮಾಡುವ ಕೆಲಸ ತನ್ನ ಸ್ವಂತೆದ್ದರಿಂದ ಭಾವಿಸದೆ ಭಗವಂತನ ಕೆಲಸವೆಂದ ಭಾವಿಸಿ ಆತನು ಹಾಕಿಕೊಡುವ ಕರಾರುಗಳಿಗೆ ಬಧ್ಯನಾಗಿ ಮಾಡಬೇಕಾಗುತ್ತದೆ. ಆದ್ದರಿಂದ ಯಾವುದೇ ಬಗೆಯ ಅಹಂಕಾರ ದೃಷ್ಟಿಯನ್ನಾಗಲಿ, ಸ್ವಾರ್ಥಪರತೆಯಾಗಲಿ ಇಲ್ಲದಂತಾಗಿಸಿಕೊಂಡು ಆಧ್ಯಾತ್ಮಿಕ ಮುಕ್ತಿಯ ಕಡೆಗೆ ಸಾಗಬೇಕಾಗುತ್ತದೆ. ಅಂತರ್ ಬಹಿರ್ ಪರಿವರ್ತನೆ ಆಗುವವರೆಗೆ ಈ ಯೋಗಸಾಧನೆ ಮುಂದುವರೆಬೇಕು. ವಾಸ್ತವವಾಗಿ ಅರವಿಂದರ ಈ ‘ಸಮಗ್ರಯೋಗ’ದ ಉದ್ದೇಶವೇ ಆಂತರಿಕ ಶಿಕ್ಷಣ ಮತ್ತು ಶಿಸ್ತಗಳನ್ನು ರೂಢಿಸಿಕೊಳ್ಳುವುದಾಗಿದೆ, ಎನ್ನುವುದು ಮಳಗಿಯವರ ತೀರ್ಮಾನಿಕ ಗ್ರಹಿಕೆಯಾಗಿದೆ.

ಶ್ರೀ ಅರವಿಂದರ ಅಭಿಪೂಯದಲ್ಲಿ ಇಂದಿನ ಮಾನವ ತನ್ನನ್ನು ತಾನೇ ಸರಿಯಾಗಿ ಅಥವಾ ಮಾಡಿಕೊಂಡಿಲ್ಲ. ಹಾಗೆ ನೋಡಿದರೆ ಅರಿತುಕೊಳ್ಳಬೇಕೆಂಬ ಪ್ರಸ್ತುತಿಯ ಹಂತವನ್ನೂ ತಲುಪಿಲ್ಲ. ಪೂರ್ಣಯೋಗ ಅಥವಾ ಸಮಗ್ರಯೋಗ ಮಾನವನನ್ನು ಪ್ರಾಣಿ ಸ್ತರದಿಂದ ಮೇಲೆತ್ತುವುದನ್ನು ಮಾನವನ ಮನೋವಿಕಾಸವನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳುತ್ತಾ ಶ್ರೀ ಮಾತೆಯವರ ಮಾತುಗಳನ್ನೂ ಪ್ರಸಾಪಿಸುತ್ತಾರೆ. ಶ್ರೀ ಅರವಿಂದರು ಈ ಭೂಮಿಯ ಮೇಲೆ ಅವರಿಸಿರುವುದರ ಉದ್ದೇಶವೇ ಮಾನವನನ್ನು, ಪರಿಪೂರ್ಣ ಸಾಮರಸ್ಯವುಳ್ಳ, ಉತ್ತಮ, ಸುಂದರ ಹಾಗೂ ಸುಖಮಯವಾದ ಜೀವನವನ್ನು ನಡೆಸಬಲ್ಲ. ತುಂಬ ಜಾಗತ ಹಾಗೂ ಜೈತನ್ಯಭರಿತ, ಅತಿಮಾನಸ ಜೀತನಾವಸ್ಥೆಗೆ ತಲುಪಿಸುವುದಾಗಿದೆ. ಶ್ರೀ ಮಾತೆಯವರು, ಶ್ರೀ ಅರವಿಂದರ ಸಮಗ್ರ ಯೋಗದ ಸ್ವರೂಪ ಉದ್ದೇಶಗಳನ್ನು ಬಹುವಾಗಿ ಪುರಸ್ಕರಿಸಿ, ಸಾಧಕರಿಗೆ ಅದನ್ನು ಸರಳವಾದ ಮಾತುಗಳ ಮೂಲಕ ಪರಿಕಲ್ಪಿಸುವ ಪ್ರಯತ್ನದಲ್ಲಿ, ಅವರು ನೀಡಿದ ವಿವರಗಳನ್ನು ಮಳಗಿಯವರು ಹೀಗೆ ದಾಖಲಿಸಿದ್ದಾರೆ.

ಪ್ರಾಚೀನ ಯೋಗಗಳು, ಅಜ್ಞಾನ, ದುಃಖ, ಯಾತನೆಗಳಿಂದ ಬಿಡುಗಡೆಗೊಳಿಸುವುದನ್ನೇ ಉದ್ದೇಶವಾಗಿ ಇರಿಸಿಕೊಂಡಿದ್ದವು. ಆದರೆ ಶ್ರೀ ಅರವಿಂದರ ಸಮಗ್ರ ಯೋಗವು “ನಮೋಽಗಿನ ಜೀತನವನ್ನು ರೂಪಾಂತರಗೊಳಿಸುವುದರ ಜೊತೆಗೆ ಜೀವನವನ್ನು ರೂಪಾಂತರಗೊಳಿಸುವುದು. ನಮ್ಮ ಜೀತನದಂತೆಯೆ ನಮ್ಮ ಇಡಿಯ ಪ್ರಕೃತಿಯಾಗಿ ಎಂದರೆ ನಮ್ಮ ಮಾನ, ಪ್ರಾಣ ಮತ್ತು ದೇಹಗಳೂ ದಿವ್ಯ ಜೀತನದೊಂದಿಗೆ ಸಂಯೋಗ ಹೊಂದಬೇಕು. ಶ್ರೀ ಅರವಿಂದರು ವಿವರಿಸುವ ಆಧ್ಯಾತ್ಮಿಕ ರೂಪಾಂತರ ಸಮಗ್ರವಾದುದು. ಈ ರೂಪಾಂತರದ ಪರಿಣಾಮವಾಗಿ ದಿವ್ಯ ಶಾಂತಿ, ಶಕ್ತಿ ಪ್ರಭೇ-ಇವು ನಮ್ಮ ಪ್ರತಿಯೊಂದು ವಿಚಾರ, ಭಾವನೆ, ಕೃತಿಗಳಲ್ಲಿ ವಕ್ತವಾಗುತ್ತದೆ. ಜೀವನದ ಎಲ್ಲ ಶಕ್ತಿ ಸಾಮರ್ಥ್ಯಗಳು ಪರಿಪೂರ್ಣಗೊಳ್ಳುತ್ತವೆ. ವಿಕಾಸಗೊಳ್ಳುತ್ತವೆ” ಎಂದು ಹೇಳುತ್ತಾ ಇದಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ, ಚಿತ್ತೇಕಾಗ್ರತೆ, ಸಮರ್ಪಕ್ತೆ-ಇತ್ಯಾದಿಗಳ ಬಗ್ಗೆ ನೀಡಿದ ವಿಸ್ತೃತ ವಿವರಗಳನ್ನೂ ನೀಡಿದ್ದಾರೆ.

ಹಾಗೆಯೇ ಮುಂದುವರೆಯಾಗಿ, ಅಂತರಾತ್ಮ, ಜೈತನ್ಯಪುರುಷ, ಜೈತನ್ಯತ್ವಕ ರೂಪಾಂತರ (Psychic Transformation), ಆಧ್ಯಾತ್ಮಿಕ ರೂಪಾಂತರ (Spiritual Transformation) ಮುಂತಾದ ಯೋಗಿಕ ಪರಿಕಲ್ಪನೆಗಳ ಬಗ್ಗೆ ಶ್ರೀಮಾತೆಯವರು ನೀಡುವ ವಿವರಗಳನ್ನು ಉಲ್ಲೇಖಿಸಿದ್ದಾರೆ.

ಶ್ರೀ ಅರವಿಂದರ, ಶ್ರೀ ಮಾತೆಯವರ, ‘ಸಮಗ್ರಯೋಗ’ ಸಂಬಂಧವಾದ ವಿಚಾರಗಳನ್ನು ಉಲ್ಲೇಖಿಸುತ್ತಾ ಕಡೆಯಲ್ಲಿ ಅದರ ಸಾರಾಂಶವನ್ನು ಮಳಗಿಯವರು ಹೀಗೆ ನೀಡಿದ್ದಾರೆ.

೧) ಮಾನವ ಜೀವನವನ್ನು ದಿವ್ಯತೆಯ ಪರಿಪೂರ್ಣತೆಗೆ (Divine perfection) ತಂದು ಮುಟ್ಟಿಸುವುದೇ ಸಮಗ್ರ ಯೋಗದ ಗುರಿ.

೨) ನಿಜವಾದ ಆಧ್ಯಾತ್ಮಿಕತೆ ಜೀವನವನ್ನು ತೋರೆ ಪಲಾಯನ ಮಾಡುವುದಲ್ಲ. ಜೀವನವನ್ನು ಪರಿಪೂರ್ಣಗೊಳಿಸುವುದು-ದಿವ್ಯತೆಯ ಪರಿಪೂರ್ಣತೆಯನ್ನು ಅದಕ್ಕೆ ಒದಗಿಸುವುದು.

೩) ಭಗವಂತನು ಎಲ್ಲೆಲ್ಲಾ ಇರುವನೆಂಬುದನ್ನಷ್ಟೆ ಅರಿತರೆ ಸಾಲದು. ಜಗದ ಜೀವನವನ್ನೆಲ್ಲ ಇಡಿಯಾಗಿ ರೂಪಾಂತರಗೊಳಿಸುವುದು ಮುಖ್ಯ ಕಾರ್ಯ.

೪) ಈ ಯೋಗವು ಜೀವನದ ಶಕ್ತಿ ಸಾಮರ್ಥ್ಯಗಳನ್ನು ಬಳಸಕೂಡದೆಂದು ಹೇಳುವುದಿಲ್ಲ. ಈ ಶಕ್ತಿ ಸಾಮರ್ಥ್ಯಗಳ ಪರಿವರ್ತನೆಯನ್ನು ಸಾಧಿಸಬೇಕು. ಇದನ್ನು ಸಮಗ್ರ ರೂಪಾಂತರ ಎನ್ನುವುದು.

೫) ವೈಯಕ್ತಿಕ ಮುಕ್ತಿಯನ್ನು ಸಾಧಿಸಿಕೊಂಡು ಸುಮುಕ್ಷನೆ ಕುಳಿತುಕೊಳ್ಳುವುದನ್ನು ಈ ಯೋಗವು ಒಪ್ಪುವುದಿಲ್ಲ. ಇದು ನೇತ್ಯಾರ್ಥಕ ಪ್ರವೃತ್ತಿ. ನಮ್ಮ ಸುತ್ತಳಾ ಸಮಾಜ ಮತ್ತು ಜಗತ್ತು ಸಾಕ್ಷಾತ್ಕಾರ ಪಡೆದವರಿಂದ ಪ್ರಗತಿಪರ ಪರಿವರ್ತನೆಯನ್ನು ನಿರೀಕ್ಷಿಸುತ್ತಿರುತ್ತದೆ. ಆದ್ದರಿಂದ ಈ ಪೂರ್ಣಯೋಗ ಶ್ರೀಯೆ ಮತ್ತು ಧ್ಯಾನಗಳರಿಂದ ಸಮಶೋಭಾಕ್ರಿಯದ ಪಕ್ಷ ಸಾಧನೆಯನ್ನು ಕಾಯ್ದುಕೊಳ್ಳಲು ಬೋಧಿಸುತ್ತದೆ.

೬) ಮಾನವನ ಪ್ರಕೃತಿ ಪರವರ್ತನೆಯನ್ನು ಸಾಧಿಸಿದ ಯೋಗದಿಂದೇನು ಪ್ರಯೋಜನ? ಎಂದು ಅರವಿಂದರು ಪ್ರಶ್ನಿಸುತ್ತಾರೆ.

೭) ‘ಪೂರ್ಣಯೋಗ’ದಲ್ಲಿ ಸಾಧನೆ ಮತ್ತು ಬಾಹ್ಯ ಜೀವನ ಇವುಗಳ ನಡುವೆ ಯಾವ ಭೇದವೂ ಇಲ್ಲ. ಜೀವನದ ಪ್ರತಿ ಕ್ಷಣದಲ್ಲಿ ಸತ್ಯಶೋಧನೆ ಮತ್ತು ಅದರ ಸಾಧನೆ ನಿರಂತರವಾಗಿ ನಡೆಯಬೇಕು.

೮) ಈ ಜೀವನದಲ್ಲಿಯೇ ದಿವ್ಯತೆಯನ್ನು ಕಂಡುಕೊಳ್ಳಬೇಕು. ಈ ಅನ್ವೇಷಣೆಯಿಂದಲೇ ಜೀವನದ ಪರಿವರ್ತನೆ ಸಾಧ್ಯ. ಒಟ್ಟಾರೆಯಾಗಿ ‘ಪೂರ್ಣಯೋಗ’ ಈಸಬೇಕು ಇದ್ದು ಜಯಿಸಬೇಕು’—ಎಂಬುದನ್ನು ಅತ್ಯಾನ್ತ ಜೀವನವೌಲ್ಪಾಗಿ ಸ್ವೀಕರಿಸಿ, ಅದನ್ನೇ ಬೋಧಿಸುತ್ತದೆ.

ಮಳಗಿಯವರು, ಅರವಿಂದರ ಇಷ್ಟ ಸಂಕೀರ್ಣವಾದ ‘ಪೂರ್ಣಯೋಗ’ದ ಸ್ವರೂಪವನ್ನು ಮತ್ತು ಅರ್ಥವನ್ನು ಎಷ್ಟು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಅಧ್ಯಯನ ಮಾಡಿದ್ದಾರೆ ಎನ್ನುವುದಕ್ಕೆ ಈ ಮೋದಲು ಕಾಣಿಸಿದ ಸಾರಾಂಶದ ಅಂಶಗಳು ಸಾಕ್ಷಿಯಾಗಿದೆ.

ಸಂಪೂರ್ಣವಾಗಿ ಶ್ರೀ ಅರವಿಂದ ಮತ್ತು ಶ್ರೀ ಮಾತಾ ಅವರ ತತ್ವ ಬಿಂತನೆಗಳಿಗೆ ತೆತ್ತುಕೊಂಡದ್ದಷ್ಟೇ ಅಲ್ಲಿ ಅವಗಳ ಪ್ರಸಾರ, ಪ್ರಚಾರಕ್ಕೂ ತಮ್ಮ ಬದುಕಿನ ಬಹು ದೀಪರ್ವ ಕಾಲವನ್ನು ಮುಡಿಪಾಗಿ ಇರಿಸಿದರೆಂಬುದು ಅವರ ವಿಶೇಷಣೆ ವ್ಯಾಖ್ಯಾನಗಳಿಂದ ಸಾಬೀತಾಗುತ್ತದೆ.

ಕಡೆಯ ಲೇಖನವೂ ಪ್ರಾಣಯೋಗ ಕುರಿತಾದ ತಮ್ಮ ಭಾಷಣ ಅಥವಾ ಉಪನ್ಯಾಸದ ಸಾರವಾಗಿದೆ. ವಾಸ್ತವವಾಗಿ ಇಡೀ ಭಾಷಣವೇ ಲೇಖನರೂಪವಾಗಿ ಸಂಕಲನದಲ್ಲಿ ಸೇರುತ್ತದೆಯಾಗಿದೆ.

ಹೀಗೆ ಮಳಗಿಯವರು ಇಂಥಾ ಅರವಿಂದ ತತ್ವಚಿಂತನೆಗಳ ಅಧ್ಯಯನ ಅನುಸಂಧಾನದ ಮೂಲಕ ನೂರಾದು ಲೇಖನಗಳನ್ನು ಶ್ರೀ ಅರಬಿಂದೋ ಸೋಸೈಟಿಯ ವರ್ತಿಯಿಂದ ಹೊರಡುತ್ತಿದ್ದ ಅವಿಲ ಭಾರತ ಪತ್ರಿಕೆಯ ಕನ್ನಡ ಅವಶರೇಕೆಯಲ್ಲಿ ಪ್ರಕಟವಾಗಿ, ಅರವಿಂದರ ಚಿಂತನೆ ಪರಂಪರೆಗೆ ಅತ್ಯಂತ ಮಹತ್ವದ ಹೊಡುಗೆ ನೀಡಿದ್ದಾರೆ. ಅರವಿಂದರ ತತ್ವ ಚಿಂತನೆ, ಸಾಧನೆಗಳ ಭಾಗವಾಗಿ ತಮ್ಮ ಜೀವನದ ಅಮೂಲ್ಯ ಸಮಯವನ್ನು ವಿನಿಯೋಗಿಸಿದ್ದಾರೆ.

○

## ೪. ಸಮೈಳನದ ಅಧ್ಯಕ್ಷೀಯ ಭಾಷಣ

ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಸಮೈಳನ (೨೦-೦೯-೨೦೦೯)

**ಪ್ರೌ. ಎಸ್.ಆರ್. ಮಳಗಿ**

ಪೇದಿಕೆಯ ಮೇಲೆ ವಿರಾಜಮಾನರಾಗಿರುವ ಮಾನ್ಯರೇ, ಮತ್ತು ನನ್ನ ಆಶ್ರಿಯ ಅಣ್ಣ-ತಮ್ಮಂದಿರೆ, ಅಕ್ಕ-ತಂಗಿಯರೇ, ತಾಯಂದಿರೇ,

ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತಿನ ಮಾನ್ಯ ಅಧ್ಯಕ್ಷರಾಗಿರುವ ಶ್ರೀ ಗಿರಿರಾಜರು, ಈ ಸಲದ ಈ ವಿಭಾಗದ ಸಾಹಿತ್ಯ ಸಮೈಳನ ಅಧ್ಯಕ್ಷ ಪದಕ್ಕೆ ನನ್ನನ್ನು ಆಯ್ದು ಮಾಡಿದ್ದಾಗಿ ತಿಳಿಸಿದಾಗ, ನನಗೆ ಆಶ್ಚರ್ಯವಾಯ್ತು. ನನಗಿಂತ ಕಿರಿಯರೂ ಉತ್ಸಾಹಭರಿತರೂ ಕ್ರಿಯಾಶೀಲರೂ ಆಗಿರುವವರನ್ನು ಬಿಟ್ಟು, ನನ್ನಂಥ ವಯಸ್ಸಾದ ಹಳಬನೊಬ್ಬನನ್ನು ಈ ಗೌವರದ ಸ್ಥಾನಕ್ಕೆ ಕರೆತಂದು ಕೂರಿಸಿದ್ದ ಯಾರಿಗೂ ಆಶ್ಚರ್ಯವುಂಟು ಮಾಡುವಂಥದೇ ! ಆದರೆ ಶ್ರೀ ಗಿರಿರಾಜರೂ ಅವರೊಂದಿಗೆ ಬಂದಿದ್ದ ಕಾರ್ಯವಾಹಕ ಸಮಿತಿಯ ಸದಸ್ಯರೂ ಸರ್ವಾನುಮತದಿಂದ ನನ್ನನ್ನು ಆಯ್ದು ಮಾಡಿದ್ದನ್ನು ತಿಳಿಸಿದರು. ಆದ್ದರಿಂದ ಅವರ ಈ ಗೌರವದ ಆಮಂತ್ರಣವನ್ನು ಸಂತೋಷದಿಂದ ಸ್ವೀಕರಿಸಿ, ತಮ್ಮ ಮುಂದೆ ಈಗ ನಿಂತಿದ್ದೇನೆ.

ಕನ್ನಡ ಸಾಹಿತ್ಯ ಪರಿಷತ್ತು ನಮ್ಮ ಕನಾಂಟಕ ರಾಜ್ಯದ ಒಂದು ಪ್ರತಿಷ್ಠಿತ ಸಂಸ್ಥೆ. ಇದರ ಅಂಗಸಂಸ್ಥೆಗಳಾಗಿ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಮತ್ತು ರಾಜ್ಯದ ತಾಲ್ಲೂಕು-ಜಿಲ್ಲಾ ಸ್ಥಳಗಳಲ್ಲಿ ಹಲವಾರು ಕನ್ನಡ ಸಾಹಿತ್ಯ ಪರಿಷತ್ತುಗಳು ಕನ್ನಡದ ಸೇವಾ ಕಾರ್ಯ ನಡೆಸಿದ್ದು ತುಂಬ ಶಾಫನೀಯ. ಕನ್ನಡದ ಸೇವೆಯ ಘೂಪ್ತಿ ಬಹು ದೊಡ್ಡದು. ಇಲ್ಲಿಯ ‘ಕನ್ನಡ ಸಾಹಿತ್ಯ’ ಎಂಬ ಮಾತು ಸಾಹಿತ್ಯ ಸೃಷ್ಟಿಯೊಂದಕ್ಕೆ ಸೀಮಿತವಲ್ಲ. ಕನ್ನಡ ನುಡಿಯ ಹಾಗೂ ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಹಿತಕಾರಿಯಾಗುವ ಪ್ರತಿಯೊಂದು ಕಾರ್ಯವೂ ಕನ್ನಡ ಸಾಹಿತ್ಯ ಪರಿಷತ್ತಿನ ಪರಿಧಿಗೆ ಸಂಬಂಧಪಟ್ಟದು.

ಕನ್ನಡ ಸಾಹಿತ್ಯವು ಒಂದು ಸಾವಿರ ವರುಷಕ್ಕೂ ಮಿಕ್ಕೆ ಬೆಳೆದು ಬಂದುದು. ಕನ್ನಡ ಜನೆಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತ ಬಂದುದು. ಹಳಗನ್ನಡ, ನಡುಗನ್ನಡ, ಹೊಸಗನ್ನಡ ಎಂಬ ಮೂರು ಮುಖ್ಯ ಘಟ್ಟಗಳಲ್ಲಿ ಹಾಯ್ದು ಬಂದ ನಮ್ಮ ಸಾಹಿತ್ಯವು. ನಮ್ಮ ಜನೆಯ ಹಿತ ಸಾಧಿಸುತ್ತ ನಡೆದಿದೆ. ನಮ್ಮ ನಾಡಿನ ಸರ್ವಾಂಗೀಣ ಉನ್ನತಿಯ

ದೃಷ್ಟಿಯನ್ನಿರ್ಸಿಕೊಂಡು, ಕನ್ನಡಿಗರನ್ನು ಸುಸಂಸ್ಥ್ಯತಗೋಳಿಸುತ್ತ ಆಹ್ವಾದಗೋಳಿಸುತ್ತ, ಅವರ ಜೀವನದ ಮಟ್ಟವನ್ನು ಎತ್ತಿಸುತ್ತ ಸಾಗಿದೆ. ಸಾಹಿತ್ಯವು ಮಾಡಬೇಕಾದ ಕೆಲಸವೇ ಇದು. ಪ್ರಾಚೀನ ಕಾಲದಿಂದ, ಈವರೆಗೆ ನಮ್ಮ ನಾಡಿನ ಶೈಷ್ವ ಕವಿಗಳು ತಮ್ಮ ಪ್ರತಿಭಾ ದೀಪ್ತಿಯಿಂದ ನಮ್ಮ ನಾಡ ಜನಮನವನ್ನೂ ಜನರ್ಜಿವನವನ್ನೂ ಉಜ್ಜಲಗೋಳಿಸುತ್ತಲೇ ಇದ್ದಾರೆ. ಈ ಮಾತಿಗೆ ಜೀವಂತ ಸಾಕ್ಷಿ ಎಂದರೆ, ಹಳಗನ್ನಡದ ಪಂಪ-ರನ್ನಾದಿ ಚಂಪೂಕವಿಗಳು; ನಡುಗನ್ನಡದ ಬಸವ-ಅಲ್ಲಿಮಾದಿ ವಚನಕಾರರು; ಹರಿಹರ, ರಾಘವಾಂಕ, ಕುಮಾರವ್ಯಾಸ, ಲಕ್ಷ್ಮೀಶರೇ ಮೊದಲಾದ ಷಟ್ಟದಿಕಾರರು; ರತ್ನಾಕರವರ್ಣ, ಹೊನ್ನಮ್ಮೀ ಮುಂತಾದ ಸಾಂಗತ್ಯಕಾರರು; ಕನಕ-ಪುರಂದರರಂಥ ದಾಸವರೇಣ್ಯರು; ಮೂರು ಲೋಕಗಳನ್ನೂ ತ್ರಿಪದಿಗಳಲ್ಲಿ ಅಳಿದ ಸರ್ವಜ್ಞನಂಥ ಜ್ಞಾನಿಗಳು ; ಇವರೆಲ್ಲ ಕನ್ನಡಿಗರ ಹೃದಯ-ಸಂಪತ್ತನ್ನು ಹೆಚ್ಚಿಸುತ್ತಾ ಬೇಳಿಗಿದ್ದಾರೆ. ಅನಂತರ ಬಂದುದು ಹೊಸಗನ್ನಡದ ಅರುಳೋದಯ. ಇದನ್ನು ಸೃಷ್ಟಿಸಿದ ಮಹೋದಯರೆಂದರೆ, ಮುದ್ರಣ, ಬಸವಪ್ರಶಾಸಿಗಳು, ತೊರಮರಿ ಶೇಷಗಿರಿರಾಯರು, ಶಾಂತಕವಿಗಳು, ಬಿ. ವೆಂಕಟಾಚಾರ್ಯರು, ಗಳಿಗನಾಧರು ಮುಂತಾದವರು. ಇವರು ಕೃಷ್ಣಪಕ್ಷದ ಕಗ್ತಲಲ್ಲಿ ಮಿಂಚಿ, ಮಿಲುಗಿ ದಾರಿತೋರಿದ ನಕ್ಕೆ ರಾಜಿ, ತರುವಾಯ ಹೊಸಗನ್ನಡ ನವೋದಯದ ಉತ್ತಾಪಕರೆನಿಸಿದ ಬಿ.ಎಂ. ಶ್ರೀಕಂಠಯ್ಯನವರು, ಪಂಚಮಂಗೇಶರಾಯರು, ಗೋವಿಂದಪ್ಪಗಳು, ಡಿ.ವಿ. ಗುಂಡಪ್ಪ, ಮಾಸ್ತಿ, ಬೇಂದ್ರೆ, ಶುವೆಪು, ಪು.ತಿ.ನ., ಕೈಲಾಸಂ, ಸಂಸ, ಎ.ವನ್‌. ಮೂರ್ತಿರಾಯರು, ಶ್ರೀರಂಗ, ಬೀಚಿ, ರಾಜರತ್ನಂ, ಶಿವರಾಮ ಕಾರಂತ, ಗೋಕಾಕ, ಅ.ನ. ಕೃಷ್ಣರಾವ್, ಗೋಪಾಲಕೃಷ್ಣ ಅಡಿಗ, ರಂ.ಶ್ರೀ ಮುಗಳಿ, ಕೆ.ಎಸ್. ನರಸಿಂಹಸ್ವಾಮಿ ಮುಂತಾದವರು ಕನ್ನಡದಲ್ಲಿ ನೂತನ ಸಾಹಿತ್ಯಸೃಷ್ಟಿಗೆ ಕಾರಣಕರ್ತರಾದವರು. ಈ ನವೋದಯದ ಸಾಹಿತ್ಯವಾಹಿನಿಗೆ ಪ್ರಗತಿಶೀಲ, ನವ್ಯ, ನವೋತ್ತರ, ದಲಿತ, ಬಂಡಾಯ ಮುಂತಾದ ಹೊಸಮಾದರಿಯ ಪ್ರವಾಹಗಳು ಸಂಗಮಿಸಿ, ಕನ್ನಡ ಸಾಹಿತ್ಯದ ಮಹಾಪೂರವೆಂದೂ ವಿಜೃಂಭಿಸಿದೆ. ಇದರಲ್ಲಿ ಧುಮಕಿ, ಈಸುತ್ತ ಮುನ್ನಿಸ್ತುತ್ತಿರುವ ಸಾಹಿತ್ಯಗಳಿಷ್ಟೇ ! ಎಳೆಕೆಗೆ ಸಿಲುಕದಣ್ಣದ್ವಾರೆ. ನೂರಾರು ಕವಿಗಳು, ಕರ್ತೆಗಾರರು, ಕಾದಂಬರಿಕಾರರು, ನಾಟಕಾರರು, ಲಲಿತ ಹಾಗೂ ವಿಚಾರ ಪ್ರಬಂಧಕಾರರು, ವಿಮರ್ಶಕರು, ಸಾಹಿತ್ಯ ಸಂಖೋಧಕರು ಇವರಲ್ಲಿ ಸಮಾವೇಶವಾಗುತ್ತಾರೆ. ಇದೆಲ್ಲ ಇಲ್ಲಿ ಸಭೆ ಸೇರಿದ ಸಾಹಿತ್ಯಸಕ್ತಿಗೆ ಗೂತ್ತು.

ಕನಾಟಕ ಏಕೆಕ್ಕುತ್ತವಾಗುವ ಮುನ್ನ ಹಾಗೂ ಅನಂತರದ ಕನ್ನಡ ಸಾಹಿತ್ಯವಾಹಿನಿಯ ಸ್ತೋಲ ದೃಶ್ಯವಿದು. ಆದರೆ, ಕನ್ನಡಿಗರು ಈ ಕ್ಷೇತ್ರದಲ್ಲಿ ಸಾಧಿಸಬೇಕಾದುದು ಇನ್ನೂ ಬಹಳಷಿದೆ. ನಮ್ಮ ಜನ, ನಮ್ಮ ಮನ ಇನ್ನೂ ಹೆಚ್ಚಿನ ಎತ್ತರಕ್ಕೇರಬೇಕು. ಆಗ ನಮ್ಮ ನಾಡಿನ ಓನ್ನತ್ಯ ಹೆಚ್ಚುತ್ತದೆ.

ಕನಾಟಕದಲ್ಲಿ ನವೋದಯ ಸಾಹಿತ್ಯ ಮೊದಲು ಜಿಗುರಿದ್ದು ಭಾರತದ ಪ್ರಪ್ರಥಮ ‘ನೋಬೆಲ್ ಲಾರಿಯೇಟ್’ ಎಂಬ ಜಗತ್ತಾಪ್ಸಿಸಿದ್ದ ಪ್ರಶಸ್ತಿಯನ್ನು ಗೆದ್ದ ಬಂಗಾಲದ ರವೀಂದ್ರನಾಥ ಟಾಗೋರರ ಪ್ರತಿಭಾ ಪ್ರಕಾಶದಲ್ಲಿ, ಅನಂತರ, ಪಾಶ್ಚಾತ್ಯ ರೋಮಾಂಟಿಕ್

ಕವಿಗಳ ಪ್ರಭಾವದಿಂದ. ರವೀಂದ್ರರು ಹಾಡಿದ ಒಂದು ಗೀತೆ ಕನ್ನಡಿಗರನ್ನು ಮೊಟ್ಟಮೊದಲು ಕಣ್ಣತೆರೆಯಿಸಿತು. ಆ ಗೀತೆಯ ಕನ್ನಡಾನುವಾದವನ್ನು ಇಲ್ಲಿ ಉದ್ದರಿಸಬಯಸುತ್ತೇನೆ.

ನನ್ನ ಕರಿಯ ಮಿಶ್ರರಾಗಿದ್ದ ಸದಾಶಿವ ಒಡೆಯರ್ ಅವರ ಭಾವಾನುವಾದವಿದು. ಗಮನವಿಟ್ಟು ಕೇಳಿರಿ:

ಮನವು ನಿಭಿರ್ತವಾಗಿರುವಲ್ಲಿ  
ಮಾನ್ಯಮಸ್ತಕವು ಉನ್ನತದಿ ಮರೆವಲ್ಲಿ  
ಸುಜಾನ ರುಂದಿ ಧಾರಾಳ ಹರಿವಲ್ಲಿ  
ಕೀಳ್ತರದ ಸಾಫ್ರಾಸಂಕುಚಿತ ಭಾವನೆಗಳಿಂ  
  
ನಾಡು ತುಂಡಾಗದೆ ಅವಿಂಡವಾಗಿರುವಲ್ಲಿ  
ಜಿಮ್ಮೆತಿಹ ಬ್ಯಾಗೆಯೋಲ್ ಸತ್ಯದಾಳದಿಂ  
ಸಾಹಿತ್ಯ ಸದಾ ನೆಗೆಯುತ್ತಿರುವಲ್ಲಿ  
ಸಾಧನೆಯು ನಿತ್ಯ ಪೂರ್ಣತೆಯ ಬಯಸುತ್ತಿರುವಲ್ಲಿ  
  
‘ತಿಳಿ’ಯ ಹೋಳಿ, ಮೂಢನಡತೆಗಳ  
ಕೊಳೆಯಲ್ಲಿ ಹರಿದು ಕಶ್ಲಾಗದಿರುವಲ್ಲಿ  
ವಿವೇಕದ ಸಾಧನೆಯ ವಿಶಾಲತೆಯ ಹಿರಿಮೆಯೆಡೆ  
ನಿಂಂ ಸದಾ ಕೈಹಿಡಿದು ನಡೆಸುತ್ತಿರುವಲ್ಲಿ,  
ತಂದೆಯೆ, ಅಲ್ಲಿ ಆ ಸ್ವರ್ತಂತಸಗ್ರದಲ್ಲಿ  
ಆ ಸತ್ಯ ಸಷ್ಟುದಲ್ಲಿ ಎನ್ನೂಲುಮೆಯಾ ನಾಡು ಕಣ್ಣರೆಯಲಿ !

ಇದು ಕವಿ ರವೀಂದ್ರರು ಕಂಡ ಸ್ವರ್ತಂತ ಭಾರತದ ಸವಿಗನಸು. ಅಂಥ ಸುಂದರ ಕನಸಿನ ಕನಾಟಕವನ್ನು ನಮ್ಮ ಕನ್ನಡಿಗರ ವೈವಿಧ್ಯಮಯ ಸಾಹಿತ್ಯವು ನಮ್ಮ ಕಣ್ಣಂದೆ ರೂಪಿಸಲು ಯಿತ್ತಿಸುತ್ತಲೇ ಇದೆ. ಈ ಸಾಹಿತ್ಯಗಂಗೆಯ ಮಹಾಪೂರದಲ್ಲಿ ಕೆಸರಸಗಳಿರಂತೂ ಇರಬಹುದು. ಇದೇನಿದ್ದರೂ ಈ ಕನಸಿನ ಜಿತ್ತುವಿನ್ನೂ ಪೂರ್ಣವಾಗಿಲ್ಲ. ಕನ್ನಡ ನಾಡಿನ ಸತ್ಯಯುತ ಜೇತನಕ್ಕೆ ಈ ಸಿದ್ಧಿಯೇನೂ ಅಸಾಧ್ಯವಲ್ಲ. ಇದು ನನ್ನ ದೃಢವಾದ ನಂಬಿಗೆ. ಎಲ್ಲಾದಕ್ಕೂ ಕಾಲ ಪ್ರಕ್ಷಾಪಣಿಗೆ, ಅಷ್ಟೇ.

ಇಂಥ ಕನಾಟಕ ಸರ್ವಾಂಗಿಂಳಾ ಉನ್ನತಿಯ ಸುಂದರ ಕನಸಿನ ಜಿತ್ತುವಿನ್ನು ಏಕೀಕರಣಕ್ಕೆ ಮುನ್ನೇ ಕಂಡು, ಕಂಡರಿಸಿದವರು ನನಗೆ ಜಿತ್ತುಸದ್ಯಶರಾಗಿದ್ದು, ಕನಾಟಕ ಕುಲಪುರೋಹಿತರೆಂದು ಪ್ರತಿಬಾಂತರಾಗಿದ್ದ ಆಲೂರವೆಂಟಿರಾಯರು. ಇವರು ಸಾಹಿತ್ಯವನ್ನು ಕುರಿತು ಒಂದೆಡೆ ಹೀಗೆ ಹೇಳಿದ್ದಾರೆ.

ಮನುಷ್ಯನ ಮನಸ್ಸಿನಲ್ಲಿ ಮಟ್ಟುವ ಯಾವತ್ತೂ ವಿಕಾರಗಳಿಗೂ ವಿಚಾರಗಳಿಗೂ ವಾಣಿಯ (ಸರಸ್ವತಿಯ) ಅವಶ್ಯಕತೆಯಂಬು. ಇಲ್ಲದಿದ್ದರೆ ವ್ಯವಹಾರವೆಲ್ಲವೂ ಕಣ್ಣಾಗುವುದು. ಮನದೊಳಗೆ ಜನಿಸಿದ ಹೊಸ ಭಾವನೆ, ಹೊಸ ಕಲ್ಪನೆ, ಹೊಸ

ವಿಚಾರ ಇವುಗಳೆಲ್ಲಕ್ಕೂ ಮೂರ್ತ ಸ್ವರೂಪವನ್ನು ಕೊಡುವುದು ವಾರೀ. ಈ ಕಾರ್ಯವನ್ನು ಉತ್ಪನ್ನವಾಗಿ ನೇರವೇರಿಸುವ ವಾಜ್ಞಾಯವೇ ಉಜ್ಜಲ ವಾಜ್ಞಾಯ. ನಿರ್ಜೀವವಾದ ಜನಾಂಗದಲ್ಲಿ ಸಚೇವವಾದ ವಾಜ್ಞಾಯವು ಹುಟ್ಟಿಲಾರದು. ಕನಾರಟಕ ವಾಜ್ಞಾಯವೆಂದರೆ ಭಾರತದ ಜನರ್ಜೀವನವನ್ನು ಒಂದು ವಿಶ್ವವಾದ ಎರಕದಲ್ಲಿ ಹಾಕಿ ಮಾಡಿದ ಮೂರ್ತಿ. ಆದ್ದರಿಂದ ಕನಾರಟಕದ ವಾಜ್ಞಾಯದಲ್ಲಿ ಇವರೆಡೂ ಸಂಸ್ಕೃತಿಗಳು ಎಂದರೆ ಭರತವಿಂದ ಮತ್ತು ಕನಾರಟಕ ಇವರೆಡೂ ಸಂಸ್ಕೃತಿಗಳು ಪತ್ತಿ-ಹಲೀತವಾಗಿರಬೇಕು. ನಮ್ಮ ದೋಮ ರೋಮಗಳಲ್ಲಿ ರಾಷ್ಟ್ರೀಯತ್ವವೂ ಕನಾರಟಕತ್ವವೂ ತುಂಬಿದ್ದರೆ ಮಾತ್ರವೇ ನಮ್ಮಿಂದ ಅಶ್ವಂತ ಉಜ್ಜಲವಾದ ವಾಜ್ಞಾಯವು ಹುಟ್ಟಿಬಹುದು. ಇಲ್ಲದಿದ್ದರೆ ಎಂದೂ ಅಂಥದು ಹುಟ್ಟಿಲಾರದು. ಸಾರಾಂಶವೆಂದರೆ, - ನಾವು ವಿಶ್ವಸಂಸ್ಕೃತಿಯನ್ನೂ ಒಳಗೊಂಡ ರಾಷ್ಟ್ರೀಯತ್ವವನ್ನೂ ಕನಾರಟಕತ್ವವನ್ನೂ ಯಾವಾಗಲೂ ಅನುಸಂಧಾನ ಮಾಡಬೇಕು. ಮತ್ತು ಈ ದೃಷ್ಟಿಯಿಂದ ಜೀವಂತ-ವಾಜ್ಞಾಯವನ್ನು ಹುಟ್ಟಿಸುವುದಕ್ಕೆ ಪ್ರವೃತ್ತಾಗಬೇಕು” ಆಲೂರ ವೆಂಕಟರಾಯರ ಈ ಉದ್ದಾರಗಳು ಚಿಂತನಾರ್ಥವಾಗಿಲ್ಲವೇ ?

ಸಾಹಿತ್ಯರಚನೆ ಬರಿ ಸಾಹಿತ್ಯಕ್ಕಾಗಿ ಅಲ್ಲ. ಕನ್ನಡಿಗರು ತಮ್ಮನ್ನು ತಾವು ಮೊದಲು ಅಧ್ಯ ಮಾಡಿಕೊಳ್ಳಬೇಕು. ‘ತನ್ನರಿಖೆಗುರು’ ಎಂಬುದು ಅಧ್ಯಗಭಿತವಾದ ಮಂತ್ರ, ಕನ್ನಡತನ ಅಧವಾ ಕನಾರಟಕತ್ವವನ್ನು ಸರಿಯಾಗಿ ಅಧ್ಯೋಸಿಕೊಳ್ಳಬೇಕು. ಇಂದು ಕನಾರಟವು ರಾಜಕೀಯವಾಗಿ ಬಂದಾಗಿದೆ. ಆದರೆ ನಿಜವಾಗಿ ಕನ್ನಡಿಗರೆಲ್ಲರ ಮನಸ್ಸಿ ಬಂದಾಗಿದೆಯೇ ? ಇದನ್ನು ನಾವೆಲ್ಲರೂ ಚಿಂತನೆಗೆ ಒಳಪಡಿಸಿಕೊಳ್ಳಬೇಕಾದ ಕಾಲವಿಂದು ಒದಗಿದೆ. ಏಕೆರರಣಕ್ಕೆ ಮುನ್ನ ತುಂಡು ತುಂಡಾಗಿ ಹರಿದು ಹಂಚಿಮೋಗಿದ್ದ ನಮ್ಮ ನಾಡು ಇಂದು ರಾಜಕೀಯವಾಗಿ ಬಂದಾಗಿದೆಯೇನೋ ನಿಜ. ಆದರೆ ಇಂದಿನ ಅವಿಂಡ ಕನಾರಟಕದಲ್ಲಿಯೂ ಉತ್ತರ ಕನಾರಟಕದವರು, ಹೈದರಾಬಾದ್ ಕನಾರಟಕದವರು, ಮೈಸೂರು ಕನಾರಟಕದವರು ಎಂಬ ಭೇದ ಭಾವನೆಗಳು ಪೂರ್ತಿಯಾಗಿ ಎಲ್ಲ ಜನಮನದಿಂದ ಅಳಿಸಿ ಹೋಗಿರುವವೇ ? ಹಾಗೆಯೇ ಜಾತಿ-ಮತಗಳ ಭಾವೇಕ್ಕ ಕನ್ನಡಿಗರಾದ ನಮ್ಮಲ್ಲಿ ಬಂದಿದೆಯೇ ? ಹಾಗೆಯೇ, ಗಡಿನಾಡ ಕನ್ನಡಿಗರ ಗೋಳಿ ಮಾಯವಾಗಿದೆಯೇ ? ಕೊಡಗು-ಕಾಸರಗೋಡುಗಳ, ಬೆಳಗಾಂವಿ-ನಿಪ್ಪಣಿಗಳ, ಕಲಬುಗ್ರ-ಬೀದರ್ಗಳ ಗಡಿಗಳಲ್ಲಿಯ ಕನ್ನಡಿಗರ ಸಮಸ್ಯೆಗಳ ಬಗ್ಗೆ ಕಾಳಜಿ, ಕಳಕಳಿ ಎಪ್ಪು ಜನಕ್ಕಿಂದೆ ? ಮೇರೆಚಂದ್ರ ಮಹಾಜನ್ ವರದಿ ಪೂರ್ತಿಯಾಗಿ ಮಲಗಿಯೇ ಬಿಟ್ಟಿದೆಯಲ್ಲ ? ಇದಕ್ಕೆ ಕಾರಣ ಕನ್ನಡಿಗರ ಆಲಸ್ಕವೆನ್ನೋಣವೇ ? ಅಜಾನವನೆನ್ನೋಣವೇ ? ನಮ್ಮ ಜನ ಜಾಗ್ರತ್ತಾಗಿದೆ ಹೋದಲ್ಲಿ ನಮ್ಮನ್ನು ಪ್ರತಿನಿಧಿಸುವ ಸರ್ಕಾರವು ಎಚ್ಚರಿಗೊಳ್ಳಬು. ಈಗ ನಮ್ಮ ಜನ ಹಾಗೂ ನಮ್ಮ ಪ್ರಜಾಪ್ರಭುತ್ವ ಸರ್ಕಾರಗಳು ಈ ದೇಸೆಯಲ್ಲಿ ಮಾಡುತ್ತಾ ಬಂದಿರುವ ಪ್ರಯತ್ನಗಳೆಲ್ಲ ವ್ಯಧರ್ವಾಗುತ್ತ ಬಂದಿರುವುದು ಯಾರಿಗೆ ಗೊತ್ತಿಲ್ಲ ? ಶಕ್ತಿ ಕೇಂದ್ರದ ಎಂ. ಜಿದಾನಂದಮೂರ್ತಿಯವರು ಹಾಗೂ ಅವರ ಸಹಯೋಗಿಗಳು ಕಳಕಳಿಯಿಂದ ಮಾಡುತ್ತಾ ಬಂದ ಪ್ರಯತ್ನಗಳೆಲ್ಲ ಬಹುಮಟ್ಟಿಗೆ ಜನತೆಯಲ್ಲಿ ಜಾಗೃತಿಯಂಟು ಮಾಡಿದ್ದರೂ ಈವರೆಗೆ ಯಾವ ಫಲಿತಾಂಶವು ಕಾಣಿದ್ದಾ?

ಕನಾರಟಕದ ವಿವಿಧ ಭಾಗಗಳಲ್ಲಿಯ ಕನ್ನಡಿಗರಲ್ಲಿ ಭಾವೇಕ್ಕ ಮಟ್ಟದೆ, ಜನಜಾಗೃತಿ ಯುಂಟಾಗದೆಂದೇ ತೋರುತ್ತದೆ. ಒಂದು ಕಾಲಕ್ಕೆ ಬೇರೆ ಬೇರೆ ಆಡಳಿತಗಳಲ್ಲಿ ಹರಿದು ಹಂಚಿಮೋಗಿದ್ದ ಕನ್ನಡಿಗರಲ್ಲಿ ಪರಸ್ಪರ ಸೌಹಾದರ್ಭಾವ ಹುಟ್ಟಲು ಇನ್ನೂ ಕೆಲಕಾಲ ಬೇಕೇನೋ ಎನಿಸಿದೆ. ಕನ್ನಡಿಗರ ಸ್ವಭಾವದೋಷವಿದು ಎನ್ನೋಣವೇ ? ನೇರಹೊರೆಯ ರಾಜ್ಯಗಳಾದ ತಮಿಳನಾಡು, ಮಹಾರಾಷ್ಟ್ರ, ಅಂದ್ರಪ್ರದೇಶಗಳಲ್ಲಿಯ ಜನಗಳ ಹಾಗೂ ಸರ್ಕಾರಗಳ ಆಕ್ರಮಣಶೀಲತೆಯನ್ನೋಣವೇ ? ಇದೇನಿದ್ದರೂ ಕನ್ನಡಿಗರು ತಮ್ಮನ್ನು ತಾವರಿತುಕೊಳ್ಳಲು, ಜಾಗೃತರಾಗಲು ನಮ್ಮ ಸಾಹಿತ್ಯವಾಣಿ ಜ್ಞಾಲಂತವಾಗಿ ಉರಿದೇಳಬೇಕೋ ಎನಿಸಿದೆ !

ಇಲ್ಲಿ ಒಂದು ಕಿರಿಮಾತನ್ನು ನನ್ನ ಪ್ರೀತಿಯ ಕನ್ನಡ ಬಾಂಧವರಿಗೆ ಹೇಳಬೇಕನ್ನುವೆ. ಅದಾವುದೆಂದರೆ, ನಮ್ಮ ನೇರಹೊರೆಯ ರಾಜ್ಯಗಳ ಜನರ ಹಾಗೆ ಮತ್ತು ಸರ್ಕಾರಗಳ ಹಾಗೆ ನಾವೂ ನಮ್ಮ ಸರ್ಕಾರಗಳೂ ಆಕ್ರಮಣಶೀಲರಾಗುವುದು ಬೇಡ. ಈ ಬಗ್ಗೆ ನಾವು ನಡೆಸುವ ಹೋರಾಟಗಳು ಅಶೀಕ್ಷೆ ಹೋಗಬೇಕು. ಪರಸ್ಪರ ಹೊಂದಾಣಿಕೆಯ ದಾರಿ ಹಿಡಿದು ಪ್ರಾಮಾಣಿಕ ವಿಚಾರ-ವಿನಿಮಯಗಳ ಮೂಲಕ ಪರಸ್ಪರ ಸ್ವೇಹ-ಸೌಹಾದರ್ಭಗಳನು ಬೆಳ್ಳಿಸಿಕೊಳ್ಳಲುವುದು ಉಚಿತ ಎಂದು ನನ್ನ ಸಲಹೆ, ಅಷ್ಟೆ ವ್ಯಕ್ತಿ-ವ್ಯಕ್ತಿಗಳ ನಡುವೆ ಹೇಗೋ ಹಾಗೆ, ನಮ್ಮ ರಾಜ್ಯ ರಾಜ್ಯಗಳ ನಡುವೆ ಸ್ವೇಹ ಸಂಬಂಧ ಕುದರಲಾರದೆ ? ಉದಾತ್ತ ಸಂಸ್ಕೃತಿಯ ಭರತವರ್ಷದ ಪ್ರಜೆಗಳೇ ನಾವೆಲ್ಲರೂ ಅಲ್ಲವೇ ? ಬಸವಣ್ಣ, ಗಾಂಧಿಜಿಯಿಂದ ಮಹಾತ್ಮರು ಹುಟ್ಟಿ ಬೆಳೆದ ನಾಡವರು ನಾವಲ್ಲವೇ ? ಅವರು ಬೋಧಿಸಿದ ತತ್ವಗಳನ್ನು ನಾವು ನಮ್ಮ ಬಾಳಿನಲ್ಲಿ ಅಳವಡಿಸಲಾರವೇ?

ಕನ್ನಡಿಗರಾದ ನಾವು ಹಿಂದೆ ಹೇಗೆದ್ದೇವು ? ಇಂದು ಹೇಗೆದ್ದೇವೇ ? ಎಲ್ಲರೂ ಯೋಚಿಸಬೇಕು. ಒಂದು ಸಾವಿರ ವರುಷಗಳ ಹಿಂದೆ ರಚನೆಗೊಂಡ ಕನ್ನಡದ ಪ್ರಪ್ರಥಮ ಕೃತಿ ಕವಿರಾಜಮಾರ್ಗದಲ್ಲಿ ಕನ್ನಡಿಗರನ್ನು, ಕನ್ನಡನಾಡನ್ನು ಆ ಕವಿ ಬಣ್ಣಿಸ್ತಿದ್ದ ಹುರುಳಿಲ್ಲದ್ದೆ ? ಅಲ್ಲ, “ಕಾವೇರಿಯಿಂದ ಗೋದಾವರಿವರೆಗೂ ಹರಡಿದ್ದ ಈ ಕನ್ನಡ ನಾಡಿನಲ್ಲಿ ನೆಲಸಿದ್ದ ಜನಪದವು ಸಾಮಾನ್ಯವಾದುದಲ್ಲ. ಈ ವಸುಧಾವಲಯದಲ್ಲಿ ವಿಲೇನವಾಗಿರುವ ನಾಡುಗಳಲ್ಲಿಲ್ಲ ವಿಶ್ವಫ್ಲಾದುದು ಕನ್ನಡನಾಡು. ಕನ್ನಡಿಗರು ಹದವರಿತು ನುಡಿಯುವವರು, ನುಡಿದುದನ್ನು ಪರೀಕ್ಷಿಸಿ, ವಿಮರ್ಶಿಸಬಲ್ಲವರು. ನಿಜವಾಗಿಯೂ ಇವರು ಚಡುರರು. ಉದ್ದೇಶಪೂರ್ವಕ ಓದದೆ ಇಡ್ಡರೂ ಕಾವ್ಯಪ್ರಯೋಗ ಪರಿಣತಮಿಗಳು ಎಂದರೆ ಕವಿಗಳು, ಕಾವ್ಯಜ್ಞರು : ಕಲಿತು ವಿದ್ಯಾವಂತರ್ಲಾಗದವರೂ ತಂತಮ್ಮ ನುಡಿಗಳಲ್ಲಿ ಎಲ್ಲರೂ ಜಾಣಿರು. ಕನ್ನಡದ ಚಿಕ್ಕ ಚಿಕ್ಕ ಮಕ್ಕಳೂ ಮಾತು ಬಾರದ ಮೂರಕರೂ ವಿವೇಕವನ್ನು ಇತರಿಗೆ ಅರುಹಬಲ್ಲವರು, ಅಲ್ಲದೆ, ಈ ನಾಡಿಗರು ಸುಭಟರು, ಕವಿಗಳು, ನಾಡನಾಳಬಲ್ಲ ಒಳ್ಳಿಯ ಪ್ರಘುಗಳು, ಜೆಲುವರು, ಹುಟ್ಟಿಜಾಣರು, ಸದ್ಗುಣಿಗಳು, ಅಭಿಮಾನಿಗಳು, ಅತ್ಯಗ್ರರು, ಗಭೀರಚಿತ್ರರು, ವಿವೇಕಿಗಳು”. ಕವಿರಾಜಮಾರ್ಗಕಾರನ ಈ ಬಣ್ಣನೆಯಲ್ಲಿಯ ಪ್ರತಿಯೊಂದು ಮಾತೂ ಕನ್ನಡಿಗರ ಸ್ವಭಾವವನ್ನು ಪರೀಕ್ಷಿಸಿ ವಿಚಿತಪಡಿಸಿಕೊಂಡು ನುಡಿದುದು. ಕನ್ನಡಿಗರ ಬಗ್ಗೆ ಇಂಥ

ಬಣ್ಣನೆ ನೂರಾರು ಸಾವಿರಾರು ಶಿಲಾಶಾಸನಗಳಲ್ಲಿ ತಾಮ್ರಪಟಗಳಲ್ಲಿ ತಾಚೀಯೋಲೆಗಳಲ್ಲಿ ಕಂಡೆಬರುತ್ತದೆ. ಇದು ನಮ್ಮ ಸಂಸ್ಕೃತಿಯ ಹಿರಿಮೆ. ಈ ಹಿರಿಮೆಯನ್ನು ನಮ್ಮ ಇಂದಿನ ಜನ, ಇಂದಿನ ನಮ್ಮ ಸಾಹಿತಿಗಳು, ಸರ್ಕಾರದ ಮಂತ್ರಿಗಳು ದವರು ಅಥವ ಮಾಡಿಕೊಳ್ಳಬೇಕು. ಮನಸ್ಸಿನಲ್ಲಿ ಚಿಂತಿಸಿ, ಚಿಂತಿಸಿ ಮನನ ಮಾಡಿಕೊಂಡು ಜೀವನದಲ್ಲಿ ಕಾರ್ಯರೂಪಕ್ಕಿಳಿಸಬೇಕು.

ನಮ್ಮ ಈ ನಾಡಿನಲ್ಲಿ ಹೊರಗಿನಿಂದ ಬಂದು ನೆಲಸಿರುವ ಅಧಿಕಾರಿ ವರ್ಗದವರಿಗೆ, ವ್ಯವಹಾರಸ್ಥರಿಗೆ, ವ್ಯಾಪಾರಿಗಳಿಗೆ, ಉದ್ಯೋಗಸ್ಥರಿಗೆ, ವಿದ್ಯಾಭ್ಯಾಸಕಾಗಿ ಬಂದಿರುವ ವಿದ್ಯಾರ್ಥಿ ವರ್ಗದವರಿಗೂ ಒಂದು ಕೆವಿಮಾತನ್ನು ಹೇಳಬಯಸುತ್ತೇನೆ. ಅವರು ಜಿತ್ತೆಸಿ ಕೇಳುವರೆ? ಕನ್ನಡ ನಾಡಿನಲ್ಲಿ ನೆಲಸಿರುವವರಲ್ಲರೂ ಕನ್ನಡಿಗರು. ಕನ್ನಡವು ತಾಯಿ ನುಡಿಯಾಗಿರುವವರು ಮಾತ್ರವಲ್ಲ, ಕನಾಟಕದಲ್ಲಿ ನೆರೆಹೊರೆ ರಾಜ್ಯಗಳಿಂದ ಬಂದು ಬಹುಕಾಲದಿಂದ ನೆಲಸಿರುವ, ವಾಸವಾಗಿರುವ, ಆರ್ಥಿಕ, ಸಾಮಾಜಿಕ ಹಿತ-ಸಂಬಂಧಗಳನ್ನು ಬೆಳೆಸಿಕೊಂಡಿರುವ ಎಲ್ಲರೂ ಕನ್ನಡಿಗರು. ಇಂತಹವರು ತಂತಮ್ಮ ಭಾಷೆ, ಸಂಸ್ಕೃತಿಗಳನ್ನು ಉಳಿಸಿಕೊಂಡೂ ಕನ್ನಡಕ್ಕೆ ತಮ್ಮೆಲ್ಲ ವ್ಯವಹಾರಗಳಲ್ಲಿ ಮೊದಲ ಸ್ಥಾನವನ್ನೀಯಬೇಕು. ತಂತಮ್ಮ ವ್ಯಾಪಾರ ಉದ್ದೇಶ ಮುಂತಾದ್ದರ ಅಭಿವೃದ್ಧಿಗೋಂಡು. ಕನಾಟಕದ ಸೇವೆ ಮಾಡುವ ದೃಷ್ಟಿಯಿಂದ, ಇಲ್ಲಿಯ ಸಾಮಾಜಿಕ, ಸಾಂಸ್ಕೃತಿಕ ಜೀವನದಲ್ಲಿ ಪಾಲುಗೊಳ್ಳುವ ದೃಷ್ಟಿಯಿಂದ ಕನ್ನಡದಲ್ಲಿ ಸಾಕಷ್ಟು ಚೆನ್ನಾಗಿ ಮಾತನಾಡುವ ಹಾಗೂ ಬರೆಯುವ ಕಲೆಯನ್ನು ರೂಪಿಸಿಕೊಳ್ಳಬೇಕು.

ಕನ್ನಡ ಸಾಹಿತ್ಯ-ಸಂಸ್ಕೃತಿಗಳನ್ನು ಪರಿಚಯ ಮಾಡಿಕೊಳ್ಳಬೇಕು. ಪ್ರಾಮಾಣಿಕವಾಗಿ, ಪ್ರೊಜೆಕ್ಟುವರ್ಕವಾಗಿ, ಅಸ್ತಕ್ತಿ ವಹಿಸಿ ಇಲ್ಲಿಯ ಜೀವನ ಪ್ರಮಾಹದಲ್ಲಿ ಸಮರಸವಾಗಿ ಬೆರೆಯಬೇಕು. ತಮ್ಮ ಹಿತಕಾಗಿಯೇ ಈ ಬಗೆಯ ಯತ್ನಕ್ಕೆ ತೊಡಗಬೇಕು. ಈ ಮಾತು ಕನಾಟಕದ ಹೊರಗಡೆ ಬೇರೆ ಬೇರೆ ರಾಜ್ಯಗಳಲ್ಲಿ ವಾಸಿಸುವ ಕನ್ನಡಿಗರಿಗೂ ಅನ್ವಯಿಸುವಂಥದೆಂದು ಬೇರೆ ಹೇಳಬೇಕಾಗಿಲ್ಲ. ಕನ್ನಡಿಗರು ತಾವು ನೆಲಸಿದಲ್ಲೆಲ್ಲ ಸಾಮರಸ್ಯದಿಂದ ಸಹಜೇವನ ನಡೆಸಿದ್ದಾರೆಂಬುದನ್ನು ನಾನು ಪ್ರತ್ಯೇಕ ಕಂಡಿದ್ದೇನೆ.

**ಕೊನೆಯ ಮಾತು:** ಕನ್ನಡ ಸಂಸ್ಕೃತಿಯಲ್ಲಿ ಎದ್ದು ಕಾಣುವ ಗುಣ ಪರಮತ ಸಹಿತ್ಯತೆ. ಪರರ ವಿಚಾರವನ್ನೂ ಪರಮತವನ್ನೂ ಸಹನೆಯಿಂದ ಅಥವ ಮಾಡಿಕೊಳ್ಳುವಲ್ಲಿಯೇ ನಮ್ಮ ಸ್ವಭಾವದ ಸಿರಿವಂತಿಕೆ ಇದೆ ಎಂಬ ವಿವೇಕವಾಣಿಯೂ ಕವಿರಾಜಮಾರ್ಗಕಾರನದೇ. ಪ್ರಾಚೀನ ಕಾಲದ ಅರಸರು, ಕವಿಗಳು, ಪಂಡಿತರು, ಜನಸಾಮಾನ್ಯರೂ ಹೂಡ ಬಾಳಿನಲ್ಲಿ ಅನುಸರಿಸುತ್ತ ಬಂದ ಸದಾಚಾರವಿದು. “ಸಹನಾವತು, ಸಹನಾಭುನಕ್ತ, ಸಹವೀರ್ಯಂಕರವಾವಹ್ಯ, ತೇಜಸ್ಸಿನಾವಧಿತಮಸ್ತ, ಮಾವಿದ್ವಾವಹ್ಯ” ಎಂಬ ಉಪನಿಷದ್ದಾರೀಯನ್ನು ಹ್ಯಾದ್ಯತ ಮಾಡಿಕೊಂಡು ಎಲ್ಲರೊಂದಿಗೆ ಪ್ರೀತಿಯಿಂದ, ಸ್ನೇಹದಿಂದ ವರ್ತಿಸೋಣ ; ಹೂಡಿ ಬಾಕೋಣ ; ಹೂಡಿ ಉಣಿಣಿಣ ; ಹೂಡಿ ಕರ್ತೃತ್ವಶಾಲಿಗಳಾಗಿ ವೀರರಾಗಿ ಜೀವಿಸೋಣ. ಯಾರನ್ನೂ ದ್ವೇಷಿಸುವುದು

ಅಲ್ಲ. ಈ ಉಪನಿಷದ್ದಾರೀ ಕನ್ನಡ ಸಾಹಿತ್ಯದಲ್ಲಿ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ. ಪರರೋಡನೆ ಸಹಜೇವನ, ಸಾಮರಸ್ಯ ಇವು ಕನ್ನಡಿಗರಲ್ಲಿ ಮಟ್ಟುಗೊಂಡಿವಾಗಿದೆ. ಒಮ್ಮೊಮ್ಮೆ ಅತಿ ಎನಿಸುವಂತೆಯೂ ಈ ಗುಣ ಬೆಳೆದಿದೆಯಂದೂ ಕೆಲವರ ಮತ. ಅಹಮದು, ನಾವು ಜೀಚಿತ್ಯವರಿತು ಜೀವಿಸಬೇಕು ಎಂಬ ಮಾತೂ ನಮ್ಮ ಸಂಸ್ಕೃತಿಯಲ್ಲಿ ಹಾಗೂ ಸಾಹಿತ್ಯದಲ್ಲಿ ಹಲವೆಡೆಗಳಲ್ಲಿ ವ್ಯಕ್ತವಾಗಿದೆ.

ಹಾಗೆಯೆ, “ಮನಸ್ಸಜಾತಿ ತಾನೋಂದೆವಲಂ” ಎಂಬ ಪಂಪವಾಣಿಯೂ ಒಂದಿದೆ. ಹಂಟಿನಿಂದ ಜಾತಿಯಿಲ್ಲ, ಇರಕೂಡದು; ಗುಣದಿಂದ ಮತ್ತು ತನ್ನ ವರ್ತನೆಯಿಂದ ಮನಸ್ಸನು ತನ್ನತನವನ್ನು ವರ್ಧಿಸಿಕೊಳ್ಳಬೇಕೆಂಬ ಸಂದೇಶ ಫನವಾದುದು. ಕನ್ನಡ ಸಾಹಿತ್ಯ-ಸಂಸ್ಕೃತಿಯ ಫನತೆ ಇಲ್ಲಿ ಗೋಚರಿಸಿದೆ. ಕೊನೆಗೆ ಇನ್ನೊಂದು ಮಾತು.

ಕನ್ನಡ ನಾಡಿನಲ್ಲಿ ಪರರ ಆಕ್ರಮಣಶೀಲ ವರ್ತನೆಯಿಂದ ಕನ್ನಡ ಉಳಿದೀತೆ ಎಂಬ ಸಂದೇಹವನ್ನು ಕೆಲವರು ವ್ಯಕ್ತಪಡಿಸಿದ್ದನ್ನು ನಾನು ಕಂಡಿದ್ದೇನೆ. ಈ ಸಂದೇಹಕ್ಕೆ ನಾವು ಇಂಬುಗೊಡಪುದು ಬೇಡ. ಸಾವಿರಾರು ವರುಷಗಳಿಂದ ಹಲವಾರು ಬಗೆಯ ದಾಳಿಗಳನ್ನೇದುರಿಸಿ, ಉಳಿದು ಬೆಳೆದು ಬಂದುದು ನಮ್ಮ ಕನ್ನಡ, ನಮ್ಮ ಕನಾಟಕ ಇಂದಿಗೂ ನಮ್ಮ ಕವಿಗಳು, ಕಾದಂಬಿರಿಕಾರರು, ನಾಟಕಾರರು, ಕರ್ತೀಗಾರರು, ಮೂಲಿಕ ಸಾಹಿತ್ಯ ರಚನೆಯಲ್ಲಿ ತೊಡಗಿರುವುದು ಯಾರಿಗೆ ಗೊತ್ತಿಲ್ಲ ? ಜ್ಞಾನಪೀಠ ಪ್ರಶಸ್ತಿ ನಮ್ಮ ನಾಡಿನ ಪಿಳು ಜನ ಗ್ರಣ ಸಾಹಿತ್ಯಗಳಿಗೆ ದೊರೆತಿದೆ ! ಇದು ಕನ್ನಡದ ಕೆಷಿಗೆ ಪ್ರತ್ಯೇಕ ಸಾಷ್ಟಿ ! ಕನ್ನಡ ಭುವನೇಶ್ವರಿಯ ಲೀಲೆ ! ಹೀಗಿರುವಾಗ, ಕನ್ನಡಕ್ಕೆ ಅಳಿವಿನಭಯ ವೆಲ್ಲಿ? ಆಲೂರ ವೆಂಕಟರಾಯರ ಈ ಬಗೆ ಹೂಗಿ ಹೇಳುವಿದನ್ನು ಕೇಳಿರಿ “ಕನ್ನಡಿಗರೇ, ‘ಕನಾಟಕ’ ಎಂಬ ಒಂದು ಶಭ್ದದಲ್ಲಿ ಎಂಥ ಅಧ್ಯತ್ವಾದ ಮಾಂತ್ರಿಕ ಶಕ್ತಿ ತುಂಬಿರುವುದೆಂಬುದನ್ನು ಲಕ್ಷ್ಯಕ್ಕೆ ತನ್ನಿರಿ ! ಕನಾಟಕದ ಅರಸರು ಹೋದರು ; ಕವಿಗಳು ಹೋದರು ; ಸಂಪತ್ತ ಹೋಯಿತು ; ವ್ಯಾಖ್ಯಾತ್ವಾ ಹೋಯಿತು. ಆದರೆ ‘ಕನಾಟಕ’ ಎಂಬ ಶಭ್ದವು ಮಾತ್ರ ಇನ್ನೂ ಉಳಿದಿದೆ. ಅದು ದ್ವಾರದಿಯ ಆಕ್ಷಯ ಪಾತ್ರೆಯ ಅಗುಳಿನಂತಿದೆ. ಶ್ರೀಕೃಷ್ಣ ಪರಮಾತ್ಮನ ಕೃಪೆಯಿಂದ ನಾವು ಇದೊಂದು ಅಗುಳಿನಿಂದ ಸಾವಿರಾರು ಜನರ ಹಸಿವೆಯನ್ನು ಹಿಂಗಿಸಿಹುದು. ಆದಕಾರಣ, ಕನ್ನಡಿಗರೇ, ಕನಾಟಕ ಸಂಸ್ಕೃತಿ ಎಂಬ ಗುಷ್ಟಾಗಾಮಿನಿಯಾದ ಗಂಗೆಯನ್ನು ಮೇಲಕ್ಕೆ ಎತ್ತಿ ತರೋಣ, ಪಿಳಿರಿ, ಇದೀಗ ನಮ್ಮ ಮುಖ್ಯ ಕರ್ತವ್ಯ” ಯಾವಿ ಸದ್ಯತ ಜೀವನ ನಡೆಸಿದ ಆಲೂರ ವೆಂಕಟರಾಯರ ಈ ಹೂಗು ಯಾರನ್ನು ಬಡಿದೆಬ್ಬಿಸದು ?

ಹಾಗೆಯೆ, ಕನ್ನಡದ ನವ್ಯ ಕಾವ್ಯದ ಪುರಸ್ಕತರಲ್ಲಿಬ್ಬರಾದ ಗೋಪಾಲಕೃಷ್ಣ ಅಡಿಗರ ಈ ಕರೆಯನ್ನು ಕೇಳಿ.

ನಮ್ಮ ಉಸರು, ನಮ್ಮ ಕಸುವು ಕನ್ನಡ ನಮ್ಮ ಹೆಸರು, ನಮ್ಮ ಕಸುಬು ಕನ್ನಡ ಕನ್ನಡವಿದು ಕನ್ನಡ-

ಬನ್ನಿ ನಮ್ಮ ಸಂಗದ;  
ಒಂದಾಗುವ ಎಂದೆದ್ದರೆ ತಡೆವ ಬಂಟರೆಲ್ಲಿ ?  
ಕನ್ನಡ ಜನ ಕವಿದೆದ್ದರೆ ನಿಲುವ ಗಂಡರೆಲ್ಲಿ ?

ಇನ್ನೊಬ್ಬ ನರೋದಯ—ನವ್ಯ ಕವಿಯಾದ ನಿಸ್ಸರ್ ಅಹ್ಮದರ  
ನಿತ್ಯೋತ್ಸವ ತಾಯಿ ! ನಿತ್ಯೋತ್ಸವ  
ನಿನಗೆ ನಿತ್ಯೋತ್ಸವ !

ಎಂಬ ಅಮಿತೋತ್ಸವದ ಹಾಡಿನೊಂದಿಗೆ ಕನ್ನಡಿಗರಾದ ನಾವೆಲ್ಲರೂ  
ದನಿಗೂಡಿಸೋಣ. ಕನ್ನಡ ನರೋದಯದ ಅಗ್ರಕವಿ ಬಿ.ಎಂ. ಶ್ರೀಕಂಠಯ್ಯನವರ  
ಕನ್ನಡ ತಾಯೋಟ ಕವನದ ಈ ಪಂಕ್ತಿಗಳನ್ನು ಉದ್ದರಿಸಿ ನನ್ನ ಮಾತು ಮುಗಿಸುತ್ತೇನೆ.

ಒಕ್ಕೊರಲಲೆಲ್ಲರೂ ಕೂಗಿ ಈ ಒಕ್ಕೊಗ—  
ಈ ಹಿರಿಯ ಕೂಗ  
ಸಿರಿಗನ್ನಡಂ ಗೆಲ್ಲಿ, ಹಿರಿಗನ್ನಡಂ ಗೆಲ್ಲಿ  
ಸಿರಿಗನ್ನಡ ಗೆಲ್ಲಿ, ಬಾಳೆ—  
ಕನ್ನಡದ ತಾಯ್ ಗೆಲ್ಲಿ, ಬಾಳೆ !  
ಎಲ್ಲರಿಗೂ ನಮಸ್ಕಾರ.

○

## ಭ. ಗಾಂಧಿಜಿಯವರ ಮೇಲೆ ಪ್ರಭಾವ ಬೀರಿದ ಪುಸ್ತಕಗಳು

ತಮ್ಮ ತೀರ ಬಿಕ್ಕಂದಿನ ಪುಸ್ತಕದ ಓದನ್ನು ಕುರಿತು ಗಾಂಧಿಜಿಯವರು ಹೀಗೆ  
ಹೇಳಿದ್ದಾರೆ:

“ಪಶ್ಯಪುಸ್ತಕಗಳನ್ನು ಹೊರತುಪಡಿಸಿ ಬೇರೆ ಏನನ್ನೂ ಓದುವುದು ಸಾಧಾರಣವಾಗಿ  
ನನಗೆ ಸೇರುತ್ತಿರಲಿಲ್ಲ. ನಿತ್ಯದ ಪಾಠಗಳನ್ನುಂತೂ ಓದಲೇಬೇಕಾಗಿತ್ತು. ಉಪಾಧಾಯರು  
ನನ್ನನ್ನು ಗದರಿಸುವುದು ನನಗೆ ಇಷ್ಟವಿರಲಿಲ್ಲ. ಅವರಿಗೆ ಮೋಸ ಮಾಡಲೂ ನನಗೆ  
ಇಷ್ಟವಿರಲಿಲ್ಲ. ಆದುದರಿಂದ ಪಾಠವನ್ನೇನೋ ಓದುತ್ತಿದ್ದೆ. ಆದರೆ ಪಾಠದಲ್ಲಿ ಮನಸ್ಸಿನ  
ಇರುತ್ತಿರಲಿಲ್ಲ. ಹೀಗೆ ಪಾಠಗಳನ್ನೇ ಸರಿಯಾಗಿ ಓದುತ್ತಿರಲಿಲ್ಲವೆಂದ ಮೇಲೆ, ಇನ್ನು  
ಇತರ ಹಚ್ಚಿನ ವ್ಯಾಸಂಗದ ಪ್ರಶ್ನೆ ಎಲ್ಲಿ ಬಂತು ? ಆದರೆ ನಮ್ಮ ತಂದೆ ಕೊಂಡು  
ತಂದಿದ್ದ ಒಂದು ಪುಸ್ತಕ ಹೇಗೋ ನನ್ನ ಕಣ್ಣಿಗೆ ಬಿತ್ತು. ಆದರ ಹೆಸರು “ಶ್ರವಣ  
ಪಿತೃಭಕ್ತಿ ನಾಟಕ”. ಅದನ್ನು ನಾನು ಅಶ್ವಂತ ಆಸಕ್ತಿಯಿಂದ ಓದಿದೆ. ಅದೇ ಸಮಯದಲ್ಲಿ  
ಸಂಚಾರಿ ಬೊಂಬೆ ಪ್ರದರ್ಶಕರು ನಮ್ಮ ಉರಿಗೆ ಬಂದರು. ಅವರು ನನಗೆ ತೋರಿಸಿದ  
ಒಂದು ಚಿತ್ರ, ಶ್ರವಣಕುಮಾರ ತನ್ನ ಕುರುಡು ತಂದೆ ತಾಯಿಯರನ್ನು ಅಡ್ಡೆಯಲ್ಲಿ  
ಕೂರಿಸಿಕೊಂಡು ಅದನ್ನು ಹೆಗಲ ಮೇಲೆ ಹೊತುಕೊಂಡು ಯಾತ್ರೆಗಾಗಿ ಹೋಗುತ್ತಿದ್ದ  
ಚಿತ್ರ, ಆ ಪುಸ್ತಕ, ಆ ದೃಶ್ಯ ಎರಡೂ ನನ್ನ ಅಂತರಂಗದಲ್ಲಿ ಶಾಶ್ವತವಾಗಿ ಮುದ್ರೆಯೊತ್ತಿದ್ದವು.  
“ಇಗೋ, ಇಲ್ಲಿ ನಿನಗೋಂದು ಆದರ್ಶವಿದೆ. ಅದನ್ನು ಅನುಕರಿಸು” ಎಂದು ನನಗೆ  
ನಾನೇ ಹೇಳಿಕೊಂಡೆ. ಶ್ರವಣಕುಮಾರ ಮರಣ ಹೊಂದಲು, ಅವನ ಮಾತಾಪಿತೃಗಳ  
ಆರ್ಥಿಕಿಲಾಪ ನನ್ನ ಕಿವಿಗೆ ಈಗಲೂ ಕೇಳುವಂತಿದೆ. ಆ ರಾಗ ನನ್ನ ಹೃದಯವನ್ನು  
ಕರಗಿಸಿತು. ನಮ್ಮ ತಂದೆ ಕೊಂಡುಕೊಟ್ಟಿದ್ದ ರಾಗಮಾಲಿಕೆಯಲ್ಲಿ ಅದನ್ನು ಬಾರಿಸಲು  
ಕೆಲಿತೆ.

ಮತ್ತೊಂದು—ನಾಟಕಕ್ಕೆ ಸಂಬಂಧಿಸಿದಂತೆ ಇದೇ ಬಗೆಯ ಪ್ರಸಂಗ. ಆ ನಾಟಕ  
ಹರಿಶ್ಚಂದ್ರ ನಾಟಕ. ಅದು ನನ್ನ ಮನಸ್ಸನ್ನು ಸೂರೆಗೊಂಡಿತು. ಅದನ್ನು ಎಪ್ಪು ನೋಡಿದರೂ  
ನನಗೆ ಶೃಂತಿಯೇ ಇಲ್ಲ. ಅದರ ಹುಣ್ಣ ನನ್ನನ್ನು ಹಗಲು ರಾತ್ರಿ ಬಿಡಲೇ ಇಲ್ಲ.  
ಲೆಕ್ಕಾವಿಲ್ಲದಪ್ಪ ಸಲ ನಾನೇ ಹರಿಶ್ಚಂದ್ರನಾಗಿ ಆ ನಾಟಕವನ್ನು ಅಭಿನಯಿಸಿಕೊಂಡೆ.  
“ಎಲ್ಲರೂ ಏಕೆ ಹರಿಶ್ಚಂದ್ರನಂತೆ ಸತ್ಯಸಂಧರಾಗಿರಬಾರದು ?” ಎಂಬುದೇ ಹಗಲೂ  
ರಾತ್ರಿ ನನ್ನನ್ನು ನಾನೇ ಕೇಳಿಕೊಳ್ಳುತ್ತಿದ್ದ ಪ್ರಶ್ನೆ.

ಸತ್ಯವನ್ನು ಅನುಸರಿಸಬೇಕು. ಹರಿಶ್ಚಂದ್ರ ಸತ್ಯಕ್ಕಾಗಿ ಪಟ್ಟಣೀಕರಣವನ್ನೆಲ್ಲ ಆವಶ್ಯಕನಿಲ್ಲ ನಾನೂ ಪಡೆಬೇಕು. ಇದೊಂದೇ ನನ್ನ ಮನಸ್ಸಿನಲ್ಲಿ ಸ್ಥಾರಿಸಿದ ಆದರ್ಶ. ಹರಿಶ್ಚಂದ್ರನ ಕಢಿಯನ್ನು ನಾನು ಆಕ್ಷರಶಃ ನಂಬಿದೆ. ನನ್ನ ಮಾಡಿಕೊಂಡು ಪದೇ ಪದೇ ಅಳುತ್ತಿದ್ದೆ. ಹರಿಶ್ಚಂದ್ರ ಬಿಹಿಹಾಸಿಕ ವ್ಯಕ್ತಿ ಆಗಿರಲಾರ ಎಂಬುದು ಇಂದು ನನ್ನ ಬುದ್ಧಿಗೆ ಗೋಚರಿಸುತ್ತಿದೆ. ಆದರೆ ನನ್ನ ಮಟ್ಟಗೆ ಹರಿಶ್ಚಂದ್ರ, ಶರಣಕುಮಾರ ಇಬ್ಬರೂ ಜೀವಂತ ವ್ಯಕ್ತಿಗಳು ಆ ನಾಟಕಗಳನ್ನು ಓದಿದರೆ ಮತ್ತೆ ಮೊದಲಿನಂತೆ ಕಣ್ಣೀರು ಹಾಕದೆ ಇರಲಾರೆನೆಂಬುದು ನನ್ನ ನಂಬಿಕೆ.

ನನ್ನ ಮದುವೆಯಾದ ಸಮಯದಲ್ಲಿ ದಾಂಪತ್ಯಪ್ರೇಮ, ಮಿತ್ರಾಯ, ಬಾಲ್ಯವಿಷಯ ಇವೇ ಮೊದಲಾದ ವಿಷಯಗಳನ್ನು ಕುರಿತ ಕಿರುಹೊತ್ತಿಗಳು ಅಜ್ಞಾಗಿ, ಕಾಸಿಗೊಂಡರಂತೆಯೋ ಕಾಲಾಂಗೊಂಡರಂತೆಯೋ ಮಾರಾಟವಾಗುತ್ತಿದ್ದವು. ಅವು ನನ್ನ ಕ್ಷೇತ್ರದಲ್ಲಿ ನಾನು ಅವುಗಳನ್ನು ಮೊದಲಿನಿಂದ ಕೊನೆಯವರೆಗೆ ಓದುತ್ತಿದ್ದೆ. ನನಗೆ ಇಷ್ಟವಿಲ್ಲದುದನ್ನು ಮರೆಯುವುದು, ಒಬ್ಬಗೆಯಾದುದನ್ನು ಆಚರಿಸುವುದು ನನ್ನ ಸ್ಥಭಾವವಾಗಿತ್ತು. ಏಕಪತ್ತಿವ್ಯತ ಪತಿಯ ಧರ್ಮವೆಂದು ಅದರಲ್ಲಿ ಓದಿದೆ. ಸರಿ, ಅದು ನನ್ನ ಹೃದಯದ ಮೇಲೆ ಅಜ್ಞಾಯಿದ ಪ್ರಭಾವ ಬೀರಿತು. ಸತ್ಯಪ್ರೇಮ ನನ್ನ ಸ್ಥಭಾವದಲ್ಲಿಯೇ ಇತ್ತು. ಆದುದರಿಂದ ಪಟ್ಟಿಗೆ ದೋಹ ಮಾಡುವ ಪ್ರಶ್ನೆಯೇ ಇರಲಿಲ್ಲ. ಅಂತಹ ಬಾಲ್ಯದಲ್ಲಿ ಏಕಪತ್ತಿವ್ಯತ ಭಂಗಕ್ಕೆ ಅವಕಾಶವೆಲ್ಲಿ?

ನಮ್ಮ ಚಿಕ್ಕಪ್ಪನ ಮಗ ರಾಮಾಯಣದ ಪ್ರೇಮಿಯಾಗಿದ್ದ. ನಾನೂ ಮತ್ತು ನನ್ನ ಎರಡನೆಯ ಅಣ್ಣನೂ ರಾಮರಕ್ಕೆ ಕಲಿಯಲು ಆತನು ವಿಪರ್ಯಾಸ ಮಾಡಿದ. ನಾವು ಅದನ್ನು ಬಾಯಿಪಾಠ ಮಾಡಿಕೊಂಡು ಪ್ರತಿದಿನ ಸ್ವಾನ ಮುಗಿದ ಮೇಲೆ ಪರಿಸುವ ನಿಯಮ ಮಾಡಿಕೊಂಡೆವು. ಆದರೆ ನನ್ನ ಹೃದಯದಲ್ಲಿ ಅಳಿಯದೆ ಉಳಿದ ಬೀಜ ರಾಮಾಯಣ ಪಾರಾಯಣದ್ದು. ಕಾಯಿಲೆಯ ಹೆಚ್ಚು ಭಾಗವನ್ನು ನಮ್ಮ ತಂದೆಯವರು ಪೋರ್ಬಂದರದಲ್ಲಿ ಕಳೆದರು. ಅಲ್ಲಿ ಅವರು ಪ್ರತಿರಾತ್ಮಿಯಾ ರಾಮಾಯಣವನ್ನು ಕೇಳುತ್ತಿದ್ದರು. ಅಲ್ಲಿ ರಾಮಾಯಣದ ಕಢಿಯನ್ನು ಮಾಡುತ್ತಿದ್ದವರು ಶ್ರೀರಾಮಚಂದ್ರನ ಪರಮಭಕ್ತರಾದ ಬಿಲೇಶ್ವರದ ರಾಧಾಪರಮಾರಾಜರಂಬವರು. ಅವರ ಸ್ವರ ಮಥುರವಾಗಿತ್ತು. ಅವರು ದ್ವಿಪದಿ ಚೌಪದಿಗಳನ್ನು ಹಾಡಿ ಅವುಗಳಿಗೆ ಅರ್ಥ ಹೇಳುತ್ತಿದ್ದರು. ಅವರು ಅದರಲ್ಲಿ ತಲ್ಲಿನರಾಗುತ್ತಿದ್ದರಲ್ಲದೆ ಶೈಲ್ಕೃತಿಗಳನ್ನೂ ತಲ್ಲಿನಗೊಳಿಸುತ್ತಿದ್ದರು. ಆಗ ನನಗೆ ಹದಿಮೂರು ವಯಸ್ಸು ಮಾತ್ರವಾಗಿತ್ತು. ಆದರೂ ನನ್ನ ಮನಸ್ಸು ಅದರಲ್ಲಿ ಪೂರ್ಣವಾಗಿ ಲೇನವಾಗಿತ್ತು. ನನಗೆ ರಾಮಾಯಣದ ವಿಷಯದಲ್ಲಾದ ಅತ್ಯಂತ ಪ್ರೇಮದ ತಳಹದಿ ಈ ಕಥಾಶರಣದಿಂದಲೇ ಆದುದು. ತಲಸೀದಾಸರ ರಾಮಾಯಣ ಭಕ್ತಿಮಾರ್ಗದ ಸರ್ವೋತ್ತಮ ಗ್ರಂಥವೆಂದು ಈಗ ನಾನು ಭಾವಿಸುತ್ತೇನೆ.

ಅನಂತರ ಕೆಲವು ತಿಂಗಳಿಗೆ ನಾವು ರಾಜಕೋಟಿಗೆ ಬಂದೆವು. ಅಲ್ಲಿ ರಾಮಾಯಣದ ರೀತಿಯ ಕಢಿ ನಡೆಯುತ್ತಿರಲ್ಲಿ. ಆದರೆ ಪ್ರತಿ ಏಕಾದಶಿಯಲ್ಲಿ ಅಲ್ಲಿ ಭಾಗವತ ಪಾರಾಯಣ

ನಡೆಯುತ್ತಿತ್ತು. ನಾನು ಆಗಾಗ ಅಲ್ಲಿ ಹೋಗಿ ಕುಳಿತುಕೊಳ್ಳುತ್ತಿದ್ದೆ. ಪರಣದಿಂದ ವಾಚಕನಲ್ಲಿ ಧರ್ಮಭಾವ ಹುಟ್ಟಿಸಬಲ್ಲ ಗ್ರಂಥಭಾಗವತವೆಂದು ಇಂದು ನನಗೆ ಗೊತ್ತು. ಅದರ ಗುಜರಾತೀ ಅನುವಾದವನ್ನು ನಾನು ತುಂಬ ಉತ್ತಾಪದಿಂದ ಓದಿದೆ. ನನ್ನ ಉಪವಾಸ ಕಾಲದಲ್ಲಿ ಮೂಲ ಭಾಗವತದ ಕೆಲವು ಭಾಗಗಳನ್ನು ಭಾರತ ಭೂಷಣ ಪಂಡಿತ ಮದನಮೋಹನ ಮಾಜವೀಯರ ಶ್ರೀವಾರ್ಣವಿಯಿಂದ ಭಾಗವತವನ್ನು ಕೇಳಿದ್ದರೆ ಆಗಲೇ ನನಗೆ ಇದರಲ್ಲಿ ಗಾಢ ಪ್ರತಿ ಹುಟ್ಟಿತ್ತಿದ್ದು ಎನ್ನಿಸಿತು. ಚಿಕ್ಕ ವಯಸ್ಸಿನಲ್ಲಿ ಓದಿದ ಗ್ರಂಥಗಳ ಶುಭಾಶುಭ ಸಂಸ್ಕಾರ ನಮ್ಮ ಮನಸ್ಸಿನಲ್ಲಿ ಶಾಶ್ವತವಾಗಿ ನಿಲ್ಲುತ್ತದೆ. ಈ ಕಾರಣದಿಂದ ನನ್ನ ಬಾಲ್ಯದಲ್ಲಿ ಅಂತಹ ಸದ್ಗಂಥಗಳನ್ನು ಇನ್ನೂ ಹೆಚ್ಚಿಗೆ ಕೇಳಲು ಅವಕಾಶವಾಗಲಿಲ್ಲವಲ್ಲ ಎಂದು ನನಗೆ ಶಾಶ್ವತ ಪಶ್ಚಾತ್ತಾಪವುಂಟಾಗಿದೆ.

ನಮ್ಮ ತಂದೆಯವರ ಬಳಿ ಯಾರಾದರೂ ಜ್ಯೇಂದ್ರ ಸನ್ಯಾಸಿಗಳು ಯಾವಾಗಲೂ ಇರುತ್ತೇಲೇ ಇದ್ದರು. ತಂದೆಯವರು ಅವರನ್ನು ಆದರದಿಂದ ಸತ್ಯರಿಸುತ್ತಿದ್ದರು. ಅವರು ತಂದೆಯವರೊಂದಿಗೆ ಧಾರ್ಮಿಕ ಮತ್ತು ವ್ಯಾಪಹಾರಿಕ ಚರ್ಚೆಯನ್ನೂ ಮಾಡುತ್ತಿದ್ದರು. ಇದಲ್ಲದೆ ನಮ್ಮ ತಂದೆಯವರಿಗೆ ಮುಸಲ್ಲಾನ ಮತ್ತು ಪಾರಸೀ ಮಿತ್ರರೂ ಇದ್ದರು. ಅವರು ತಮ್ಮ ತಮ್ಮ ಧರ್ಮಗಳ ವಿಷಯವಾಗಿ ನಮ್ಮ ತಂದೆಗೆ ಹೇಳುತ್ತಿದ್ದರು. ಈ ಮಾತುಗಳನ್ನು ನಮ್ಮ ತಂದೆಯವರು ಆದರದಿಂದಲೂ ಪ್ರೇಮಭಾವದಿಂದಲೂ ಕೇಳುತ್ತಿದ್ದರು. ನಾನು ನಮ್ಮ ತಂದೆಯವರ ಶುಶ್ಲಾಪೆಯಲ್ಲಿರುತ್ತಿದ್ದುದರಿಂದ ಬಹು ಸಮಯ ಅಲ್ಲಿಯೇ ಕುಳಿತುಕೊಂಡೆ. ಈ ಎಲ್ಲ ವಿಷಯಗಳ ಪರಿಣಾಮವಾಗಿ ನನ್ನ ಮನಸ್ಸಿನಲ್ಲಿ ಇತರ ಧರ್ಮಗಳ ವಿಷಯದಲ್ಲಿ ಸಮಾನಭಾವ ಉಂಟಾಯಿತು.

ನಾನು ಇತರ ಧರ್ಮಗಳನ್ನು ಹೀಗೆ ಸಮಭಾವದಿಂದ ಕಾಣುತ್ತಿದ್ದುದರಿಂದ ನನಗೆ ಈಶ್ವರನಲ್ಲಿ ನಿಜವಾದ ಶ್ರದ್ಧಾಭಕ್ತಿ ಇದ್ದಿತೆಂದು ಭಾವಿಸಬಾಯಿತು. ಆ ಸಮಯದಲ್ಲಿ ನನ್ನ ತಂದೆಯ ಪುಸ್ತಕ ಸಂಗ್ರಹದಲ್ಲಿದ್ದ ಮನಸ್ಸು ಸ್ತೀಯ ಭಾಷಾಂತರದ ಒಂದು ಪ್ರತಿ ನನಗೆ ಸಿಕ್ಕಿತು. ಅದರಲ್ಲಿ ಶೈಲ್ಕೃತಿಕ್ಯಾಣಿ ಉತ್ಪತ್ತಿ ಮೊದಲಾದ ವರ್ಣನೆಯನ್ನು ಓದಿದೆ. ನನಗೆ ಅದರಲ್ಲಿ ಶೈಲ್ಕೃತಿಕ್ಯಾಣಿ ಉತ್ಪತ್ತಿ ಮಾಡಿದೆ. ಅದರ ಬದಲು ಸ್ವಾಲ್ಪ ನಾಸ್ತಿಕತೆ ಉಂಟಾಯಿತು. ಮನಸ್ಸು ಸ್ತೀಯ ಖಾದ್ಯಾಖಾದ್ಯ ಪ್ರಕರಣದಲ್ಲಿಯೂ ಬರುವ ವಿಷಯ ಪ್ರಜಲಿತ ಪದ್ಧತಿಗಳಿಗೆ ವಿರೋಧವಾಗಿರುವರೆ ತೋರಿತು. ಬುದ್ಧಿ ವಿಕಾಸವಾದಾಗ ಈ ವಿಷಯಗಳನ್ನು ಇನ್ನೂ ಜೆನ್ನಾಗಿ ಓದಿ ಮನನ ಮಾಡೋಣ ಎಂದು ಸಮಾಧಾನ ಮಾಡಿಕೊಂಡೆ.

ನಾನು ಮನಸ್ಸು ಸ್ತೀಯನ್ನು ಓದಿ ಅಹಿಂಸೆಗೆ ಪ್ರೇರಣೆಯನ್ನಂತೂ ಕಲಿಯಲ್ಲಿ. ಮಾಂಸಾಹಾರಕ್ಕೆ ಮನಸ್ಸು ಸ್ತೀಯಲ್ಲಿ ಸಮಧನೆ ದೊರೆಯಿತು. ನಾವು, ತಿಗಣಿ ಮುಂತಾದುವನ್ನು ಕೊಲ್ಲುಪುದು ನೀತಿ ಎಂದು ತಿಳಿದಿದ್ದೆ. ಆ ಸಮಯದಲ್ಲಿ ನಾನು ಧರ್ಮವೆಂದು ತಿಳಿದು ತಿಳಿದೆ ಮುಂತಾದುವನ್ನು ಕೊಂಡುದು ಜಾಪುಕವಿದೆ.

ಆದರೆ ಒಂದು ವಿಷಯ, ಈ ಸ್ವಾಲ್ಪ ನೀತಿಯ ತಳಹದಿಯ ಮೇಲೆ ನಿಂತಿದೆಯಂದೂ ನೀತಿಯ ಸಮಾವೇಶವು ಸತ್ಯದಲ್ಲಾಗುತ್ತದೆಂದೂ ನನ್ನ ಮನಸ್ಸಿನ ಮೇಲೆ ಜೆನ್ನಾಗಿ

ಅಷ್ಟು ಒತ್ತಿತು. ಸತ್ಯೋಪಾಸನೆಯೇ ನನ್ನ ಮುಖ್ಯ ಗುರಿಯಾಯಿತು. ಸತ್ಯದ ಮಹಿಮೆ ದಿನ ದಿನಕ್ಕೂ ನನ್ನ ದೃಷ್ಟಿಯಲ್ಲಿ ಹೆಚ್ಚಾಗುತ್ತ ಹೋಯಿತು. ಅದರ ವಿಷಯದ ನನ್ನ ವ್ಯಾಖ್ಯೆ ಸಹ ವಿಸ್ತಾರವಾಗುತ್ತ ನಡೆದಿದೆ.

ಇದರ ಜತೆಯಲ್ಲೇ ಒಂದು ಗುಜರಾತೀ ನೀತಿ ಪದ್ಯ ನನ್ನ ಹೃದಯದಲ್ಲಿ ಅಂಕಿತವಾಗಿದ್ದಿತು. ಅಪಕಾರಕ್ಕೆ ಪ್ರತಿಯಾಗಿ ಮಾಡುವುದು ಅಪಕಾರವನ್ನಲ್ಲ, ಉಪಕಾರವನ್ನು ಎಂಬುದು ಅದು. ಈ ತತ್ವ ನನ್ನ ಮೇಲೆ ತನ್ನ ಪ್ರಭಾವ ಬೀರಿತು. ಅಪಕಾರಕ್ಕೆ ಪ್ರತಿಯಾಗಿ ಉಪಕಾರ ಮಾಡುವುದು ನನ್ನ ಮನವೊಷಿದ ವಿಷಯವಾಯ್ತು. ನಾನು ಈ ತತ್ವದ ಅಸಂಖ್ಯಾತ ಪ್ರಯೋಗಗಳನ್ನು ಮಾಡಿದೆ. ಆ ಅಷ್ಟುತ್ತ ಗುಜರಾತೀ ಪದ್ಯಾರ್ಥ ಹೀಗಿದೆ :

“ಒಂದು ಲೋಟ ನೀರು ಕೊಟವರಿಗೆ ಉಣಿವಿಕ್ಕು. ಒಳ್ಳೆಯ ಮಾತನಾಡಿದವರಿಗೆ ದಂಡವತ್ತ ಪ್ರಣಾಮ ಮಾಡು. ಒಂದು ಕಾಸು ಕೊಟವರಿಗೆ ಜಿನ್ನದ ವೊರಹು ಕೊಡು. ನಿನ್ನ ಪ್ರಾಣ ಉಳಿಸಿದವರಿಗೆ ನಿನ್ನ ಜೀವವನ್ನೇ ಕೊಡಲು ಸಿದ್ಧಾನಾಗು. ಉಪಕಾರಕ್ಕೆ ಪ್ರತಿಯಾಗಿ ಮನೋವಾಕ್ಯಾಯಗಳಿಂದ ಹತ್ತು ಪಟ್ಟಿ ಪ್ರತ್ಯುಪಕಾರ ಮಾಡು. ಅದರೆ ನಿಜವಾದ ಜ್ಞಾನಿಗಳು ಒಂದೇ ಸಮನಾಗಿ ನೋಡುತ್ತಾರೆ. ಅಪಕಾರ ಮಾಡಿದವರಿಗೂ ಸಂತೋಷದಿಂದ ಉಪಕಾರ ಮಾಡುತ್ತಾರೆ.”

ಮೊದಲ ಸಲ ಇಂಗ್ಲೆಂಡಿಗೆ ಹೋದಾಗ ಗಾಂಧಿಜಿಯವರು ಲಂಡನ್‌ನೇ ನಗರದಲ್ಲಿ ಅಗ್ವಾದ ಶಾಕಾಹಾರೀ ಫಲಾಹಾರ ಮಂದಿರಗಳನ್ನು ಮಹಡಿಕೊಂಡು ಹೊರಟಿದ್ದಾಗ ಘ್ಯಾರಿಂಗ್ನ್‌ನಲ್ಲಿ ಒಂದು ಶಾಕಾಹರ ಗ್ರಹ ಅವರ ಕಣ್ಣಿಗೆ ಬಿದ್ದಿತು. ತನಗೆ ಬೇಕಾದ ವಸ್ತು ಸಿಕ್ಕಿದಾಗ ಮಗುವಿಗೆ ಆಗುವ ಆನಂದ ಆ ಸ್ಥಳವನ್ನು ನೋಡಿ ಅವರಿಗೆ ಉಂಟಾಯಿತಂತೆ. ಅಲ್ಲಿ ಬಾಗಿಲ ಬಳಿಯ ಕನ್ನಡಿ ಕಿಟಕಿಯಲ್ಲಿ ಮಾರಾಟಕ್ಕಾಗಿ ಇರಿಸಿದ್ದ ಕೆಲವು ಪುಸ್ತಕಗಳಲ್ಲಿ ಸಾಲ್ರೋವರು ಬರೆದ ‘ಶಾಕಾಹಾರ ಒಂದು ವಿನಂತಿ’ ಎಂಬ ಪುಸ್ತಕ ಕಣ್ಣಿಗೆ ಬಿತ್ತು. “ಆ ಪುಸ್ತಕವನ್ನು ಕೊಂಡುಕೊಂಡು ಮೊದಲಿನಿಂದ ಕೊನೆಯವರಿಗೆ ಓದಿದೆ. ಅದು ನನ್ನ ಮನಸ್ಸಿಗೆ ತುಂಬ ಹಿಡಿಸಿತು. ಆ ಪುಸ್ತಕ ಓದಿದಂದಿನಿಂದಲೇ ನಾನು ಮನಃಪೂರ್ವಕವಾಗಿ ಸ್ವಂತ ಇಚ್ಛೆಯಿಂದ ಶಾಶಿಹಾರಿಯಾದನೆಂದು ಹೇಳಬಹುದು. ತಾಯಿಯ ಮುಂದೆ ಪ್ರತಿಜ್ಞೆ ಕೊಟ್ಟಿದಿನವನ್ನು ಹರಿಸಿದೆ. ಅಂದಿನಿಂದ ಶಾಕಾಹಾರಕ್ಕಾಗಿ ಪ್ರಭಾರ ಮಾಡುವುದೇ ಜೀವನದ ಉದ್ದೇಶವಾಯ್ತು” ಎಂದಿದ್ದಾರೆ.

ಸಾಲ್ರೋವರ ಗ್ರಂಥ ವ್ಯಾಸಂಗದಿಂದ ಆಹಾರದ ವಿಷಯಕ್ಕೆ ಸಂಬಂಧಿಸಿದ ಗ್ರಂಥಗಳನ್ನು ಅಭ್ಯರ್ಥಿಸಲು ಗಾಂಧಿಜಿಯವರಿಗೆ ಉತ್ಕಟ ಇಚ್ಛೆಯಿಂಟಾಯ್ತು. ಶಾಕಾಹಾರದ ಮೇಲೆ ದೊರೆತ ಎಲ್ಲ ಗ್ರಂಥಗಳನ್ನೂ ಕೊಂಡು ಅವರು ವ್ಯಾಸಂಗ ಮಾಡಿದರು. ಅವಗಳ ಪ್ರಕ್ರಿಯೆ ಒಂದಾದ ಹವಡ್‌ ವಿಲಯಮ್‌ರ ‘ಆಹಾರ ನೀತಿ’ ಎಂಬ ಪುಸ್ತಕ, ಪ್ರಾಚಿನ ಕಾಲದಿಂದ ಅಂದಿನವರೆಗಿನ ಮಾನವನ ಆಹಾರದ ಇತಿಹಾಸೇ ಆಗಿದ್ದಿತು. ಪ್ರೇರಣಾಗೋರಸ್‌ನಿಂದ ಏಸುಕ್ರಿಸ್ತನವರಿಗೆ ಎಲ್ಲ ದಾರ್ಶನಿಕರೂ ದ್ರಷ್ಟಾರರೂ

ಶಾಕಾಹಾರಿಗಳೇ ಆಗಿದ್ದರೆಂದು ಸಾಫಿಸಲು ಆ ಗ್ರಂಥದಲ್ಲಿ ಪ್ರಯುತ್ವವಿದ್ದಿತು. ಡಾ. ಆನಾ ಕೆಂಗೋಫ್‌ರ್‌ ಎಂಬಾಕೆ ಬರದಿದ್ದ ‘ಆಹಾರ ನ್ಯೆಮ್‌ರ್‌ಲ್‌’ ಎಂಬ ಗ್ರಂಥಗಳೂ ಗಾಂಧಿಜಿಯವರ ಆಹಾರ ನೀತಿಗೆ ಸಹಾಯಕವಾದುವು. “ಈ ಗ್ರಂಥಗಳ ವ್ಯಾಸಂಗದಿಂದ ಆಹಾರದ ವಿಷಯದಲ್ಲಿ ಪ್ರಯೋಗಗಳನ್ನು ನಡೆಸುವುದಕ್ಕೆ ನನ್ನ ಜೀವನದಲ್ಲಿ ಒಂದು ಪ್ರಮುಖ ಅವಕಾಶವಂಟಾಯ್ತು. ಆರೋಗ್ಯವನ್ನು ರಕ್ಷಿಸಿಕೊಳ್ಳಲುವುದೇ ಪ್ರಾರಂಭದಲ್ಲಿ ಈ ಪ್ರಯೋಗಗಳ ಮುಖ್ಯ ಗುರಿಯಾಗಿತ್ತು. ಅದರೆ ಅನಂತರದಲ್ಲಿ ಧಾರ್ಮಿಕ ಸೃಷ್ಟಿಯೇ ಸರ್ವ ಪ್ರಧಾನವಾಯಿತು” ಎಂದಿದ್ದಾರೆ.

ಇಂಗ್ಲೆಂಡಿಗೆ ಹೋದ ಎರಡನೆಯ ವರುಷದ ಕೊನೆಯಲ್ಲಿ ಗಾಂಧಿಜಿಯವರಿಗೆ ಇಬ್ಬರು ಧಿಯಾಸಫಿಸ್ಪರ ಪರಿಚಯವಾಯ್ತು. ಅವರು ಸರ್ ಎಡ್ವಿನ್‌ ಅನಾರ್‌ಲೌರ್ ಭಗವದ್ವಿತೀಯ ಅನುವಾದ (Song celeship) ವನ್ನು ಓದುತ್ತಿದ್ದರು. ಗಾಂಧಿಯವರನ್ನೂ ತಮ್ಮೊಂದಿಗೆ ಭಗವದ್ವಿತೀಯ ಮೂಲವನ್ನು ವ್ಯಾಸಂಗ ಮಾಡಲು ಅವರು ಆಹ್ವಾನಿಸಿದರು. ಆಗ ಗಾಂಧಿಜಿಯವರ ಭಗವದ್ವಿತೀಯನ್ನು ಸಂಸ್ಕೃತದಲ್ಲಾಗಲಿ, ಗುಜರಾತಿಯಲ್ಲಾಗಲಿ ಓದರಲ್ಲಿ. ಅವರಿಗೆ ನಾಚಿಕೆಯಾಯಿತು. ಅದರೂ ಗೀತೆಯನ್ನು ಅವರ ಜೊತೆಯಲ್ಲಿ ಓದಲು ಪ್ರಾರಂಭಿಸಿದರು. ಎರಡನೆಯ ಅಧ್ಯಾದಲ್ಲಿರುವ-

ಧ್ಯಾಯತೋ ವಿಷಯಾನ್ ಪ್ರಂಃ ಸಂಗಸೇಷಣಪಜಾಯತೇ  
ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕೋಧೋಭಿಜಾಯತೇ  
ಕ್ರೋಧಾಧ್ವತಿ ಸಂಮೋಹಃ ಸಮ್ಮೋಹಾತ್ ಸ್ತ್ರೀ ವಿಭೂಮಃ  
ಸ್ತ್ರೀಭ್ರಂಗಾತ್ ಬುಧಿನಾಶೋ ಬುಧಿನಾಶಾತ್ ಪ್ರಕಶ್ಯತಿ ॥

ಎಂಬೀ ಶೈಲ್ಕ್ರಾಂತಿಕ ಅವರ ಹೃದಯವನ್ನು ಮುಟ್ಟಿತು. ಮನುಷ್ಯ ವಿಷಯಗಳ ಜಿಂತನೆ ಮಾಡುತ್ತಿದ್ದರೆ ಅವಗಳಲ್ಲಿ ಅವನಿಗೆ ಆಸಕ್ತಿ ಮಟ್ಟುತ್ತದೆ. ಆಸಕ್ತಿಯಿಂದ ಕಾಮ, ಕಾಮದಿಂದ ಕ್ರೋಧ, ಕ್ರೋಧದಿಂದ ಸಂಮೋಹ ಅಥವಾ ವಿವೇಕರಾದಿತ್ಯ ಉಂಟಾಗುತ್ತದೆ. ಸಂಮೋಹದಿಂದ ಸ್ತ್ರೀಭ್ರಂಗಣೆ, ಸ್ತ್ರೀಭ್ರಂಗಣೆಯಿಂದ ಬುಧಿ ನಾಶ. ಬುಧಿ ನಷ್ಟವಾದ ಮೇಲೆ ಮನುಷ್ಯ ಪ್ರಾರ್ಥಿ ನಾಶವಾದಂತೆಯೇ. ಗೀತೆಯ ಎರಡನೆಯ ಅಧ್ಯಾದಲ್ಲಿ ಸಂಪಾದನೆಗೆ ಈ ಗ್ರಂಥ ಶೈಲ್ಕ್ರಾಂತಿಕ ಗಾಂಧಿಯವರ ಕಿವಿಯಲ್ಲಿ ಸದಾ ಧ್ವನಿಸತ್ತೊಡಗಿದವು. ಭಗವದ್ವಿತೀ ಅಮೂಲ್ಯ ಗ್ರಂಥವೆಂದು ಗಾಂಧಿಯವರಿಗೆ ತೋರಿದ್ದ ಆಗಲೇ. ಆ ಭಾವನೆ ಅವರ ಮನಸ್ಸಿನಲ್ಲಿ ಒಂದೇ ಸಮನೆ ಬೆಳೆಯತ್ತೇ ಇತ್ತು. ಸತ್ಯದ ಜ್ಞಾನ ಸಂಪಾದನೆಗೆ ಈ ಗ್ರಂಥ ಸರ್ವೋತ್ತಮಷ್ಟವಾದುದೆಂದು ಅವರು ಹೇಳುತ್ತಿದ್ದರು. “ನನ್ನ ನಿರಾತೆಯ ಸಂದರ್ಭಗಳಲ್ಲಿ ಈ ಗ್ರಂಥ ನನಗೆ ಅಮೂಲ್ಯವಾದ ಸಹಾಯ ಮಾಡಿದೆ. ಭಗವದ್ವಿತೀಯ ಎಲ್ಲ ಇಂಗ್ಲಿಷ್ ಅನುವಾದಗಳನ್ನೂ ನಾನು ಓದಿದ್ದೇನೆ. ಸರ್ ಎಡ್ವಿನ್ ಅನಾರ್‌ಲೌರ್ ಅನುವಾದ ಅತ್ಯುತ್ತಮವಾದುದೆಂದು ನನ್ನ ಅಭಿಪ್ರಾಯ. ಆ ಸ್ವೇಚ್ಚಿತರ ಜೀತೆಯಲ್ಲಿ ನಾನು ಆಗ ಭಗವದ್ವಿತೀಯನ್ನು ಓದಿದರೂ ಆಗ ಅದನ್ನು ಅಧ್ಯಯನ ಮಾಡಿದನೆಂದು ಹೇಳಲಾರೆ. ಅದಾದ ಅನೇಕ ವರುಷಗಳ ನಂತರವೇ ಅದು ನನಗೆ ನಿತ್ಯದ ಅಧ್ಯಯನ ಗ್ರಂಥವಾದುದು” ಎಂದಿದ್ದಾರೆ.

ಖಿ / ಸಾರ್ಥಕ ಬದುಕಿನ ಶತಾಯುಷಿ ಪ್ರೇ. ಸೇತುರಾಮ ರಾಘವೇಂದ್ರ ಮಳಗಿ

ಬಳಿಕ ಆ ಧಿಯೋಸಫಿಸ್ಟ್ ಸಮೋದರರ ಪ್ರೇರಕೆಯಿಂದ ಎಡ್ಡಿನ್ ಅನಾರ್ಲ್ಯಾರ್ಡ್ ಆಫ್ ಆಫ್ ಏಷಿಯ, ಬುದ್ಧಚರಿತ್ರೆ ಗ್ರಂಥವನ್ನು ಭಗವದೀತೆಯನ್ನು ಓದಿದ್ದಕ್ಕಿಂತ ಹೆಚ್ಚು ಉತ್ಸಾಹದಿಂದ ಓದಿದುದಾಗಿ ಹೇಳಿದ್ದಾರೆ. ಓದುವದಕ್ಕೆ ಪ್ರಾರಂಭಿಸಿದ ಮೇಲೆ ಅದನ್ನು ಬಿಡುವುದಕ್ಕೆ ಮನಸ್ಸು ಬರಲಿಲ್ಲ ಎಂದಿದ್ದಾರೆ.

ಆ ಧಿಯೋಸಫಿಸ್ಟ್ ಮಿತ್ರರು ಒಂದು ಸಲ ಬ್ಲಾವಟ್ಟೀಕ್ ಲಾಡ್‌ಗೆ ಗಾಂಧಿಯವರನ್ನು ಕರೆದೊಯಾಗ್ ಅಲ್ಲಿ ಅವರಿಗೆ ಶ್ರೀಮತಿ ಬ್ಲಾವಟ್ಟೀಕ್ ಮತ್ತು ಶ್ರೀಮತಿ ಆನಿ ಬೆಸಲ್‌ರ ಪರಿಚಯವಾಯಿತು. ಆ ಸಮಯದಲ್ಲಿ ಮಾದಾಬ್ಲಾವಟ್ಟೀಕ್ ಯವರ “ಧಿಯೋಸಫಿಯ ಕೆಲ್ಕೆ” (Key to theosophy) ಎಂಬ ಗ್ರಂಥವನ್ನು ಓದಿದರು. ಆ ಪ್ರಸ್ತುತ ಹಿಂದೂ ಧರ್ಮವನ್ನು ಅಭ್ಯಸಿಸುವ ಆಸೆಯನ್ನು ಅವರಲ್ಲಿ ಕುದುರಿಸಿತು. ಹಿಂದೂ ಧರ್ಮ ಬರಿ ಮೂರಧನಂಬಿಕೆಗಳ ತಪರು ಎಂಬುದಾಗಿ ಕ್ರಿಸ್ತಪಾದಿಗಳು ಪಚಾರ ಮಾಡಿದ್ದ ಭಾವನೆ ಅದನ್ನು ಓದಿ ತನ್ನ ಮನಸ್ಸಿನಿಂದ ದೂರವಾಯ್ತು” ಎಂದು ಹೇಳಿದ್ದಾರೆ.

ಇದೇ ಕಾಲದಲ್ಲಿ ಒಂದು ಶಾಕಾಹಾರೀ ಭೋಜನ ಮಂದಿರದಲ್ಲಿ ಮ್ಯಾಂಚೆಸ್ಟರ್‌ನ ಒಬ್ಬ ಉತ್ತಮ ಕ್ರೀಸ್ತನ ಪರಿಚಯ ಗಾಂಧಿಯವರಿಗಾಯು. “ಮಾಂಸಾಹಾರ ಮತ್ತು ಮದ್ದಪಾನಗಳನ್ನು ಬೈಬಲ್ ವಿಧಿಸುವುದಿಲ್ಲ. ದಯವಿಟ್ಟು ಬೈಬಲ್ ಓದಿ” ಎಂದು ಹೇಳೆ ಒಂದು ಬೈಬಲ್ ಪ್ರತಿಯನ್ನು ಆತ ಗಾಂಧಿಯವರಿಗೆ ಕೊಟ್ಟನಂತೆ. ಆಗ ಬೈಬಲ್ ವಾಸಂಗವನ್ನು ಅವರು ಆರಂಭಿಸಿ ಓರ್ಜಿನಿಸ್ಟ್‌ಮೆಂಟ್ ಕಥೆಯನ್ನು ಪೂರ್ತಿಯಾಗಿ ಓದಲಾಗದ ಅಲ್ಲಿಯ ‘ಸೃಷ್ಟಿಕ್ರಮ’ದ ಭಾಗವನ್ನಪ್ಪು ಓದಿದುದಾಗಿ ಹೇಳಿದ್ದಾರೆ. ಆದರೆ “ಹೊಸ ಒಡಂಬಡಿಕೆ” (New Testament) ಮಾತ್ರ ಅವರ ಮೇಲೆ ಆಗಾಧ ಪರಿಣಾಮವುಂಟು ಮಾಡಿತು. ಅದರಲ್ಲಿ “ಬೆಟ್ಟದ ಮೇಲಿನ ಪ್ರವಚನ” (Sermon on the mount) ನೇರವಾಗಿ ಅವರ ಹೃದಯವನ್ನೇ ಮುಟ್ಟಿತು. ಅದನ್ನು ಅವರು ಭಗವದೀತೆಯ ಶ್ಲೋಕಗಳೊಂದಿಗೆ ಹೋಲಿಸಿ ಅಧ್ಯ ಮಾಡಿಕೊಂಡರು. “ಕೆಡುಕಿಗೆ ಪ್ರತಿಯಾಗಿ ಕೆಡುಕಿ ಮಾಡಬೇಡಿ. ನಿಮ್ಮ ಬಲಗನ್ನೇ ಯಾರಾದರೂ ಹೊಡಿದರೆ ಎಡಗನ್ನೇಯನ್ನು ತೋರಿಸಿ, ನಿಮ್ಮ ಅಂಗಿಯನ್ನು ಯಾರಾದರೂ ಕಿತ್ತುಕೊಂಡರೆ ಅವನಿಗೆ ನಿಮ್ಮ ನಿಲುವಂಗಿಯನ್ನು ಕೊಡಿ” ಈ ಮಾತುಗಳು ಗಾಂಧಿಯವರಿಗೆ ಅಮಿತ ಆನಂದವುಂಟು ಮಾಡಿದವಲ್ಲದೆ “ಒಂದು ಬಟ್ಟಲು ನೀರು ಕೊಟ್ಟವರಿಗೆ ಉಂಟವಿಕ್ಕು” ಎಂಬ ಗುಜರಾತೀ ಕವನದ ಪಂಕ್ತಿಗಳನ್ನು ನೆನಪಿಗೆ ತಂದವಂತೆ. “ನನ್ನ ಎಳೆ ಮನಸ್ಸು ಭಗವದೀತೆ, ಬುದ್ಧಚರಿತೆ, ಬೆಟ್ಟದ ಮೇಲಿನ ಪ್ರವಚನ ಇವೆಲ್ಲವುಗಳ ಚೋಧನೆಗಳಲ್ಲಿ ಏಕಭಾವವನ್ನು ಕಾಣಲು ಪ್ರಯತ್ನಿಸಿತು ಮತ್ತು ಶ್ಯಾಗವೇ ಅಪ್ಯಾತಮ ಧರ್ಮವೆಂಬುದು ಅವರ ಮನಸ್ಸಿಗೆ ಹಿಡಿಸಿತು ಎಂದಿದ್ದಾರೆ ಗಾಂಧಿಜಿ.

ಈ ವ್ಯಾಸಂಗದಿಂದ ಇತರ ಧರ್ಮ ಪ್ರವರ್ತಕರ ಕೃತಿಗಳನ್ನು ಓದುವ ಆಸೆ ಗಾಂಧಿಜಿಯವರಿಗೆ ತೀವ್ರವಾಯ್ತು, ಆಗ ಒಬ್ಬ ಮಿಶ್ರಿತಿಂದ ಕಾರ್ಯೋಲನ “ವಿಭೂತಿ ಪ್ರರೂಪರು ಮತ್ತು ಅವರ ಪೂಜೆ” "Heroes & Hero worship" ಎಂಬ ಗ್ರಂಥವನ್ನು

ಓದಬೇಕೆಂಬ ಸಲಹ ಬಂದಿತು. ಅದರಲ್ಲಿ ಮುಹಮ್ಮದ್ ಪ್ರೇಗಂಬರರ ವಿಷಯವನ್ನು ಓದಿ ಅವರ ಮಹಿಮೆ, ಧೀರತನ, ತಪಸ್ಸು ಇವೆಲ್ಲವುಗಳ ಪರಿಚಯ ಮಾಡಿಕೊಂಡರು. ಆಗ ಇನ್ನೂ ಹೆಚ್ಚು ಧಾರ್ಮಿಕ ಗ್ರಂಥಗಳನ್ನು ಓದಬೇಕು, ಜಗತ್ತಿನ ಎಲ್ಲ ಮುಖ್ಯ ಮತಗಳ ಪರಿಚಯ ಮಾಡಿಕೊಳ್ಳಬೇಕು ಎಂಬುದಾಗಿ ದೃಢ ನಿಶ್ಚಯ ಮಾಡಿಕೊಂಡರು.

ಇದರ ಜೊತೆಯಲ್ಲಿ ನಾಸ್ತಿಕತೆಯ ಪರಿಚಯವೂ ಕೆಲವು ಗ್ರಂಥಗಳಿಂದಾದುದಾಗಿ ಗಾಂಧಿಜಿ ಹೇಳಿದ್ದಾರೆ. ಬಾಡ್ಲಾರವರ ನಾಸ್ತಿಕವಾದವನ್ನು ಕುರಿತ ಕೆಲವು ಪ್ರಸ್ತಕಗಳನ್ನು ತಾವು ಓದಿದ್ದಾಗಿಯೂ ಅವಗಳಿಂದ ತಮ್ಮ ಮೇಲೆ ಏನೂ ಪರಿಣಾಮವಾಗಲೀಲ್ಲವೆಂದೂ ತಿಳಿಸಿದ್ದಾರೆ. ಏಕೆಂದರೆ “ನಾನು ಆಗಲೇ ನಾಸ್ತಿಕವಾದದ ಮರಳುಗಾಡನ್ನು ದಾಟಿದ್ದೆ” ಎಂದಿದ್ದಾರೆ. ನಾಸ್ತಿಕವಾದಿಂದ ಆಸ್ತಿಕವಾದಕ್ಕೆ ಪರಿವರ್ತಿತಳಾಗಿದ್ದ ಶ್ರೀಮತಿ ಬೆಸೆಂಟರ್ “ನಾನು ಧಿಯಾಸಫಿಸ್ಟ್ ಆದುದು ಹೇಗೆ?” ಎಂಬ ಪ್ರಸ್ತಕವನ್ನೋದಿ ನಾಸ್ತಿಕವಾದದ ಬಗ್ಗೆ ಗಾಂಧಿಜಿಯವರ ಜೀದಾಸೇನ್ ಇನ್ನೂ ಹೆಚ್ಚಾಗಿತ್ತಂದು ಉದ್ದರಿಸಿದ್ದಾರೆ.

ಮೂವರು ಅವಾರ್ಚಿನ ಮಹನೀಯರು ತಮ್ಮ ಜೀವನದ ಮೇಲೆ ಆಳವಾದ ಪ್ರಭಾವವನ್ನುಂಟು ಮಾಡಿ ತಮ್ಮನ್ನು ಆಕಾರ್ಷಿಸಿರುವರೆಂದು ಗಾಂಧಿಜಿ ಹೇಳಿದ್ದಾರೆ. ಅವರೆಂದರೆ ಜೀವನ ಸಂಸಗ್ರಹಿಂದ ಶತವಾಧಾನಿಯೂ ಜ್ಞಾನಿಯೂ ಎನಿಸಿದ್ದ ರಾಯಚಂದಭಾಯಿ “ದೇವರ ಸಾಮಾಜಿಕ ನಿಮ್ಮ ಹೃದಯದಲ್ಲಿದೆ Kingdom of God is Within you ಎಂಬ ಪ್ರಸ್ತಕದಿಂದ ಕಾಲೋಸ್ಯಾಯ್, ಸವೋಽದಯ 'Unto the Last' ಎಂಬ ಪ್ರಸ್ತಕದಿಂದ ರಸ್ಸಿನ್ ಇವರೇ ಆ ಮೂವರು ಎಂದು ಉದ್ದರಿಸಿದ್ದಾರೆ.

ಗಾಂಧಿಜಿ ದಾಕ್ಷಿಣ ಆಪ್ತಿಕೆಯಲ್ಲಿದ್ದಾಗ “ಕೊರಾನಿಗೆ ಸೇಲ್ ಎಂಬವರು ಬರೆದಿದ್ದ ಭಾಷಾಂತರವನ್ನು ಓದಿದರಲ್ಲದೆ ಇಸ್ಲಾಂ ಧರ್ಮದ ಮೇಲಿನ ಇವರ ಅನೇಕ ಗ್ರಂಥಗಳನ್ನು ಓದಿದರು. ಇಂಗ್ಲಂಡಿನಲ್ಲಿದ್ದ ಕ್ರೀಸ್ತ ಮಿಶ್ರಾಂಡರು ತಾವೂ ಅನಾಕಿಂಗ್‌ಪಢರೂ ಸೇರಿ ಬರೆದಿದ್ದ The Perfect way “ಉತ್ತಮೋತ್ತಮ ಮಾರ್ಗ” ಎಂಬ ಪ್ರಸ್ತಕವನ್ನು ಗಾಂಧಿಜಿಯವರಿಗೆ ಓದಲು ಕಳಿಸಿದರು. ಅದರೊಂದಿಗೆ ಬೈಬಲ್‌ನ ಹೊಸ ಅಧ್ಯ ಎಂಬ ಪ್ರಸ್ತಕವನ್ನೂ ಕಳಿಸಿದರು. ಅವು ಹಿಂದೂ ಧರ್ಮವನ್ನು ಸಮರ್ಥಿಸುವಂತೆ ತೋರಿದವು. ಅವನ್ನು ತಾವು ಮೆಚ್ಚಿದುದಾಗಿ ತಿಳಿಸಿದ್ದಾರೆ. ಇದೇ ಸಮಯದಲ್ಲಿ ಓದಿದ ಕಾಲೋಸ್ಯಾಯ್ ಅವರ “The Kingdom of God is Within You” ಎಂಬ ಗ್ರಂಥವಂತೂ ತಮ್ಮನ್ನು ಮುಗ್ಡಗೊಳಿಸಿತೆಂದು ಉದ್ದರಿಸಿದ್ದಾರೆ. “ಅದು ನನ್ನ ಮನಸ್ಸಿನಲ್ಲಿ ಶಾಷ್ಟ್ರತ ಪರಿಣಾಮ ಬೀರಿತು. ಈ ಗ್ರಂಥದ ಸ್ವತಂತ್ರ ವಿಚಾರ, ಕೈಲಿ, ಪ್ರಾಣನೀತಿ, ಸತ್ಯ ಪ್ರತಿಪಾದನೆ ಇವುಗಳ ಏದುರಿನಲ್ಲಿ ಅಲ್ಲಿಯ ಇತರ ಕ್ರೀಸ್ತ ಮಿಶ್ರರು ಕೊಟ್ಟ ಪ್ರಸ್ತಕಗಳೆಲ್ಲ ಶುಷ್ಕವೆನಿಸಿದವು ಎಂದಿದ್ದಾರೆ.

ಇದೇ ಸಮಯದಲ್ಲಿ ಭಾರತದಿಂದ ಮಿಶ್ರೋಬ್ಬರು ಕಳಿಸಿದ್ದ ನರ್ಮದಾ ಶಂಕರರ ‘ಧರ್ಮವಿಚಾರ’ ಗ್ರಂಥವ್ಯಾಸಂಗದಿಂದ ಹಿಂದೂ ಧರ್ಮದ ತಿಳಿವಳಿಕೆ ತುಂಬ ಪ್ರಯೋಜನವಾಯಿತು ಗಾಂಧಿಜಿಯವರಿಗೆ, ಹಾಗೆಯೇ, ಮ್ಯಾಸ್ ಮುಲ್ಲರ್ ಬರೆದ

“ಭಾರತ, ಅದು ನಮಗೆ ಏನನ್ನು ಕಲಿಸಬಲ್ಲದು ?” ಎಂಬ ಗ್ರಂಥವನ್ನೂ ಧಿಯಾಸೋಫಿಕಲ್ ಸೊಸಾಯಿಟಿವರು ಪ್ರಕಟಿಸಿದ್ದ ಉಪನಿಷತ್ತುಗಳ ಭಾಷಾಂಶರವನ್ನೂ ಶ್ರದ್ಧೆಯಿಂದ ಗಾಂಧಿಜಿ ವ್ಯಾಸಂಗ ಮಾಡಿದರು. ಇದರಿಂದ ಹಿಂದೂ ಧರ್ಮದ ಬಗ್ಗೆ ಅವರ ಆದರ ಹೆಚ್ಚಿತು. ಅದರ ಸೊಗಸು-ಸೌಂದರ್ಯಗಳು ಅವರ ಮನಸ್ಸನ್ನು ತುಂಬಿದವು. ಅದರೆ ಇದರಿಂದ ಇತರ ಧರ್ಮಗಳಲ್ಲಿ ಅವರಿಗೆ ಅನಾದರ ಉಂಟಾಗಲಿಲ್ಲ ಎಂಬುದನ್ನು ಸ್ವಷ್ಟಪಡಿಸಿದ್ದಾರೆ ಗಾಂಧಿಜಿ. ವಾಸಿಂಗ್ಸ್‌ನ್ ಇರ್ವಿಂಗ್ ಬರೆದ “ಮುಹಮ್ಮದ್ ಮತ್ತು ಆತನ ಉತ್ತರಾಧಿಕಾರಿಗಳು” ಎಂಬ ಪ್ರಸ್ತಕವನ್ನೂ ಕಾಲ್ಯಾಂತರ ಬರೆದ ಮೊಹಮ್ಮದನ ಗುಣಾಗಾವವನ್ನೂ ಓದಿ ಅವರಲ್ಲಿ ಪ್ರೇಗಂಬರ ಬಗ್ಗೆ ಗೌರವ ಹೆಚ್ಚಿತು. “ಜೊರುತ್ವಪ್ರಾ ವಚನಗಳು” ಎಂಬ ಪ್ರಸ್ತಕವನ್ನೂ ಓದಿ ಪಾರಸಿ ಧರ್ಮದ ಜ್ಞಾನವನ್ನು ಪಡೆದುಕೊಂಡರು.

ಹೀಗೆ ಭಿನ್ನ ಭಿನ್ನ ಧರ್ಮಗಳ ಜ್ಞಾನವನ್ನು ಹೆಚ್ಚಿಸಿಕೊಂಡು ತಮ್ಮಲ್ಲಿ ಆತ್ಮನಿರೀಕ್ಷಕ ಬುದ್ಧಿಯನ್ನು ತೀಕ್ಷ್ಣ ಗೊಳಿಸಿಕೊಂಡರು. ಅಲ್ಲದೆ ಈ ಎಲ್ಲ ವ್ಯಾಸಂಗದಿಂದ ಯಾವ ಯಾವ ವಿಷಯಗಳಲ್ಲಿ ಅವರಿಗೆ ಮೆಚ್ಚುಗೆಯಂತಾಯಿತೋ ಅವುಗಳನ್ನೇಲ್ಲ ಆಚರಿಸುವ ಅಭ್ಯಾಸವನ್ನೂ ಅವರು ಬೆಳೆಸಿಕೊಂಡರು. ಹೀಗೆಯೇ ಹಿಂದೂ ಯೋಗಶಾಸನವನ್ನು ಅಭ್ಯಾಸಿಸಿ ಯೋಗಸಾಧನೆಯನ್ನೂ ಆರಂಭಿಸಿದರು. ಆದರೆ ಈ ಸಾಧನೆಯಲ್ಲಿ ತಾವು ಬಹು ದೂರ ಮುಂದುವರಿಯಲಾಗಲಿಲ್ಲವೆಂದು ವಿಷಾದಿಸಿದ್ದಾರೆ.

ಟಾಲೋಸ್‌ಎಂಟ್ ಅವರ ಇನ್‌ರಡು ಪ್ರಸ್ತಕಗಳಾದ “ಎಸುವಿನ ಬೋಧನೆಯ ಸಾರ್” ಮತ್ತು “ಮಾಡತಕ್ಕದ್ದೇನು ?” ಎಂಬ ಗ್ರಂಥಗಳು ತಮ್ಮ ಮೇಲೆ ಗಾಢ ಪರಿಣಾಮವಂತಿ ಮಾಡಿದುದಾಗಿ ತಿಳಿಸಿದ್ದಾರೆ. ವಿಶ್ಲೇಷೇಮದ ಅಮಿತ ಶಕ್ತಿಯ ಸಾಧ್ಯತೆ ಇವುಗಳಿಂದ ಹೆಚ್ಚು ಹೆಚ್ಚಿಗೆ ಗೊತ್ತಾಗೆಡಗಿತು ಎಂದಿದ್ದಾರೆ. ಎಡ್ವಿನ್ ಅನಾಲ್‌ರ ಲ್ಯೆಟ್ ಆಫ್ ಎಂಡ್‌ಎಂಟ್ “ಎವ್ಯಾದ ಜೋರ್ತಿ” ಗ್ರಂಥವನ್ನು ಮತ್ತೊಂದು ಬಾರಿ ಓದಿ “ಬುದ್ಧನ ದಯೆ ಬರಿಯ ಮನುಷ್ಯ ಮಾತ್ರಕ್ಕೆ ನಿಲ್ಲದ ಸಕಲ ಜೀವ ಜಂತುಗಳನ್ನೂ ಆಲಂಗಿಸಿತು” ಎಂದು ಉದ್ದರಿಸಿದ್ದಾರೆ ಗಾಂಧಿಜಿ.

ದಕ್ಷಿಣ ಆಷ್ಟಿಕೆಯಲ್ಲಿ ಒಂದು ಚಿಕ್ಕ ಜಿಜ್ಞಾಸು ಕೊಟವನ್ನು ಸಾಧ್ಯಪಿಸಿಕೊಂಡು ಸಾಫ್ರಿ ವಿವೇಕಾನಂದರ ರಾಜಯೋಗವನ್ನೂ ಪತೆಂಜಲಿಯ ಯೋಗ ಸೊತ್ತಗಳನ್ನೂ ಗಾಂಧಿಜಿ ಅಭ್ಯಾಸಿಸಿದರು. ಅಲ್ಲದೆ ಭಗವದ್ಗೀತೆಯ ಆಳವಾದ ವ್ಯಾಸಂಗ ಆರಂಭವಾದುದು ಇಲ್ಲಿಯೇ. ಪ್ರತಿನಿತ್ಯ ಒಂದು ಅಧವಾ ಎರಡು ಶ್ಲೋಕಗಳನ್ನು ತಪ್ಪದೆ ಬಾಯಿಪಾಠ ಮಾಡುವುದಾಗಿ ನಿಶ್ಚಯಿಸಿಕೊಂಡರು. ಸತ್ಯಾಗ್ರಹ ಜನ್ಮ ಶಳೆದಾಗ ಭಗವದ್ಗೀತೆಯೇ ತಮ್ಮ ಬುದ್ಧಿಯನ್ನೇಲ್ಲ ಆಕ್ರಮಿಸಿತ್ತೆಂದು ಹೇಳಿದ್ದಾರೆ. ಗಾಂಧಿಜಿಯವರು ತಮ್ಮ ಮಟ್ಟಗೆ ಗೀತೆಯೇ ತಮ್ಮ ಆಚರಣೆಯ ಮಾರ್ಗದರ್ಶಿ, ಒಂದು ಪ್ರೈಡ ಧಾರ್ಮಿಕ ಕೋಶ ಆಯಿತೆಂದಿದ್ದಾರೆ. ತಮ್ಮ ಎಲ್ಲ ಕಷ್ಟಗಳಲ್ಲೂ ಕರಿಣ ಪರಿಸ್ಥಿತಿಯಲ್ಲೂ ಪರಿಹಾರಕ್ಕಾಗಿ ಗೀತೆಯತ್ತೆಲೇ ತಿರುಗುತ್ತಿದ್ದಾಗಿ ತಿಳಿಸಿದ್ದಾರೆ. ಅಪರಿಗ್ರಹ, ಸಮಭಾವ ಈ ಪದಗಳೂ ಅವುಗಳ ಭಾವಗಳೂ ಮನಸ್ಸಿನಲ್ಲಿ ನಾಟಿದವು ಎನ್ನುತ್ತಾರೆ. ಗೀತೆಯ

ಉಪದೇಶದ ಬೆಳಕಿನಲ್ಲಿ ‘ಟ್ರಿಸ್ಟಿ’-‘ಧರ್ಮದರ್ಶಿ’ ಎಂಬ ಪದದ ಅರ್ಥ ತಮಗೆ ಇನ್ನೂ ಚೆನ್ನಾಗಿ ಅರ್ಥವಾಯ್ದು ಎಂದಿದ್ದಾರೆ. ಅಪರಿಗ್ರಹಕ್ಕೂ ಸಮಭಾವಕ್ಕೂ ಅವಶ್ಯಕವಾದುದು ಹೃದಯ ಪರಿವರ್ತನೆ ಮತ್ತು ಮನೋಧರ್ಮ ಪರಿವರ್ತನೆ ಎಂಬುದು ಗೀತೆಯ ಆಧಾರದಿಂದ ಹಗಲಿನ ಬೆಳಕಿನಪ್ಪು ಸ್ವಷ್ಟವಾಯ್ದು ಎಂದಿದ್ದಾರೆ.

ಮೊಟ್ಟಮೊದಲು ರಸ್ಸಿನ್ ಅವರ 'Unto the last' ಪ್ರಸ್ತಕವನ್ನು ಮಿ. ಪೋಲಕ್ ಅವರು ಗಾಂಧಿಜಿಯವರಿಗೆ ಓದಲು ಹೊಟ್ಟಿದ್ದರು”. ಆ ಪ್ರಸ್ತಕಗಳನ್ನು ಓದಲಾರಂಭಿಸಿದುದೇ ತಡ ಅದನ್ನು ಕೆಳಗಿಡಲು ಸಾಧ್ಯವಾಗಲಿಲ್ಲ. ಅದು ನಮ್ಮ ಮನಸ್ಸನ್ನು ಸರೇಹಿಡಿಯಿತು” ಎಂದಿದ್ದಾರೆ. ಅವರದನ್ನು ಜೊಹಾನ್ಸ್‌ಬಾರ್ಕ್‌ದಿಂದ ಡಬಾನಿಗೆ ಹೋಗುವ ರೈಲಿನಲ್ಲಿ ಓದಿ ಮುಗಿಸಿದರು. ಆ ರಾತ್ರಿಯೆಲ್ಲ ನಿದ್ರೆ ಬರಲಿಲ್ಲವಂತೆ. ಆ ಗ್ರಂಥದಲ್ಲಿ ಹೇಳಿದ ದ್ಯೇಯಗಳಿಗನುಗಳವಾಗಿ ತಮ್ಮ ಜೀವನವನ್ನು ಬದಲಾಯಿಸಿ ಹೊಳ್ಳಬೇಕೆಂಬ ನಿರ್ಧಾರವನ್ನು ಆಗ ಅವರು ಮಾಡಿದರು. ಈ ಪ್ರಸ್ತಕವನ್ನು ‘ಸರ್ವೋಽಯ’ ಎಂಬ ಹೆಸರಿನಲ್ಲಿ ಗುಜರಾತಿಗೆ ಅನುವಾದಿಸಿ ಪ್ರಕಟ ಮಾಡಿದರು. ಗಾಂಧಿಜಿಯವರ ಕೆಲವು ಆಳವಾದ ನಂಬಿಕೆಗಳು ಈ ಗ್ರಂಥದಲ್ಲಿ ಪ್ರತಿಬಿಂಬಿತವಾಗಿವೆ. ಅಂತೆಯೇ ಅದು ಅವರನ್ನು ಹಾಗೆ ಆಕ್ರಿಷಿ ಅವರ ಬಾಳಿನಲ್ಲಿ ಅಂತಹ ಬದಲಾವಣೆಯನ್ನು ಮಾಡಿತು ಎಂದು ಅವರ ನಂಬಿಕೆ. ಮನುಷ್ಯನ ಹೃದಯದಲ್ಲಿ ಅಡಗಿರುವ ಸದ್ಗುಣವನ್ನು ಜಾಗೃತಗೊಳಿಸುವವನೇ ಕೆವಿ. ಕವಿಗಳು ಎಲ್ಲರ ಮೇಲೂ ಒಂದೇ ವಿಧವಾದ ಪ್ರಭಾವವನ್ನು ಬೀರಲಾರು. ಏಕೆಂದರೆ ಎಲ್ಲರ ಮನಸ್ಸು ಒಂದೇ ವಿಧವಾದ ಪರಿಪಾಠ ಹೊಂದಿರುವುದಿಲ್ಲ. "Unto the Last" ಗ್ರಂಥದ ಸಿದ್ಧಾಂತಗಳನ್ನು ಗಾಂಧಿಜಿಯವರೇ ಹೀಗೆ ತಿಳಿಸಿದ್ದಾರೆ :

- ೧) ಎಲ್ಲರ ಒಳಿಯದರಲ್ಲಿ ನಮ್ಮ ಒಳ್ಳೆಯದು ಅಡಗಿದೆ.
- ೨) ವಕೀಲನ ಕೆಲಸಕ್ಕೆ ಕೌರಿಕನ ಕೆಲಸಕ್ಕೆ ಇರುವ ಬೆಲೆ ಒಂದೇ. ಏಕೆಂದರೆ ತಮ್ಮ ಕೆಲಸದಿಂದ ಜೀವನವನ್ನು ಸಂಪಾದಿಸುವ ಹಕ್ಕು ಎಲ್ಲರಿಗೂ ಸಮಾನವಾಗಿದೆ.
- ೩) ಶ್ರಮಜೀವಿಯ ಜೀವನ ಎಂದರೆ ಉಳಿವವನ ಅಥವಾ ಕೈಕಸಬುಗಾರರ ಜೀವನವೇ ಯೋಗ್ಯ ಜೀವನ.

ಈ ಮೂರು ಸಿದ್ಧಾಂತಗಳಲ್ಲಿ ಮೊದಲನೆಯದನ್ನು ಗಾಂಧಿಜಿಯವರು ಮೊದಲೇ ಅರಿತಿದ್ದರು. ಎರನಡೆಯದು ಅಷ್ಟ ಸ್ವಷ್ಟವಾಗಿ ತಿಳಿದಿರಲಿಲ್ಲ. ಮೂರನೆಯದು ಅವರಿಗೆ ಹೋದಿರಲೇ ಇಲ್ಲ. ಎರಡನೆಯದು ಮೊದಲನೆಯದಲ್ಲಿ ಅಡಗಿದೆ ಎಂಬುದನ್ನು ಈ ಗ್ರಂಥ ಸ್ವಷ್ಟವಾಗಿ ಸೂಚೋಽಯದಯದಂತೆ ಹೋರಿಸಿಕೊಟ್ಟಿತು. ಪ್ರಾತಃಕಾಲ ಎದ್ದು ಈ ತತ್ವಗಳನ್ನೇಲ್ಲ ಆಚರಣೆಗೆ ತರಲು ಸಿದ್ಧನಾದೆ ಎಂದು ತಿಳಿಸಿದ್ದಾರೆ.

○

## ೬. ಮಾಸ್ತಿಯವರ ಧಾರವಾಡದ ವಾಸ್ತವ್ಯ

ಈ ವಿಷಯವನ್ನು ಕುರಿತು ನಾನು ಮಾಡಿದ ಉಪನ್ಯಾಸದ ಸಾರಸಂಗ್ರಹ ರೂಪವೇ ಈ ಲೇಖನ. ಶ್ರೀಮತಿ ವಸಂತಶ್ರೀಯವರು ಸ್ಥಾಪಿಸಿರುವ “ಮಾಸ್ತಿ ಅಧ್ಯಯನ ಏಿರೆ”ದ ಆಶ್ರಯದಲ್ಲಿ ನಾನು ಉಪನ್ಯಾಸವಿತ್ತೆ. ನನ್ನ ಮಿತ್ರ ಡಾ. ಶ್ರೀನಿವಾಸ ಹಾವನೂರು ಈ ವಿಷಯವನ್ನು ಸೂಚಿಸಿದ್ದರು. ಅವರೇ ಈ ಸಂದರ್ಭದಲ್ಲಿ ಸುಭಾಧಕ್ತತೆ ವಹಿಸಿದ್ದರು.

ನನಗೆ ಪೂಜ್ಯರು, ಪಿತ್ಯಸದೃಶರೂ ಆಗಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರನ್ನು ನಾನು ಮೊದಲು ಕಂಡುದು ಧಾರವಾಡದ ಕನಾಫಟಕ ಕಾಲೇಜಿನಲ್ಲಿ. ಆಗ ನಾನು ಅಲ್ಲಿ ವಿದ್ಯಾರ್ಥಿಯಾಗಿದ್ದೆ. ೧೯೫೦-೫೧ರ ಸುಮಾರಿಗೆ ಎಂದು ನೆನಪು. ಕಾಲೇಜಿನ ಕನಾಫಟಕ ಸಂಘದ ವಾರ್ಷಿಕ ಕೋಳೆವಕ್ಕೊಳ್ಳೇ ಇನ್ನಾವ ವಿಶೇಷ ಸಮಾರಂಭಕ್ಕೊಳ್ಳೇ ಅವರು ಮುಖ್ಯ ಅತಿಧಿಗಳಾಗಿ ಆಮಂತ್ರಿತರಾಗಿದ್ದರು. ಕಾಲೇಜಿನ ಭವ್ಯ ಗ್ರಾಲರಿ ಹಾಲ್ ವಿದ್ಯಾರ್ಥಿ-ಪಾಠ್ಯಾಪಕರಿಂದಲೂ ಧಾರವಾಡದ ಹಲ ಕೆಲವು ಗಂಡ್ಯ ಸಾಹಿತಿ ವಿದ್ಯಾರ್ಥಿಗಳಿಗೆ ತುಂಬಿತ್ತು. ಪ್ರೇ. ಆರ್.ವಿ. ಜಹಗಿರದಾರ್ ಅವರು (ಅನಂತರ ಶ್ರೀರಂಗರೆಂದು ಪ್ರಸಿದ್ಧರಾದವರು) ಮಾಸ್ತಿಯವರನ್ನು ಸಭೆಗೆ ಪರಿಜಯಿಸಿದರು: “ಮಾಸ್ತಿಯವರು ಕನ್ನಡದ ಆಸ್ತಿ-ಮಹಾ ಆಸ್ತಿ” ಎಂದು ಉದ್ದರಿಸಿದಾಗ ಸಭೆಯೆಲ್ಲವೂ ಜಪ್ಪಾಳ್ ತಟ್ಟಿ ಸಂತೋಷ ವ್ಯಕ್ತಪಡಿಸಿತು. ಅಂದು ಮಾಸ್ತಿಯವರು ಕನ್ನಡ ಜನತೆಯ ಸಂಸ್ಕೃತಿಯನ್ನು ಕುರಿತು ಸುಮಾರು ಒಂದು ಗಂಟೆ ಕಾಲ ಉದ್ದೇಶಕ ಭಾಷಣವಿಶ್ವರೆಂದು ನೆನಪು. ಸರಳ ಗಾಂಭೀರ್ಯತೆಯಿಂದ ಅಲ್ಲಲ್ಲಿ ತಮ್ಮದೇ ಆದ ಹಾಸ್ಯ ವೈರಿಯಿಂದ ಕೂಡಿದ ಅವರ ಮಾತುಗಾರಿಕೆ ಸಕಲ ಸಭಿಕರ ಹೃದಯವನ್ನು ನಲಿದಾಡಿಸಿತ್ತು. ಇದು ನಡೆದು ೪೮-೧೦ ವರ್ಷಗಳ ಹಿಂದೆ. ಈ ನೆನಪಿನ ಅಚ್ಚು ನನ್ನ ಮನದಿಂದ ಇಂದಿಗೂ ಅಲ್ಲಿಸೋಗಿಲ್ಲ. ಬಹುಶಃ ಆಗ ಅವರು ಸಾಲಿ ರಾಮಚಂದ್ರರಾಯರಲ್ಲೋ ಬೇಂದ್ರೆಯವರಲ್ಲೋ ಉಳಿದಿರಬೇಕು.

ಇಂದಿನ ಕನ್ನಡದ ಹಿರಿಯ ಸಾಹಿತ್ಯಗಳಲ್ಲಿ ಮಾಸ್ತಿಯವರ ಹೆಸರು ಅತ್ಯಂತ ಮಟ್ಟದ್ದು. ಅವರು ಮುಟ್ಟದ ಸಾಹಿತ್ಯ ಪ್ರಕಾರವಿಲ್ಲ, ಮುಟ್ಟದೆಲ್ಲ ಚಿನ್ನವಾಗದಿಲ್ಲ. ಕವಿತೆ, ಭಕ್ತಿಗಳೆ, ಕಥನ ಕಾವ್ಯ, ಸಣ್ಣಕತೆ, ನೀಳಗಳೆ, ನಾಟಕ, ಗೀತರೂಪಕ, ಚೌಪದಿ ಅಥವಾ ಅಷ್ಟುಷ್ಟು (Sonnet), ಕಾದಂಬರಿ, ವಿಚಾರ ಪ್ರಬಂಧ, ಸಾಹಿತ್ಯ ವಿಮರ್ಶೆ, ಆತ್ಮವ್ಯಾತ್ಮೆ. ಜೀವನ ಚರಿತ್ರೆ-ಇತಾದಿ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ನೂರಾರು ಕೃತಿಗಳನ್ನು ರಚಿಸಿ ಸಿದ್ಧಹಸ್ತರೆನಿಸಿದವರು ಮಾಸ್ತಿಯವರು. ಹಿಂದ್ರೆಡ್ರೂ “ಸಣ್ಣಕತೆಯ ಶ್ರೀನಿವಾಸರೆಂದೇ ಮಾಸ್ತಿಯವರನ್ನು ಕನ್ನಡ ಜನ ಹೆಚ್ಚಾಗಿ ಗುರುತಿಸಿಕೊಂಡರು. ಇದಕ್ಕೆ ಮುಖ್ಯ

ಕಾರಣವೆಂದರೆ-ಇಂಗ್ಲಿಷ್ ಭಾಷೆಯಲ್ಲಿ ಪ್ರಚಲಿತವಿದ್ದ ಸಣ್ಣ ಕತೆ (Short story) ಯೆಸರತಂತ್ರವನ್ನು ಕನ್ನಡಕ್ಕೆ ಮೊದಲು ಪರಿಚಯಿಸಿ, ರೂಢಿಗೆ ತಂದು, ಕನ್ನಡದ ಗಾಡಕ್ಕೆ ಉಜ್ಜಿಲ್ಲ ಉತ್ತಮಪಡಿಸಿ ಕನ್ನಡಿಸಿದವರು ಶ್ರೀನಿವಾಸರೇ. ಈ ಕಾರಣದಿಂದಲೇ “ಕನ್ನಡ ಸಣ್ಣಕತೆಯ ಜನಕ”ರೆಂಬ ಮನ್ವಜೆಯ ಬಿರುದು ಇವರದಾಯ್ತು. ಇದರ ಜತೆ ಜತೆಗೆ ಅವರ ಕಾವ್ಯಕಲೆಯೂ ವಿಪುಲ ಹಾಗೂ ವ್ಯವಿಧ್ಯಮಯ. ಬಿನ್ಹತ (೧೯೭೨), ಅರುಣ (೧೯೭೪), ತಾವರೆ (೧೯೭೫), ಚೆಲುವು (೧೯೭೬), ಮಲಾರ (೧೯೭೭), ಸುನೀತ (೧೯೭೮), ಮನವಿ (೧೯೭೯)-ಮುಂತಾದ ಅವರ ಕವನ ಸಂಕಲನಗಳಲ್ಲಿ ಬಿಡಿ ಕವನಗಳೂ ಭಕ್ತಿಗಿರೆಗಳೂ ಇವೆ. ಅವರ ಭಕ್ತಿಗಿರೆತೆಯ ರಚನೆಗಳ ಮೇಲೆ ನಮ್ಮ ದಾಸರ ಪದಗಳ ಪ್ರಭಾವವಿದ್ದರೂ ಅವು ಇಂದಿನ ಕನ್ನಡ ಜನಮನದ ಅಭಿರುಚಿಗೆ ತಕ್ಕ ಹೊಸ ಮಾದರಿಯ ಭಕ್ತಿಗಿರೆಗಳೇ ಆಗಿವೆ. ಉದಾತ್ತ ಕಲ್ಪನೆ, ಭಾವಸ್ಸಂದನ, ಸಹಜ ಭಾಷಾ ಸರಣಿ, ಹೊಸ ವಸ್ತು ಥಂಡೋವೈದ್ಯ-ಇತಾದಿ ಕಾವ್ಯಾಂಶಗಳು ಅವರ ರಚನೆಗಳಲ್ಲಿ ವಿಪುಲ ಹಾಗೂ ತುಂಬ ಆಘಾದಕಾರಿ. ಪಾಶ್ಚಾತ್ಯ ಕಾವ್ಯ ಪ್ರಕಾರವಾದ ‘ಸಾನೆಟ್’ ಮಾಸ್ತಿಯವರ ಕೈಯಲ್ಲಿ ವಿಶಿಷ್ಟ ಕನ್ನಡದ ಹದ ಪದದಿದೆ. ಸ್ಥಳಗಳ ಹೆಸರುಗಳು, ಗೊಡರ ಮಲ್ಲಿ, ರಾಮನವಮಿ, ಮಲಕನ ಮಕ್ಕಳು, ನವರಾತ್ರಿ-ಇವು ಮಾಸ್ತಿಯವರು ಹೊಸದಾಗಿ ಪ್ರಯೋಗಿಸಿದ ಸುಂದರ ಕಥನ ಕವನಗಳು. ಇವರ ಕಾವ್ಯ ಭಾಷಾ ಸರಣಿ ಗದ್ಯಶೀಲಿಗೆ ಹೆತ್ತಿರವೆನಿಸುವಪ್ಪು ಸಹಜ, ಸರಳ. ಆದರೆ ಕಲ್ಪನಾ ವಿಲಾಸ, ಭಾವಗಾಂಭೀರ್ಯ. ರಸಧ್ವನಿ, ಜೀವನ ದರ್ಶನ ಇವು ಇವರ ರಚನೆಗಳಲ್ಲಿ ಮಿಗಿಲಾದ ಹಂತದವು. ಇವರ “ಶ್ರೀರಾಮ ಪಟ್ಟಾಭಿಷೇಕ”ವು ಸರಳ ರಗಳೆಯಲ್ಲಿ ರಚಿತವಾದ ವಿಶಿಷ್ಟ ಮಾದರಿಯ ಮಹಾಕಾವ್ಯ. ರಾಮಾಯಣದ ಕಾವ್ಯ ಪಾತ್ರಗಳ ಬಾಯಲ್ಲಿಯೇ ಇಲ್ಲಿಯ ಕಥೆಯನ್ನು ಹೇಳಿಸಿದ ರೀತಿ ಕನ್ನಡಕ್ಕೆ ಹೊಸತು.

ಶ್ರೀನಿವಾಸರ “ಚೆನ್ನಬಿಸವನಾಯಕ” ಮತ್ತು “ಕೊಡಗಿನ ಚಿಕ್ಕವೀರ ರಾಜೇಂದ್ರ” ಇವರದು ಐತಿಹಾಸಿಕ ಕಾದಂಬರಿಗಳು ವಾಸ್ತವ ಕಥನ ಕಲೆಯುಳ್ಳವು. ಸಣ್ಣಕತೆಗಳಲ್ಲೇ ಆಗಲಿ ಕಾದಂಬರಿಗಳಲ್ಲೇ ಆಗಲಿ ಕನ್ನಡ ಜನಮನದ ತಿರುಳನ್ನೂ ಭಾರತೀಯ ಸಂಸ್ಕೃತಿಯ ಸತ್ಸಾರವನ್ನೂ ಪ್ರತಿಬಿಂಬಿಸಿದ್ದಾರೆ.

ಮಾಸ್ತಿಯವರ ನಾಟಕ ಕೃತಿಗಳಲ್ಲಿ ಸಾವಿತ್ರಿ, ಉಷಾ, ಶಾಂತಾ, ತಾಳಿಕೋಳಿ, ಶಿವಭತ್ರಪತಿ, ಯಶೋದಾರಾ, ತಿರುಪಾಣಿ, ಕಾಕನಕೋಳಿ, ಜಿತ್ರಾಂಗದಾ ಮುಂತಾದವು ವಿಶಿಷ್ಟ ಮಾದರಿಯವು. ವಿಚಾರಪರ ಕೃತಿಗಳಲ್ಲಿ ಕನ್ನಡ ಜನತೆಯ ಸಂಸ್ಕೃತಿ, ಸಾಹಿತ್ಯ, ಕನ್ನಡ ಜನಪದ ಸಾಹಿತ್ಯ, ಆದಿಕವಿ ವಾಲ್ಯೇಕೆ, ತಾಯ್ಯುಡಿಯ ತಮ್ಮಡಿ, ರವೀಂದ್ರನಾಥ ತಾಕೂರರು, ಭಾರತ ತೀರ್ಥ, ವಿಮರ್ಶೆ (ಭಾಗ ೧ ರಿಂದ ೪), ಪ್ರಸಂಗ (ಭಾಗ ೧ ರಿಂದ ೩), ಭಾವ (ಭಾಗ ೧ ರಿಂದ ೨) ಇವು ಭಾಷೆ, ಸಾಹಿತ್ಯ, ಸಂಸ್ಕೃತಿ ಜೀವನ ಜರಿತೆ, ಆತ್ಮವ್ಯಾತ್ಮೆ ಇವುಗಳನ್ನು ಕುರಿತು ಬರೆದ ಪ್ರಾಣ ಪ್ರಬಂಧಗಳು ಹಾಗೂ ವಿಶೇಷಜ್ಞಾತ್ರಕ ವಿಮರ್ಶೆಗಳು.

ಮಾಸ್ತಿಯವರು ರಚಿಸಿದ ಸಾಹಿತ್ಯವು ಗುಣದಿಂದ ಹಾಗೂ ಗಾತ್ರದಿಂದ ಬಹು ದೊಡ್ಡದು. ಅವರು ಬಾಳಿದ ಬದುಕು ಘನವಾದುದು. ಈ ಕಾರಣದಿಂದ ಅವರು “ರಾಜಸೇವಾ ಪ್ರಸಕ್ತೆ” ಎಂಬ ಉನ್ನತ ಪ್ರಶ್ನೆಗೆ ಹಾತ್ರಾದರು ಮತ್ತು ಬೆಳಗಾಂವಿಯಲ್ಲಿ ಇಟಿಕೆಲ್ಲಿ ಜರುಗಿದ ಕನಾಂಟಕ ಸಾಹಿತ್ಯ ಸಮ್ಮೇಲನದ ಅಧ್ಯಕ್ಷ ಪದವನ್ನು ತಮ್ಮ ಮೂವತ್ತೆಂಟನೆಯ ಕೆರಿಯ ವಯಸ್ಸಿನಲ್ಲಿಯೇ ಅಲಂಕರಿಸಿದರು. ಹೊನೆಗೆ ಒಬ್ಬ ಸಾಹಿತ್ಯ ಬದುಕಿಗೆ ಮುಕುಟವೇನುವ ಜ್ಞಾನಪೀಠ ಪ್ರಶ್ನಿಯೂ ಭಗವಂತನ ಕೃಪೆಯಿಂದ ಅವರಿಗೆ ಬಂದುದಾಯ್ತು. ಅವರಿಗೆ ಇನ್ನೇನು ಬೇಕಿತ್ತು?

ಬ್ರಿಟಿಂ ಆಡಳಿತದ ಕಾಲಕ್ಕೆ ತುಂಡು ತುಂಡಾಗಿ ಚೆದರಿಹೋಗಿದ್ದ ಕನ್ನಡ ನಾಡಿನ ಏಕೀಕರಣ ಚೆಲವಳಿಗೆ ಬೆಂಬಲವಿತ್ತ ಮೈಸೂರು ಸಂಸ್ಥಾನದ ವಿದ್ಯಾಂಶರಲ್ಲಿ ಮಾಸ್ತಿಯವರ ಪಾಲು ಹಿರಿದಾದುದು. ಧಾರವಾಡದ ಸಾಹಿತ್ಯಿಗೆ ಏಕೀಕರಣ ದೋರೆಯುವ ಮೊದಲು ಕೂಡ ಮೈಸೂರು ಜನ ತಮ್ಮಿಂದ ಭಿನ್ನ ಎಂದು ತಿಳಿದೇ ಇಲ್ಲ. ಒಂದು ಕಾಲಕ್ಕೆ ಕಾವೇರಿಯಿಂದ ಗೋದಾವರಿಯವರೆಗೆ ಬಿತ್ತರಿಸಿದ್ದ ನಮ್ಮ ಈ ನಾಡು ಈಗ ಖಿದ್ರ ವಿಚ್ಛಿದ್ವಾಗಿದ್ದ ನೋವು ಉತ್ತರ ಕನಾಂಟಕದ ಕನ್ನಡಿಗರಲ್ಲಿ ವಿಶೇಷವಾಗಿತ್ತೆಂಬುದರ ಅರಿವು ಮಾಸ್ತಿಯವರಿಗಿತ್ತು. ಮರಾಠಿಗರ ದಾಳಿಯಿಂದ ಉತ್ತರ ಕನಾಂಟಕದ ಜನ ತತ್ತರಿಸಿದ್ದಾಗ ಧೀರ ಕನ್ನಡಿಗರಾಗಿದ್ದ ಆರೋ.ಎಚ್. ದೇಶಪಾಂಡೆಯವರ ಪ್ರಯತ್ನದಿಂದ ಧಾರವಾಡದಲ್ಲಿ ಇಟಿಕೆಲ್ಲೇ ಕನಾಂಟಕ ವಿದ್ಯಾವರ್ಥಕ ಸಂಘ ಸಾಫ್ಟ್‌ತಮಾಗಿತ್ತು. ಈ ಭಾಗದಲ್ಲಿ ಕನ್ನಡ ಬದುಕಿ ಉಳಿಯಲೆಂಬ ಉದ್ದೇಶದಿಂದ ಈ ಸಂಪನ್ಮೂಲ ವಿಧಿನಿರ್ವಹಿಸುತ್ತ ಬಂದಿತ್ತು. ಆಲೂರು ವೆಂಕಟರಾಯರ “ಕನಾಂಟಕ ಗತ್ಯೇಭವ” (ಇಟಿಕೆಲ್ಲೇ) ಗ್ರಂಥದ ಸೂತ್ರಿಯಿಂದ ಅವರು ಹೂಡಿದ್ದ ಕನಾಂಟಕ ಏಕೀಕರಣದ ಚೆಲವಳಿಗೆ ಬಲ ಬಂದಿತ್ತು. ಧಾರವಾಡವು ಜಾಗ್ಯತವಾಗಿತ್ತು, ಉತ್ತರ ಕನಾಂಟಕದ ಗಂಡು ಮೆಟ್ಟಿನ ಸ್ಥಳ ಎನಿಸಿತ್ತು. ಧಾರವಾಡದ ಸಾಂಸ್ಕೃತಿಕ, ಸಾಹಿತ್ಯಕ, ರಾಜಕೀಯ ಆಂದೋಲನದ ಅಲೆಗಳು ಉತ್ತರ ಕನಾಂಟಕದಲ್ಲಿಲ್ಲ, ಹರಡಿ ಗಡಿನಾಡುಗಳಾಚಿಗೂ ತಪ್ಪಿದ್ದವು. ಮೈಸೂರು-ಬೆಂಗಳೂರುಗಳಿಂದ, ಅಂದಿನ ಮದ್ರಾಸ್ ಇಲಾಖೆ ಹಾಗೂ ಹೈದರಾಬಾದು ಪ್ರದೇಶಗಳಿಂದ ಕನ್ನಡ ಸಾಹಿತ್ಯಿಗಳು, ಕಲಾವಿದರ ಹಾಗೂ ಇತರ ವಿದ್ಯಾಂಶರ ಗಮನ ಸ್ವಾಭಾವಿಕವಾಗಿ ಧಾರವಾಡದಲ್ಲಿ ಹರಿಯುತ್ತಿತ್ತು. ಇಟಿಕೆಲ್ಲೇ ಬಿ.ಎಂ.ಆರ್.ಯವರು ಧಾರವಾಡದ ಕನಾಂಟಕ ವಿದ್ಯಾವರ್ಥಕ ಸಂಘದ ಆಶ್ರಯದಲ್ಲಿ “ಕನ್ನಡ ನುಡಿ ತಲೆ ಎತ್ತುವ ಬಗೆ”ಯನ್ನು ಕುರಿತು ಭಾಷಣವಿತ್ತುದು ಕನ್ನಡ ಭಾವೇಕ್ಕದ ದಾರಿಯಲ್ಲಿ ಒಂದು ಮುಹತ್ತುದ ಮೈಲುಗಲ್ಲಾಗಿತ್ತು.

ಬಿ.ಎಂ.ಆರ್.ಯವರ ತರುವಾಯದಲ್ಲಿ ಧಾರವಾಡಕ್ಕೆ ಅತಿ ಹತ್ತಿರದ ನಂಟು ಬೆಳೆದು ಮಾಸ್ತಿಯವರದು. ಅವರು ಉತ್ತರ ಕನಾಂಟಕದ ಕನ್ನಡದ ಸಮಸ್ಯೆಗಳನ್ನು ಆಳವಾಗಿ ಅರಿತವಾಗಿದ್ದರು. ಆಲೂರು ವೆಂಕಟರಾಯರ “ಜಯ ಕನಾಂಟಕ” ಹಾಗೂ ಕನಾಂಟಕ ವಿದ್ಯಾವರ್ಥಕ ಸಂಘದ ವಾಗ್ಫರ್ಮೊ” ಪ್ರಶ್ನಿಗಳೊಂದಿಗೆ “ಕನಾಂಟಕ ಪತ್ರ”, “ಕನಾಂಟಕ ವರ್ತತ್ರ”, “ಕನ್ನಡಕೇ ಸರಿ”, ಕನಾಂಟಕ ವ್ಯೇಭವ”, “ಕನ್ನಡಿಗ”, “ಸಂಯುಕ್ತ ಕನಾಂಟಕ”,

“ಕನ್ನಡವೀರ್” ಮುಂತಾದ ಪ್ರಶ್ನಿಗಳು ದೇಶದ ರಾಜಕೀಯ ಪ್ರಸಾರದೊಂದಿಗೆ ಕನ್ನಡದ ಕಹಳಿಯನ್ನು ಮೊಳಗಿಸುತ್ತಿದ್ದವು. ಅಂದಿನ ನವೋದಯ ಕಾವ್ಯದ ಅಧ್ಯಯನ-ವಾಗಿದ್ದ “ಅಂಬಿಕಾತನದತ್ತ” ಎಂದು ಪ್ರಶ್ನಾತರಾಗಿದ್ದ ದ.ರಾ. ಬೇಂದ್ರೆಯವರ ಹಾಗೂ ಅವರ ಗೆಳೆಯರ ಗುಂಪಿನ ಕವಿಗಳ ಹೋಸ ಬಗೆಯ ಕಾವ್ಯ ವೈಶಿರಿಯೂ ಜನಮನಗಳನ್ನು ಹುಣಿಸುತ್ತಿತ್ತು. ಇವೆಲ್ಲದರಿಂದ ಉಂಟಾಗಿದ್ದ ಜನಜಾಗ್ತಿಯನ್ನು ಮಾಸ್ತಿಯವರು ಅಧ್ಯಕ್ಷ ಮಾಡಿಕೊಂಡಿದ್ದರು.

ಮಾಸ್ತಿಯವರು ಧಾರವಾಡಕ್ಕೆ ಮೊಟ್ಟ ಮೊದಲು ನಗೆ ಭೇಟ್ಟಿಯಿತ್ತದು ಇಟಿಕೆಲ್ಲ. ಈ ಸಂದರ್ಭದ ಹಿನ್ನೆಲೆಯನ್ನು ಮಾಸ್ತಿಯವರೇ ತಮ್ಮ ಆಶ್ಚರ್ಯತ್ವವಾದ “ಭಾವ” (ಭಾಗ ೩, ಪುರ ೨೮೮) ಗ್ರಂಥದಲ್ಲಿ ವಿವರಿಸಿದ್ದಾರೆ. ಅದರ ಸಾರಸಂಗ್ರಹವಿಷ್ಯೆ. ಆಲೂರು ವೆಂಕಟರಾಯರ “ಜಯ ಕನಾಂಟಕ” ಪ್ರಶ್ನಿಕೆಯ ಪ್ರಚಾರಕ್ಕಿಂದು ಕೆವಿ ಸಾಲಿ ರಾಮಚಂದ್ರರಾಯರು ಬೆಂಗಳೂರಿಗೆ ಹೋಗಿ ಮೊದಲು ಕಂಡದ್ದ ಮಾಸ್ತಿಯವರನ್ನು. ಆಗ ಅವರು ಒಂದು ತಿಂಗಳ ಕಾಲ ಮಾಸ್ತಿಯವರೋಂದಿಗಿದ್ದರು. “ಜಯ ಕನಾಂಟಕ” ಪ್ರಶ್ನಿಕೆಯ ಪ್ರಚಾರ ಕಾರ್ಯದಲ್ಲಿ ಮಾಸ್ತಿಯವರು ಅವರಿಗೆ ವಿಶೇಷ ಸಹಾಯವಿತ್ತರು. ಅದೇ ಸುಮಾರಿಗೆ ಧಾರವಾಡದ ಕನಾಂಟಕ ಕಾಲೇಜಿನ ಕನಾಂಟಕ ಸಂಘದ ಕಾರ್ಯದರ್ಶಿಗಳಾಗಿದ್ದ ರಂ.ಆರ್. ಮುಗಳಿಯವರಿಂದ ಕನಾಂಟಕ ಸಂಘದ ವಾಷ್ಣಿವೇಶವ್ಯಾಸಕ್ಕೆ ಆಮಂತ್ರಣ ಬಂದುದರಿಂದ ಮಾಸ್ತಿಯವರು ಸಾಲಿರಾಮಚಂದ್ರರಾಯರೋಂದಿಗೆ ಧಾರವಾಡಕ್ಕೆ ತೆರಳಿದರು. ಧಾರವಾಡದಲ್ಲಿ ಸಾಲಿಯವರೋಂದಿಗೆ ಮಾಸ್ತಿಯವರು ರ್ಯಾಲಿನಿಂದ ಇಲಾಧಾಗ ಕನಾಂಟಕ ಕಾಲೇಜಿನ ಕನಾಂಟಕ ಸಂಘದ ಪ್ರತಿನಿಧಿಗಳೊಂದಿಗೆ ಬೇರೆ ಬೇರೆ ಸಂಘ-ಸಂಸ್ಥೆಗಳ ಪ್ರಮುಖರೂ ಅವರನ್ನು ಸ್ವಾಗತಿಸಲು ಸ್ವೇಶನ್ನಿಗೆ ಬಂದಿದ್ದರು. ಒಬ್ಬಾಬ್ಬರೂ ತಾವು ಇಂಥಿಂಥ ಸಂಸ್ಥೆಯವರು ಎಂದು ಪರಿಚಯಿಸಿಕೊಂಡು ಮಾಸ್ತಿಯವರಿಗೆ ಹಾರ-ತುರಾಯಿಗಳನ್ನು ಅರ್ಹಿಸಿದರು. ಆಮಂತ್ರಿತರೊಬ್ಬರನ್ನು ಹೀಗೆ ಸ್ವಾಗತಿಸುವ ಕ್ರಮ ಮಾಸ್ತಿಯವರಿಗೆ ಹೋಸ ಅನುಭವವೇನಿಸಿತು. ಈ ಕ್ರಮ ಅಷ್ಟೇ ಅಲ್ಲ, ಒಂದೇ ಬಾರಿ ಇಪ್ಪು ಹಾರಗಳನ್ನು ಹಾಕಿಸಿಕೊಂಡುದೂ ಇದು ಮೊದಲ ಸಲವಾಗಿತ್ತು. ದೈವಭಕ್ತರಾಗಿದ್ದ ಮಾಸ್ತಿಯವರು ಮೊದಲ ಹಾರವನ್ನು ಹಾಕಿದಾಗ ಅದನ್ನು ವಾಡಿಕೆಯಂತೆ ಸ್ವೀಕರಿಸಿ, ಬೇರೆ ಸಂಘ ಸಂಸ್ಥೆಗಳ ಪರವಾಗಿ ಬಂದಿದ್ದ ಹಿರಿಯರು ಒಬ್ಬಾಬ್ಬರೂ ಹಾರ ಹಾಕಲು ಬಳಿಗೆ ಬಂದಾಗ ಇಪ್ಪು ಮಯಾದೆ ತಮ್ಮ ಸಲ್ಲಿದೆಂದುಕೊಂಡು ತಮ್ಮ ಪಕ್ಷದಲ್ಲಿ ಒಂದು ಹೀತದ ಮೇಲೆ ತಮ್ಮ ದೃವ ನಿಂತಿರುವಂತೆ ನೆನೆದು ತಮಗೆ ಹಾಕಲು ತಂದಿದ್ದ ಹಾರಗಳನ್ನೇಲ್ಲ ಮನಸಾ ಅವರ ಪಾದಕ್ಕೆ ಅರ್ಹಿಸಿದ್ದಾಗಿ ತಿಳಿಸಿದ್ದಾರೆ. ಕನಾಂಟಕ ಕಾಲೇಜಿನ ಕನಾಂಟಕ ಸಂಘದ ವಾಷ್ಣಿವೇಶವ್ಯಾಸ ವಿಜ್ಞಾಂಭಣೆಯಿಂದ ನಡೆಯಿಲ್ಲ. ಕಾಲೇಜಿನ ತ್ರಿಸ್ವಿಪಾಲರಾಗಿದ್ದ ಆಂಗ್ಲ ಮಹನೀಯರು ಸಭೆಯ ಅಧ್ಯಕ್ಷರಾಗಿದ್ದರು. ಕನ್ನಡ ವಿದ್ಯಾರ್ಥಿ-ಪ್ರಾಧ್ಯಾಪಕರಲ್ಲದ ಬೇರೆ ಭಾಷೆಯ ವಿದ್ಯಾರ್ಥಿ-ಪ್ರಾಧ್ಯಾಪಕರೂ ಸಭೆಯಲ್ಲಿದ್ದರು. ತಮ್ಮ ಮಾತು ತ್ರಿಸ್ವಿಪಾಲರಿಗೂ ಎಲ್ಲ ವಿದ್ಯಾರ್ಥಿ ಪ್ರಾಧ್ಯಾಪಕರಿಗೂ ತಿಳಿಯುವಂತಿರಬೇಕು. ಆದರೆ

ಕನಾಟಕದ ಸಂಪದ ಪರ ತಮ್ಮ ಭಾಷಣವಿದ್ದುದರಿಂದ ಕನ್ನಡದಲ್ಲಿ ಕೆಲವು ವಾಕ್ಯಗಳಿಂದ ಆರಂಭಿಸಿ, ಇಂಗ್ಲಿಷ್ ಭಾಷೆಯಲ್ಲಿಯೇ ಅಂದಿನ ಭಾಷಣವನ್ನು ಮುಗಿಸಿದರು.

ಕನಾಟಕ ಸಂಪದ ಕಾರ್ಯಕ್ರಮ ಮುಗಿದ ಮೇಲೆ ಧಾರವಾಡದ ಜಿತಾಸ ಸಂಶೋಧನ ಮಂಡಳ, ಶಾಂತೇಶ ವಾಚನಾಲಯ, ರಾಷ್ಟ್ರೀಯ ವಿದ್ಯಾಲಯ ಮುಂತಾದ ವಿವಿಧ ಸಂಸ್ಥೆಗಳ ಪ್ರವರ್ತಕರ ಅಪೇಕ್ಷೆಯಂತೆ ಮರುದಿನ ಆ ಸಂಸ್ಥೆಗಳಿಗೆ ಹೋಗಿ ಚಿಕ್ಕ ಚಿಕ್ಕ ಭಾಷಣಗಳನ್ನಿತ್ತರು. ಮಾರನೆಯ ದಿನ ಕನಾಟಕ ವಿದ್ಯಾವಧನಕ ಸಂಪದಲ್ಲಿ ಕನಾಟಕ ಏಕೀಕರಣ ಬಗ್ಗೆ ಅವರ ಭಾಷಣವಾಯ್ತು. ಈ ವಿಷಯ ಕುರಿತು ಕ್ರಮವಾಗಿ ಒಂದು ಭಾಷಣ ಮಾಡಿದ್ದ ಇದೇ ಮೊದಲ ಬಾರಿ ಒಂದು ಮಾಸ್ತಿಯವರು ತಿಳಿಸಿದ್ದಾರೆ. ಅಂದು ಅವರು ನುಡಿದ ಮಾತಿನ ಸಾರವಿಷ್ಟು : “ಕನ್ನಡಿಗರಾದ ನಾವೆಲ್ಲರೂ ಬಯಸುಬಹುದಾದ ಏಕೀಕರಣ ಜನರ್ಜಿವನದ ಏಕೀಕರಣ, ಸಾಹಿತ್ಯದ ಏಕೀಕರಣ, ನಾವೆಲ್ಲ ಒಂದು ಭಾಷೆಯ ಮಕ್ಕಳು. ನಮ್ಮ ಮನೆಯ ದೇವರು ಒಂದೇ. ಹರಿಹರದ ಜನ ಮೈಸೂರಿಗೆ ಕಂದಾಯ ಕೊಟ್ಟಿ ರಾಣೇಬೆನ್ನೂರವರು ಮುಂಬಾಯಿ ಪ್ರಾಂತಕ್ಕ ಕಂದಾಯ ಕೊಟ್ಟಿ ಮಾತ್ರದಿಂದ ಅವರು ಒಂದು ಮನೆಯ ಮಕ್ಕಳಿಂಬ ಸಂಬಂಧಕ್ಕೆ ಬಾರದು ಎಂದು ಹೇಳಿ ತಮ್ಮ ಭಾಷಣ ಮುಗಿಸಿದರು. ಅಧ್ಯಕ್ಷರಾಗಿದ್ದ ಆಲಾರು ವೆಂಕಟರಾಯರು ಮಾಸ್ತಿಯವರು ಅಭಿಪ್ರಾಯವನ್ನು ಮನಸ್ಸಾ ಒಟ್ಟಿ, ಆಡಳಿತ ಬೇರೆಯಾದ ಮಾತ್ರಕ್ಕೆ ಸಂಬಂಧ ಅಳಿಯಂತು. ಇದು ನಮ್ಮ ಜನ ಮುಖ್ಯವಾಗಿ ತಿಳಿಯಬೇಕಾದ ಸಂಗತಿ ಎಂದು ಒತ್ತಿ ಹೇಳಿ ಮಾಸ್ತಿಯವರು ತಾವು ಪ್ರತಿಪಾದಿಸಿದ ವಿಷಯವನ್ನು ಕನ್ನಡ ನಾಡಿನ ಎಲ್ಲ ಕರ್ತೃಗಳಲ್ಲಿ ಪ್ರಚಾರ ಮಾಡಬೇಕಾಗಿ ಬಿನ್ನವಿಸಿದರು. (ಭಾವ ೨, ಪುಟ ೨೯-೩೦).

ಈ ಸಲ ಮಾಸ್ತಿಯವರು ಧಾರವಾಡಕ್ಕೆ ಬಂದಾಗ ಸಾಲಿಯವರಲ್ಲಿ ವಾಸ್ತವ್ಯ ಹೊಡಿದ್ದರು. ಆಗ ಅವರು ಧಾರವಾಡದ ಗೆಳೆಯರ ಗುಂಪಿನ ಸಾಹಿತಿಗಳೆಲ್ಲರ ಪರಿಚಯ ಮಾಡಿಕೊಂಡರು. ಸಾಲಿಯವರ ಮನೆಯಲ್ಲಿ ಅವರೆಲ್ಲರೊಂದಿಗೆ ಒಂದು ಹೊತ್ತು ಕುಳಿತು ಸಲ್ಲಾಪ ನಡೆಸಿದರು. ಆಗ ಗೆಳೆಯರ ಗುಂಪಿನ ಬೇಂದ್ರೆಯವರು, ಬೆಟಗೇರಿ ಕೃಷ್ಣಶರ್ಮರು, ಹಲಸಂಗಿ ಚೆನ್ನಮಲ್ಲಪ್ಪನವರು ಮತ್ತಿತರ ಗೆಳೆಯರು ತಂತಮ್ಮ ಕೃತಿಗಳಲ್ಲಿ ಒಂದರೂ ಪದ್ಗಳನ್ನೋ ಲೇಖನಗಳನ್ನೋ ಓದಿ ತೋರಿಸಿದರು. ಮಾಸ್ತಿಯವರು ಅಂದು ಕೇಳಿದ್ದ ಕೃತಿಗಳಲ್ಲಿ ಬೇಂದ್ರೆಯವರ “ಕರುಳಿನ ವಚನ”, ಬೆಟಗೇರಿಯವರ “ಮುದ್ದನ ಮಾತು”ಗಳನ್ನು ತುಂಬ ಮೆಚ್ಚಿಕೊಂಡರು. (ಭಾವ ೨, ಪುಟ ೨೯೨).

೧೯೬೫ರಲ್ಲಿ ಮಾಸ್ತಿಯವರು ಧಾರವಾಡಕ್ಕೆ ಬಂದಾಗ ನಾನೂ ಧಾರವಾಡಕ್ಕೆ ವಿದ್ಯಾಭ್ಯಾಸಕ್ಕೆಂದು ಒಂದು ಆಲಾರು ವೆಂಕಟರಾಯರ ಮನೆಯಲ್ಲಿದೆ. ಆಗ ಬೇಂದ್ರೆಯವರೂ ಆಲಾರು ವೆಂಕಟರಾಯರ ಮನೆಯ ಹತ್ತಿರದಲ್ಲೇ ವಾಸವಾಗಿದ್ದರು. ಅವರ ಕಡೆಗೆ ಬಂದಾಗಲೆಲ್ಲ ಮಾಸ್ತಿಯವರು ಆಲಾರು ವೆಂಕಟರಾಯರ ಭೇಟಿಗೆ

ಬರುತ್ತಿದ್ದರು. ಈ ಸಂದರ್ಭದಲ್ಲಿ ಬೇಂದ್ರೆಯವರ ಹಾಗೂ ಆಲಾರು ವೆಂಕಟರಾಯರ ಮುಖಾಂತರ ಮಾಸ್ತಿಯವರ ಪರಿಚಯ ನನಗೂ ಹೆಚ್ಚು ನಿಕಟವಾಯ್ತು.

೧೯೬೫ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವು ಬೆಳಗಾಂವಿಯಲ್ಲಿ ಮಾಸ್ತಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಮ್ಮೇಳನದಲ್ಲಿ ಜರುಗಿದ ಕವಿಗೋಪ್ಯಗೆ ಬಿ.ಎಂ.ಶ್ರೀಯವರು ಅಧ್ಯಕ್ಷರಾಗಿದ್ದರು. ಹಲವಾರು ಕವಿಗಳ ಕವಿತಾ ವಾಚನ ನಡೆಯಿತು. ಆಗ ಸಭಿಕರ ಮೇಲೆ ಬಹು ಪ್ರಭಾವ ಬೀರಿದ ಕೃತಿ ಎಂದರೆ ಬೇಂದ್ರೆಯವರದೆಂದು ಮಾಸ್ತಿಯವರು ಮೆಚ್ಚಿ ನುಡಿದಿದ್ದಾರೆ. ಅದೇ ರಚಿಸಿದ್ದ ಬೇಂದ್ರೆಯವರ “ಹಕ್ಕಿ ಹಾರುತಿದೆ ನೋಡಿದಿರಾ” ಮತ್ತು ಬೆಟಗೇರಿ ಕೃಷ್ಣಶರ್ಮರ “ವನಿತು ಇನಿದು ಈ ಕನ್ನಡ ನುಡಿಯ” ಎಂಬ ಕವಿತೆಗಳು ಸಭೆಗೆ ಬಹು ಪ್ರಿಯವೆನಿಸಿದ್ದನ್ನು ಉಲ್ಲೇಖಿಸಿದ್ದಾರೆ. (ಭಾವ ೨, ಪುಟ ೩೧೮).

ಬೆಳಗಾಂವಿಯಿಂದ ಮಾಸ್ತಿಯವರು, ಬಿ.ಎಂ.ಶ್ರೀಯವರು ಮತ್ತು ಎಂ.ಎಚ್. ಕೃಷ್ಣ ಅವರು ಧಾರವಾಡಕ್ಕೆ ಒಂದು ಅಲ್ಲಿ ಒಂದು ಸಭೆಯಲ್ಲಿ ಮಾನಾಡಿ ರಾತ್ರಿ ಬೆಂಗಳೂರಿಗೆ ರೆಲ್ಲು ಏರುವುದೆಂದು ವಿಪರ್ಯಾಸಿಸಿತು. ಆದರೆ ಬೆಳಗಾಂವಿಯಿಂದ ಇವರನ್ನು ಕರೆತರುತ್ತಿದ್ದ ಕಾರು ದಾರಿಯಲ್ಲಿ ತೊಂದರೆ ಕೊಟ್ಟಿದರಿಂದ ಅದನ್ನು ಸರಿಪಡಿಸಿಕೊಂಡು ಮುಂದೆ ಹೋಗುವುದರಲ್ಲಿ ಅವರ ಪ್ರಯಾಣ ಇದು ಗಂಟೆ ತಡವಾಯ್ತು. ಧಾರವಾಡದಲ್ಲಿ ಸಭೆ ನಡೆಯಬೇಕಾದ್ದು ಇದೂವರೆ ಗಂಟೆಗೆ. ಇವರು ಧಾರವಾಡ ತಲುಪಿದ್ದ ರಾತ್ರಿ ಹತ್ತೊವರೆ ಗಂಟೆಗೆ ! ಗಂಟೆಗಷ್ಟಲೆ ಕಾದಿದ್ದ ಜನ ನಿರಾಶೆಯಿಂದ ಹೊರಟು ಹೋಗಿದ್ದರು. ಇವರು ಉಂಟು ಮುಟ್ಟಿದೊಡನೆ ಧಾರವಾಡದ ಸ್ನೇಹಿತರು ನಾಲ್ಕು ಜನ ಹುಡುಗರ ಕ್ಯಾರ್ಯಲ್ಲಿ ಜಾಗಟಿಗಳನ್ನು ಕೊಟ್ಟು ಉಂಟಿನ ನಾಲ್ಕು ಭಾಗಗಳಲ್ಲಿ “ಉಪನ್ಯಾಸಕರು ಮೂವರು ಬಂದಿದಾರೆ, ಒಡನೆ ಸಭೆ ಸೇರುತ್ತದೆ ಎಲ್ಲರೂ ಬರಬೇಕು.” ಎಂದು ಘೋಷಣೆ ಮಾಡಿಸಿದರು. ಇವರು ಮೂವರೂ ಉಂಟು ಮುಗಿಸಿ ಹೊರಗೆ ಬರುವ ವೇಳೆಗೆ ಸಭೆ ಮತ್ತೆ ನೆರೆದಿತ್ತು. ಮೂವರೂ ಮಾತನಾಡಿ ರಾತ್ರಿ ೧೨ ಗಂಟೆಗೆ ರೆಲ್ಲಿಗೆ ಹೊರಟುದಾಗಿ ಮಾಸ್ತಿ ಸ್ವಾರಸ್ಯಕರವಾಗಿ ಬಣ್ಣಿಸಿದ್ದಾರೆ. (ಭಾವ ೨, ಪುಟ ೩೧೦). ಈ ಪ್ರಸಂಗದಿಂದ ಧಾರವಾಡದವರಿಗೂ ಮಾಸ್ತಿಯವರಿಗೂ ಉಂಟಾಗಿದ್ದ ನಂಬು ಎಂಥದೆಂಬುದು ವ್ಯಕ್ತವಾಗುತ್ತದೆ.

ಅನಂತರ ಮಾಸ್ತಿಯವರು ಅನೇಕ ಸಲ ಧಾರವಾಡಕ್ಕೆ ಒಂದು ಆಲಾರು ವೆಂಕಟರಾಯರಲ್ಲಿ, ಬೇಂದ್ರೆಯವರಲ್ಲಿ, ಸಾಲಿಯವರಲ್ಲಿ, ವಕೀಲರಾಗಿದ್ದ ಎನ್.ಕೆ. ದೀಕ್ಷಿತರಲ್ಲಿ, ನನ್ನ ಮನೆಯಲ್ಲಿ ವಾಸ್ತವ್ಯ ಹೂಡಿ ಸಭೆ-ಸಮ್ಮೇಳನನಗಳಲ್ಲಿ ಭಾಗವಹಿಸಿ ಹೋದುದುಂಟು. ಆಗ ನಡೆದ ಒಂದರೂ ಸಂದರ್ಭಗಳನ್ನು ಸೂಚಿಸಬಯಸುತ್ತೇನೆ.

೧೯೬೫ರಲ್ಲಿ ಬೇಂದ್ರೆಯವರ ಇಂದೆಯ ಮಟ್ಟಿಪಬ್ಬ ವ್ಯಾಪದಿಂದ ಜರುಗಿತು. ಆಗ ಮಾಸ್ತಿಯವರೇ ಅಧ್ಯಕ್ಷತೆ ಹಿಡಿಸಿದ್ದರು. ಆಗ ಅವರ ವಾಸ್ತವ್ಯ ಎನ್.ಕೆ. ದೀಕ್ಷಿತರ ಮನೆಯಲ್ಲಿ, ಬೇಂದ್ರೆಯವರ ಮಟ್ಟಿಪಬ್ಬದ ಈ ಉತ್ತಮವು ಧಾರವಾಡದ ಜನಕ್ಕೆ

ತುಂಬ ಮಹತ್ವದ್ದನಿಸಿತ್ತು. ಬೇಂದ್ರೆಯವರು ತಮ್ಮ ಮಾತಿನಲ್ಲಿ ತಮ್ಮ ಬಡತನದ ಜೀವನದಲ್ಲಿ ಮಾಸ್ತಿಯವರು ನೀಡುತ್ತ ಬಂದಿದ್ದ ಧನಸಹಾಯದ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುತ್ತೇ, “ಅಣ್ಣ ಮಾಸ್ತಿಯವರು ನನಗೆ ನೆರವಾಗಿ ನಿಂತರು. ನಾನು ನೆರವನ್ನು ತೆಗೆದುಕೊಂಡೆ. ಕೆಲವು ಜನ ನಾನು ಪರಾವಲಂಬಿಯಾದೆ ಎಂದು ನನ್ನನ್ನು ಹಳಿಯುತ್ತಾರೆ. ನಾನು ಪರಾವಲಂಬಿಯಾದೆ. ಒಪ್ಪತ್ತೇನೆ. ಪರವಲಂಬಿಗಳಾಗದೆ ಇವರು ಬಾಳಿದಂತೆ ಬಾಳಲು ನನ್ನಿಂದ ಆಗಲಿಲ್ಲ. ಇದು ನನ್ನ ದೈವ” ಎಂದರು. ಈ ಮಾತನ್ನು ಕೇಳಿ ಮಾಸ್ತಿಯವರು ತಂಬ ನೊಂದುಕೊಂಡರು. ಅಧ್ಯಕ್ಷತೆಯ ಮಾತನ್ನಾಡುವಾಗ—“ನನ್ನ ಸೋದರ ಬೇದ್ರುಯವರು ತಮ್ಮ ದೃಷ್ಟಿಯಿಂದ ಯಾವುದನ್ನು ನೆರವು ಎನ್ನುತ್ತಾರೆ ಅದು ನನ್ನ ದೃಷ್ಟಿಯಿಂದ ನಾನು ಕಾವ್ಯಕ್ಕೆ ಒಪ್ಪಿಸಿದ ಕಾಳಿಕೆ. ಪರಾವಲಂಬನ ಎಂಬ ಶಬ್ದ ಈ ಸಂದರ್ಭಕ್ಕೆ ಹೊಂದುವುದೇ ಇಲ್ಲ. ಕಾಸುಳ್ಳವನಿಂದ ಕೆವಿ ಕಾಸು ತೆಗೆದುಕೊಳ್ಳುವುದು ಪರಾವಲಂಬನವಾದರೆ ಎಲ್ಲ ಕವಿಗಳೂ ಎಲ್ಲ ಕಾಲದಲ್ಲಿ ಪರಾವಲಂಬಿಗಳೇ. ಎಂದರೇನು ? ಪರಾವಲಂಬಿ ಎನ್ನುವುದು ಬಂದು ಕಡಮೆಯ ಸ್ಥಿತಿ ಎಂಬ ಭಾವನೆಯಿದು. ಆದರೆ ಪರಾವಲಂಬಿ ಶಬ್ದಕ್ಕೆ ಇದಕ್ಕಿಂತ ಒಳ್ಳೆಯಾದ ಇನ್ನೊಂದು ಅರ್ಥವಿದೆ. ನಾವ್ಲರೂ ಪರಾವಲಂಬಿಗಳು. ಪರ ನಮ್ಮನ್ನೇಲ್ಲ ನೋಡಿಕೊಳ್ಳುತ್ತದೆ. ನಾನು ಅದನ್ನು ಅವಲಂಬಿಸಿದ್ದೇನೆ. ಮನುಷ್ಯನಿಗೆ ಪರಾವಲಂಬನ ಬಂದು ಭಾಗ್ಯ ತಾನು ಪರಾವಲಂಬಿ ಎನ್ನುವುದನ್ನು ತಿಳಿದು ಮರೆಯಾದ ನಡೆಯುವ ಮನುಷ್ಯ ಉದಾರ ಆಗಬಹುದು. ನನ್ನ ಸೋದರರು ನನ್ನನ್ನು ಅವಲಂಬಿಸಲಿಲ್ಲ. ಅವರು ನಾನೂ ಎಲ್ಲರೂ ಪರನ್ನು ಅವಲಂಬಿಸಿ ಬದುಕ್ತಿದ್ದೇವ” ಎಂದರು. ಸಭೆಗೆ ಮಾಸ್ತಿಯವರ ಮಾತು ತುಂಬ ಹಿಡಿಸಿತು. ಅಷ್ಟೇ ಅಲ್ಲ, ಅವರು ಎಷ್ಟು ದೊಡ್ಡವರೆಂಬುದು ಸಫಿಕರ ಹೃದಯ ತೆಟ್ಟಿತು.

ರೆಳಿಂಗಲ್ಲಿ ಕನಾಟಕ ಕಾಲೇಜಿನ ಕನಾಟಕ ಸಂಘದ ಅಧ್ಯಕ್ಷನಾಗಿ ನಾನು ಕಾರ್ಯನಿರ್ವಹಿಸಿತ್ತಿದೆ. ಆಗ ಮಾಸ್ತಿಯವರನ್ನು ಸಂಘದ ವಾರ್ಷಿಕಕೋಶವಕ್ಕೆ ಆಮಂತ್ರಿಸಿದ್ದೆ. ಆಗ ಅವರ ವಾಸ್ತವ್ಯ ನಮ್ಮ ಮನೆಯಲ್ಲಿಯೇ. ಕನಾಟಕ ಸಂಘದ ವಾರ್ಷಿಕಕೋಶವದ ಕಾರ್ಯ ಸಾಂಗವಾಗಿ ಜರುಗಿತು. ಮರುದಿನ ಕನಾಟಕ ವಿದ್ಯಾವರ್ಥಕ ಸಂಘದಲ್ಲಿ ಹಾಗೂ ಇತರ ಬಂದರೆಡು ಸಂಸ್ಥೆಗಳಲ್ಲಿ ಮಾತನಾಡಿ ಮನೆಗೆ ಬಂದರು. ಈ ಸಭೆಗಳ ಕಾರ್ಯ ಕಲಾಪಗಳಲ್ಲಿ ಅವರಿಗೆ ಆಯಾಸ ಹೆಚ್ಚಾಗಿರಬೇಕು. ಇದರಿಂದ ಅವರು ಜ್ಞರ ಬಾಧೆಯಿಂದ ನಮ್ಮ ಮನೆಯಲ್ಲಿ ಹಾಸಿಗೆ ಹಿಡಿದರು. ಉತ್ತಮ ಡಾಕ್ಟರಿಂದ ಜೈಷಧೋಪಚಾರ ನಡೆಸಿ ನಾನು, ನನ್ನ ಹೆಚ್ಚಿ, ನನ್ನ ತಮ್ಮ ಪಾಂಡುರಂಗ ಮೂವರೂ ಅವರ ಆರ್ಯಕೆಗೆ ತೋಡಗಿದವು. ಬಂದರೆಡು ದಿನಗಳಲ್ಲಿ ಜ್ಞರ ಕಡಮೆಯಾಗಲಿಲ್ಲ. ಹೆಚ್ಚು ನರಳುತ್ತಿದ್ದರು. ಕೂಡಲೆ ಬೆಂಗಳೂರಿಗೆ ಅವರ ಮನೆಗೆ ಕಾಳಿಲೆಯ ವಿಷಯ ತೆಂಳಿಯ ಮೂಲಕ ತಿಳಿಸಿದೆ. ಮರುದಿನವೇ ಮಾಸ್ತಿಯವರ ಶ್ರೀಮತಿ ಪಂಕಜಮ್ಮನವರು ತಮ್ಮ ಅಳಿಯಂದಿರೋಬ್ಬರೊಂದಿಗೆ ಧಾರವಾಡಕ್ಕೆ ಬಂದರು. ಶ್ರೀಮತಿ ಪಂಕಜಮ್ಮನವರು ನಮ್ಮ ಮನೆಯಲ್ಲಿ ಇ, ಇ

ದಿನವಿದ್ದ ಪತಿಯ ಶುಶ್ಲಾಪ್ಯೇಯನ್ನು ವಹಿಸಿಕೊಂಡರು. ನಾನೂ ನಮ್ಮ ಮನೆಯ ಎಲ್ಲರೂ ಅವರಿಗೆ ಸಹಾಯಕರಾಗಿ ನಿಂತೆವು. ಈ ನಾಲ್ಕಾರು ದಿನಗಳಲ್ಲಿ ಧಾರವಾಡದ ಸಾಹಿತಿಗಳನೇಕರು ಮಾಸ್ತಿಯವರನ್ನು ಕಂಡು ಜೈಷಧೋಪಚಾರ, ಶುಶ್ಲಾಪ್ಯ ಸರಿಯಾಗಿ ನಡೆದುದನ್ನು ತಿಳಿದುಕೊಂಡು ಹೊದರು. ಭಗವಂತನ ಅನುಗ್ರಹದಿಂದ ಮಾಸ್ತಿಯವರ ಕಾಹಿಲೆ ಗುಣವಾಯ್ದು. ಧಾರವಾಡದ ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಿದ್ದ ಅವರ ಮಗಳು ಶ್ರೀಮತಿ ವಿಜಯವಲ್ಲಿಯವರ ಮನೆಯಲ್ಲಿ ಬಂದರೆಡು ದಿನವಿದ್ದರು. ನಮ್ಮ ಮನೆಯಿಂದ ಹೋಗುವಾಗ ನನ್ನ ಹೆಚ್ಚಿ ಮಾಡಿದ ಆರ್ಯಕೆಯಿಂದ ತೃತೀಗೊಂಡಿದ್ದ ಮಾಸ್ತಿಯವರು ಆಕೆಗೆ “ನೀನು ನನ್ನ ಎಂಟನೆಯ ಮಗಳಮ್ಮೆ” ಎಂದು ಆಶೀರ್ವದಿಸಿದರು. ಮಗಳ ಮನೆಯಲ್ಲಿ ವಿಷ್ಟು ಸಹಸ್ರಾಮ-ಸತ್ಯನಾರಾಯಣ ಪೂಜೆಗಳನ್ನು ಸ್ವತಃ ನಡೆಸಿದರು. ಇದಕ್ಕೆ ನಮ್ಮನ್ನೆಲ್ಲ ಬರಹೇಳಿದ್ದರು. ಅವರು ಬೆಂಗಳೂರಿಗೆ ಹೋದ ಬಳಿಕ ಬಂದು ವಾರದಲ್ಲಿಯೇ ಶ್ರೀಮತಿ ಪಂಕಜಮ್ಮನವರಿಂದ ನನ್ನ ಹೆಚ್ಚಿಗೆ ಪಾಸ್ರಲ್ ಮೂಲಕ ಬಂದು ಉತ್ತಮ ರೇತಿಯ ಸೀರೆ ಯುಗಾದಿಯ ಕಾಳಿಕೆಯಾಗಿ ಬಂದಿತು. ಅದರೊಂದಿಗೆ ಅರಿಸಿನ ಕುಂಪು ಪ್ರಸಾದವೂ ಇತ್ತು. ಜೊತೆಗೆ ಶ್ರೀಮತಿ ಪಂಕಜಮ್ಮನವರ ಪತ್ರವೂ ಇತ್ತು. ಅದನ್ನು ನಾನಿಂದಿಗೂ ಕಾದಿರಿಸಿದ್ದೇನೆ. ಮಾಸ್ತಿ ಅಧ್ಯಯನ ಹೀಗೆ ಬಂದ ಸಫೇದುಲ್ಲಿ ಓದಿ ತೋರಿಸಿ ಅದರ ಜೆರಾಕ್ ಪ್ರತಿಗಳನ್ನು ಸಭೆಗೆ ಬಂದಿದ್ದ ಮಾಸ್ತಿಯವರ ಹೆಣ್ಣುಮಕ್ಕಳಿಗೂ ಮೊಹ್ಮೆಗಳಾದ ಶ್ರೀಮತಿ ವಸಂತಶ್ರೀಗೂ ಕೊಟ್ಟ ಮಾಸ್ತಿ ದಂಪತೀಗಳ ಬಗ್ಗೆ ನನ್ನಲ್ಲಿದ್ದ ಭಾವನೆಗಳನ್ನು ಸಭೆಗೆ ನಿರ್ವೇದಿಸಿಕೊಂಡೆ.

(೧೪-೪-೨೦೧೧)



## ಬೆನ್ನಡಿ

ಡಾ. ವಿಜಯಾ ಸುಭೂರಾಜ್ ಅವರ ‘ಸಾರ್ಥಕ ಬದುಕಿನ ಶತಾಯುಷಿ ಪ್ರೌ. ಸೇತುರಾಮ ರಾಘವೇಂದ್ರ ಮಳಗಿ’ ಒಂದು ಅಪರಾಪದ ಕೃತಿ. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರೌ. ಮಳಗಿಯವರ ವಿದ್ಯಾರ್ಥಿನಿಯಾಗಿದ್ದ ಡಾ. ವಿಜಯಾ ಅವರು ತುಂಬ ಅಭಿಮಾನದಿಂದ, ಶ್ರಮವಹಿಸಿ ಅನೇಕ ಕಡೆಗಳಿಂದ ವಿವರಗಳನ್ನು ಸಂಗ್ರಹಿಸಿ ಈ ಕೃತಿಯನ್ನು ರಚಿಸಿದ್ದಾರೆ. ಪ್ರೌ. ಮಳಗಿಯವರು ಸಾಹಿತ್ಯ ರಚನೆಗಿಂತ ಹೆಚ್ಚಾಗಿ ಅಧ್ಯಾತ್ಮ ವ್ಯತ್ತಿಯಲ್ಲಿ ಹಾಗೂ ಆ ಬಗೆಯ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದರು ಹಾಗೂ ತಮ್ಮನ್ನು ವಿಶೇಷವಾಗಿ ತೊಡಗಿಸಿಕೊಂಡಿದ್ದರು ಎಂಬುದನ್ನು ಲೇಖಕರು ತುಂಬ ಸುಂದರವಾಗಿ ನಿರೂಪಿಸಿದ್ದಾರೆ.

ಡಾ. ಪಿ.ವಿ. ನಾರಾಯಣ  
ಅಧ್ಯಕ್ಷರು  
ಬಿ.ಎಂ.ಶ್ರೀ ಸ್ವಾರಕ ಪ್ರತಿಷ್ಠಾನ